

॥ ಶ್ರೀ ಉಮಾಮಹೇಶ್ವರಾಯ ನಮಃ ॥

ಶ್ರೀ ಋಗ್ವೇದೋಕ್ತ ಮಹನ್ಯಾಸ ಪೂರ್ವಕ
ರುದ್ರಾರ್ಚನ ವಿಧಿಃ

[ಅರ್ಚನೆ, ಅಭಿಷೇಕ ಮತ್ತು ಹವನ ವಿಧಿ ಸಹಿತ]

ಸಂಗ್ರಹ

ವೆಂಕಟಕೃಷ್ಣ ಜೋಯಿಸ್ ಸಿ.ಎಸ್.

(ವೇ|| ಶಾಮಣ್ಣ ಜೋಯಿಸರ ಪುತ್ರ)

ತುಮಕೂರು.

ಪ್ರಕಾಶನ

ಸರಸ್ ಪ್ರಕಾಶನ

೨ನೇ ಮುಖ್ಯರಸ್ತೆ, ವಿಜಯನಗರ.

ತುಮಕೂರು- ೨.

ಶ್ರೀ ಋಗ್ವೇದೋಕ್ತ ಮಹನ್ಯಾಸ ಪೂರ್ವಕ ರುದ್ರಾರ್ಚನ ವಿಧಿ.

Shri Rigveda Mahanyasa purvaka Rudhrarchana Vidhi ||

ಸಂಗ್ರಹ :- ಸಿ.ಎಸ್.ವೆಂಕಟಕೃಷ್ಣ ಜೋಯಿಸ್, ತುಮಕೂರು.

Compiled by :- C.S.Venkatkrishna Jois,

S/o Ve || C.G.Shamanna Jois [late],

Saras Prakashana, Vijayanagara, Tumkur. 572 102.

ಪ್ರಕಾಶಕರು:- ಸರಸ್ ಪ್ರಕಾಶನ,

ಎರಡನೇ ಮುಖ್ಯರಸ್ತೆ, ವಿಜಯನಗರ, ತುಮಕೂರು. ೫೭೨ ೧೦೨.

This book is published with the financial assistance
of Tirumal Tirupathi Devasthanams under their scheme
aid to publish religious books.

ಹಕ್ಕುಗಳು :- ಸಂಗ್ರಹಕಾರರಿಗೆ ಸೇರಿದೆ,

ಪ್ರಕಟಣೆ :- ವ್ಯಯ - ಶ್ವಾವಣ

ಪುಟಗಳು :- ೫ + ೧೩೩.

ಪ್ರತಿಗಳು:- ೧೦೦೦.

ಬೆಲೆ:- ರೂ. ೪೦/-

Copyright Reserved by Compilor.

Edition : August 2006.

Pages : 5 +133.

Copies : 1000.

Rate : Rs. 40/-

ರಕ್ಷಾಪುಟ : ಶ್ರೀ ಮಹಾಕಾಳೇಶ್ವರ, ಗೋರಖ್‌ಪುರ್ ಕೃಪೆ

ಮುದ್ರಕರು : ಗಂಗಾ ಪ್ರಿಂಟರ್ಸ್,

ಗೋಕುಲ ರೋಡ್, ಎಸ್.ಎಸ್. ಪುರಂ,

ತುಮಕೂರು. ಮೊ : ೯೮೪೪೧೧೭೮೯೬

ಒಂದು ನಿವೇದನೆ

ನಾನು ನಮ್ಮದೇ ಆದ ಸರಸ್ ಪ್ರಕಾಶನದ ಅಡಿಯಲ್ಲಿ ನಮ್ಮ ತೀರ್ಥರೂಪು ತಂದೆಯವರು ತಮ್ಮ ಶಿಷ್ಯರ ಅಧ್ಯಯನಕ್ಕಾಗಿ ಬರೆದಿಟ್ಟ ಹಲವು ಪ್ರಯೋಗ ಗ್ರಂಥ ಗಳನ್ನು ಮುದ್ರಿಸಿ ಪುರೋಹಿತವರ್ಗದವರ ಉಪಯೋಗಕ್ಕಾಗಿ ಹೊರತಂದಿರುತ್ತೇನೆ. ಇದರೊಂದಿಗೆ ನನಗೆ ವೇದಾಭ್ಯಾಸದಿಂದ ನನ್ನ ಜೀವನದಲ್ಲೇ ಆದ ಅನುಭವ ಹಾಗೂ ಪ್ರಯೋಜನವನ್ನು ತಮ್ಮ ಜತೆಯಲ್ಲಿ ಹಂಚಿಕೊಳ್ಳಬೇಕೆಂಬ ಬಯಕೆಯನ್ನು ಈ ಗ್ರಂಥದ ಮೂಲಕ ತಿಳಿಸಲಿಚ್ಛಿಸುತ್ತೇನೆ.

ನನಗೆ ವೊದಲಿನಿಂದಲೂ ತೊದಲು ಅರ್ಥಾತ್ ಉಗ್ಗು (ಸ್ವಾಮರಿಂಗ್) ಇದ್ದಿತು. ಹಾಗಾಗಿ ನನಗೆ ಉಪನಯದ ನಂತರ ಸಂಧ್ಯೆಯನ್ನು ಸಹ ಪುಸ್ತಕದಿಂದಲೇ ಮಾಡಬೇಕಾಗಿತ್ತು. ಮುಂದೆ ವೇದಾಧ್ಯಯನಕ್ಕೂ ಇದೇ ತೊಡಕಾಗಿತ್ತು . ನಮ್ಮಲ್ಲಿನ ಹಿರಿಯರಿಂದ ಇದಕ್ಕೆ ಸಂಗೀತಾಭ್ಯಾಸ ಅಥವಾ ವೇದಾಭ್ಯಾಸವೊಂದೇ ಪರಿಹಾರವೆಂದು ತಿಳಿದು ನನ್ನ ಅಂಚೆ ಸೇವಾವೃತ್ತಿಯಲ್ಲಿ ಕ್ಷೇತ್ರ ಬೇಲೂರಿಗೆ ಹೋದಾಗ ಅಲ್ಲಿನ ವಿದ್ವಾಂಸರಾದ ವೇ|| ಗುಂಡಾಜೋಯಿಸರನ್ನು ಈ ವಿಚಾರವಾಗಿ ಪ್ರಶ್ನಿಸಲಾಗಿ ಅವರು ಅಲ್ಲಿ ಅದ್ವೈತ ಪಾಠಶಾಲೆಯ ಅಧ್ಯಕ್ಷರಾದ ವೇ|| ಶ್ರೀನಿವಾಸ ಶರ್ಮರವನ್ನು ಭೇಟಿಮಾಡಿಸಿ ನನ್ನ ವಿಶಯವನ್ನು ತಿಳಿಸಿದರು. ಅವರು ಸಂತೋಷದಿಂದ ನಮಗೆ ಅಂದರೆ ನಾನು ಮತ್ತು ನನ್ನ ವೃತ್ತಿ ಗೆಳೆಯರಾದ ವೇ|| ವೆಂಕಟ ನರಸಿಂಹ ಐಯ್ಯಂಗಾರ್

ಇಬ್ಬರಿಗೂ ನಮ್ಮ ಸಮಯ ಅಂದರೆ ಕಛೇರಿಯ ಸಮಯದ ನಂತರ ಸಂಜೆಯ ಹೊತ್ತು ಅಧ್ಯಯನ ಮಾಡಿಸಿದರು. ಗಣಪತಿ ಸೂಕ್ತ, ಸರಸ್ವತಿ ಸೂಕ್ತ ಇತ್ಯಾದಿ ಋಕ್ ಸೂಕ್ತಗಳ ನಂತರ ಯಜುರ್ವೇದದ ರುದ್ರದ ನಮಕ ಚಮಕದೊಂದಿಗೆ ಹಲವಾರು ಮಂತ್ರಗಳ ಅಧ್ಯಯನವಾಯಿತು. ಅದರೊಂದಿಗೆ ನನ್ನ ಉಗ್ಗುವಿಕೆಯು ನೂರಕ್ಕೆ ತೊಂಬತ್ತೊಂಬತ್ತು ಭಾಗ ಕಡಿಮೆಯಾಯಿತು. ಈಗ ವರ್ಣಮಾಲೆಯ ಎರಡು ಮೂರು ಅಕ್ಷರಗಳಿಗೆ ಪ್ರಾರಂಭದಲ್ಲಿ ನಾಲಿಗೆ ಹಿಡಿಯುತ್ತದೆ ಆದರೆ ನಂತರ ನಿರರ್ಗಳವಾಗಿ ಮಾತನಾಡಬಲ್ಲನಾಗಿದ್ದೇನೆ. ಇದರಿಂದ ವೇದಾಧ್ಯಯನದ ಮಹಿಮೆ ತಿಳಿಯುತ್ತದೆ. ಈ ಅನುಭವವನ್ನು ನನ್ನ ಹಲವು ಗೆಳೆಯರು ಅನುಭವಿಸಿರುತ್ತಾರೆ.

ಇದರಿಂದ ನಾನು ಹಲವು ಪ್ರಯೋಗ ಗ್ರಂಥಗಳನ್ನು ಮುದ್ರಿಸಿ ವೈದಿಕವೃಂದದ ಅವಗಾಹನೆಗೆ ತಂದಿರುತ್ತೇನೆ. ಈಗ ಋಗ್ವೇದದಲ್ಲಿನ ಮಹನ್ಯಾಸ ಪೂರ್ವಕ ರುದ್ರ ಅರ್ಚನೆ , ಮತ್ತು ಅಭಿಷೇಕ ಹಾಗೂ ಹವನದ ಬಗ್ಗೆ ಈ ಗ್ರಂಥವನ್ನು ತಮ್ಮ ಕೈಲಿ ಕೊಡುತ್ತಿದ್ದೇನೆ. ಇದನ್ನು ಸಂಕ್ಷಿಪ್ತವಾಗಿದ್ದ ಕೀರ್ತಿಶೇಷ ಚೆಲ್ಲಾ ಲಕ್ಷ್ಮಿನ್ಯಸಿಂಹ ಶಾಸ್ತ್ರಿ ಅವರ ಸುವಾರು ೩೦ ಪುಟಗಳ ಗ್ರಂಥದಿಂದ ಸಂಗ್ರಹಿಸಿರುತ್ತೇನೆ. ಇದರ ಕರಡು ಪ್ರತಿಯನ್ನು ಇಲ್ಲಿನ ಆರ್ಯನ್ ಪಾಠಶಾಲೆಯಲ್ಲಿನ ಪ್ರಾಧ್ಯಾಪಕರಾದ ವೇದಮೂರ್ತಿ ಶ್ರೀಧರಶರ್ಮರವರು ಪರಿಶೀಲಿಸಿ ತಮ್ಮಲ್ಲಿನ ಶಿಷ್ಯರಿಗೆ ಅಧ್ಯಯನ ಮಾಡಿಸಿದರು. ನಂತರ ತಾರಣ

ಸಂವತ್ಸರದ ವೈಶಾಖವಾಸದಲ್ಲಿ ನನ್ನ ಭೀಮರಥ ಶಾಂತಿಯಲ್ಲಿ ಈ ಪ್ರಕಾರದ ಪೂಜಾ, ಅಭಿಷೇಕ ಹಾಗೂ ಹವನಗಳನ್ನು ಮಾಡಿರುತ್ತೇನೆ, ಇದರಿಂದ ನನ್ನ ಸ್ನೇಹಿತರ ಹಾಗೂ ಇಲ್ಲಿನ ವೈದಿಕವೃಂದದ ಒತ್ತಾಸೆಯಿಂದ ಇದನ್ನು ಮುದ್ರಣ ಮಾಡಬೇಕೆಂದು ನಿಶ್ಚಯಿಸಿ ಈ ಗ್ರಂಥವನ್ನು ಹೊರತಂದು ವೇದಮಾತೆಗೆ ಸರಸ್ ಗ್ರಂಥಮಾಲೆಯ ಒಂಬತ್ತನೆಯ ಪುಷ್ಪವಾಗಿ ಅರ್ಪಿಸಿದ್ದೇನೆ. ಇದರಲ್ಲಿ ನನಗೆ ಸಹಕಾರ ನೀಡಿದ ವೇದಮೂರ್ತಿ ಶ್ರೀಧರಶರ್ಮರವರಿಗೂ ಅವರ ಶಿಷ್ಯವರ್ಗಕ್ಕೂ ನನ್ನ ಆಪ್ತ ಗೆಳೆಯರಾದ ವೇ|| ರಂಗಭಟ್ಟರಿಗೂ ಅಭಾರಿಯಾಗಿರುತ್ತೇನೆ.

ಈ ಗ್ರಂಥವನ್ನು ಹರಿಹರಪುರದ ಶ್ರೀ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರು ಪರಿಶೀಲಿಸಿ ತಮ್ಮ ಅವೋಘ ಶುಭಾಶಂಸನೆಯನ್ನು ದಯಪಾಲಿಸಿರುತ್ತಾರೆ . ಶ್ರೀ ಶ್ರೀ ಶ್ರೀಗಳವರ ಪಾದಪದ್ಮಗಳಲ್ಲಿ ನತಮಸ್ತಕನಾಗಿ ನಮಸ್ಕರಿಸುತ್ತೇನೆ.

ಈ ಗ್ರಂಥಕ್ಕೂ ನಮ್ಮ ವೈದಿಕವೃಂದವು ಸಂಪೂರ್ಣ ಸಹಕಾರ ನೀಡುವುದೆಂದು ಆಶಿಸುತ್ತೇನೆ.

ಇಂತುತಮ್ಮವಿಧೇಯ.

ಸಿ.ಎಸ್.ವೆಂಕಟಕೃಷ್ಣಜೋಯಿಸ್.



ಶ್ರೀ ಅದಿಶಂಕರಾಚಾರ್ಯ ಶಾರದಾ ಲಕ್ಷ್ಮಿ ನರಸಿಂಹ ಪೀಠಂ
 SRI ADISHANKARACHARYA SHARADA LAKSHMI NARASIMHA PEETAM

ಲಿಕ್ಷೀಯ ವಿಷ್ಣುರಾವ ಹರಿಹರಪುರ
 ವೆಂಕಟಕೃಷ್ಣ ಜೋಯಿಸರಿಗೆ

ನಮ್ಮ ಸಹಾತನ ಭಾರತೀಯ ಸಂಸ್ಕೃತಿಯ ಜೀವಾಡಿ

ವಂದನಗಳು. ಈ ವಂದನಗಳಲ್ಲಿ ಜ್ಞಾನಕೌಂಡ ಹಾಗೂ ಕರ್ಮಕೌಂಡ ಎಂಬ
 ಎರಡು ಭಾಗಗಳಿವೆ. ಇದರಲ್ಲಿ ಜ್ಞಾನಕೌಂಡವು ಪರಮ ಪುರುಷಾರ್ಥ-
 ತ್ರಾಪ್ತಿಗೆ ಮಾರ್ಗವನ್ನು ತೋರಿಸಿದರೆ, ಕರ್ಮಕೌಂಡವು ನಮಗೆ ಜೀವನದಲ್ಲಿ
 ಇವನು ತಾಪತ್ರಯಗಳನ್ನು ನಿವಾರಿಸಿಕೊಂಡು ಲೌಕಿಕ ಹಾಗೂ ಪಾರಮಾರ್ಥಿಕ
 ಜೀವನದಲ್ಲಿ ತ್ರೇಯಸ್ವಿನ ಮಾರ್ಗವನ್ನು ತೋರಿಸುತ್ತದೆ. ಅಗ್ನಿಯ ಮೂಲಕ
 ನಾನತೆಗಳನ್ನು ಅನಾಥವು ಮಾಡುವುದು ನಮ್ಮ ಪ್ರಜ್ಞೆಗೆ ಸಹಾತನ ಸಂಸ್ಕೃತಿಯ
 ಪ್ರಾಜ್ಞಾನತಮ ಚಿಂತೆಯಾಗಿದ್ದು ಇಂದಿನ ವೈಜ್ಞಾನಿಕ ಯುಗವನ್ನು ಸಹ ಅದನ್ನು
 ಕರ್ಮಕ್ಕೆ ಲೋಕವಾಗುವಂತೆ ತ್ರ್ಯಾ-ಭಕ್ತಿಯಿಂದ ಅನುಸರಿಸಿದರೆ ಇಂದಿಗೂ
 ಅವರ ಉಪದೇಶಗಳನ್ನು ನಮಗೆ ನೆನಪಿಸುವಲ್ಲಿ ಸಂಸಾರವಿಲ್ಲ.

ಈ ವಿವರವನ್ನು ಗಮನಿಸಿ ನೀವು ಲೋಕ ರೋಗಾಚಾರ್ಯ, ಸಹಾತನ
 ಲಾಸಾರ್ಯನ ವಾರುಣತೆ (ಶ್ರೀ ಋಷಿಗೋಪಾಲೇಶ್ವರ ಮಹಾಸ್ವಾಮಿ ಪೂರ್ವಕ
 ರೂಪಾರ್ಷನ ಶಿಷ್ಯ) ಎಂಬ ಗ್ರಂಥವನ್ನು ಸಂಗ್ರಹಿಸಿ ಅಕ್ಷರಬಹುತ್ವವು
 ನಮಗೆ ಅತ್ಯಂತ ಸುಖಕರವಾದುದು ಮಾಡಿದೆ. ನಿಮ್ಮ ತ್ರಯಸ್ವಿ
 ನಮ್ಮ ಅಪಾರ್ಥ ಸ್ವರೂಪ ಶ್ರೀ ಶಾರದಾ-ಲಕ್ಷ್ಮಿ ನರಸಿಂಹರು ಯುಗವನ್ನು
 ಕರುಣಿಸಿ ಎಂದು ಪ್ರಾರ್ಥಿಸಿ ಈ ಅಕ್ಷರಮೂಲಕವನ್ನು
 ಅನುಗ್ರಹಿಸುತ್ತೀರಿ.
 ಸಾಧಾರಣವಾಗಿ ಸಹಾತನ
 ಸಿ.



ಶ್ರೀ ಸ್ವಯಂಪ್ರಕಾಶ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ

ಶ್ರೀ ಗುರುಭ್ಯೋ ನಮಃ

ಶ್ರೀ ಗಣೇಶಾಯ ನಮಃ

ಶಾರದಾಂಬಾಯೈ ನಮಃ

ಅಥ ಋಗ್ವೇದೀಯ ಮಹಾನ್ಯಾಸಃ ಪೂರ್ವಕ ರುದ್ರಾರ್ಚನ ವಿಧಿ ||

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭಾ |

ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ ||

ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |

ಶ್ರೀಮದ್ದೇಂಕಟನಾಥಾಯ ಶ್ರೀನಿವಾಸಯತೇ ನಮಃ ||

ಇಷ್ಟದೇವತಾ ನಮಸ್ಕೃತ್ಯ .

ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಮ್ |

ಕುರ್ವೇ ಘಂಟಾರವಂ ಯತ್ರ ದೇವತಾಹ್ವಾನಲಾಂಭನಮ್ ||

ಇತಿ ಘಂಟಾನಾದಂ ಕೃತ್ವಾ |

ಪೃಥ್ವೀತಿ ಮಂತ್ರಸ್ಯ | ಮೇರುಪ್ರಷ್ಯ ಋಷಿಃ | ಕೂರ್ವೋ ದೇವತಾ |

ಸುತಲಂ ಭಂದಃ | ಆಸನೇ ವಿನಿಯೋಗಃ ||

ಪೃಥ್ವೀ ತ್ವಯಾ ಧೃತಾಲೋಕಾ ದೇವೀ ತ್ವಂ ವಿಷ್ಣುನಾ ಧೃತಾ |

ತ್ವಂ ಚ ಧಾರಯ ಮಾಂ ದೇವಿ ಪವಿತ್ರಂ ಕುರುಚಾಸನಮ್ ||

ಇತಿ ಆಸನೇ ಉಪವಿಶ್ಯ ,

ಪ್ರಾಣಾನಾಯಮ್ಯ |

ಓಂ ಪ್ರಣವಸ್ಯ ಪರಬ್ರಹ್ಮ ಋಷಿಃ | ಪರಮಾತ್ಮಾ ದೇವತಾ | ದೈವೀ ಗಾಯತ್ರೀ ಛಂದಃ
| ಪ್ರಾಣಾಯಾಮೇ ವಿನಿಯೋಗಃ ||

ಓಂ ಭೂಃ | ಓಂ ಭುವಃ | ಓಂ ಸುವಃ | ಓಂ ಮಹಃ | ಓಂ ಜನಃ | ಓಂ ತಪಃ
| ಓಂ ಸತ್ಯಂ | ಓಂ ತತ್ಸತುವರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ
ಯೋ ನಃ ಪ್ರಚೋದಯಾತ್ || ಓಮಾಪೋ ಜ್ಯೋತೀರಸೋಽಮೃತಂ ಬ್ರಹ್ಮ
ಭೂರ್ಭುವಸ್ಸುವರೋಮ್ ||

ಶುಭಾಭ್ಯಾಂ ಶುಭೇ ಶೋಭನೇ ಮುಹೂರ್ತೇ, ಅದ್ಯ ಬ್ರಹ್ಮಣಃ| ದ್ವಿತೀಯ
ಪರಾರ್ಧೇ, ಶ್ವೇತ ವರಾಹಕಲ್ಪೇ, ವೈವಸ್ವತ ಮನ್ವಂತರೇ, ಅಷ್ಠಾವಿಂಶತಿತಮೇ,
ಕಲಿಯುಗೇ, ಪ್ರಥಮ ಪಾದೇ, ಜಂಬೂ ದ್ವೀಪೇ, ಭಾರತವರ್ಷೇ,
ಭರತಖಂಡೇ, ಮೇರೋ ದಕ್ಷಿಣ ಪಾರ್ಷ್ವೇ, ದಂಡಕಾರಣ್ಯೇ, ಗೋದಾ
ವರ್ಯಾಃ, ದಕ್ಷಿಣೇತೀರೇ, ಶಾಲಿವಾಹನಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ,
ಅಸ್ಮಿನ್ ವರ್ತಮಾನೇ, ವ್ಯಾವಹಾರಿಕೇ, ಚಾಂದ್ರಮಾನೇನ, ಪ್ರಭವಾದಿ
ಷಷ್ಠಿ ಸಂವತ್ಸರಾಣಾಂ ಮಧ್ಯೇ, ಶ್ರೀಮತ್---ನಾಮ ಸಂವತ್ಸರೇ --
ಅಯನೇ --ಋತೌ--ಮಾಸೇ --ಪಕ್ಷೇ--ವಾಸರ ಯುಕ್ತಾಯಾಂ ಶುಭನಕ್ಷತ್ರ
ಶುಭಯೋಗ ಶುಭಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ,
ಮಮ ಉಪಾತ್ರ ಸಮಸ್ತ ದುರಿತ ಕ್ಷಯದ್ವಾರಾ ಶ್ರೀಪರಮೇಶ್ವರ ಪ್ರೀತ್ಯರ್ಥಂ,

ಅಸ್ಮಾಕಂ ಸಹ ಕುಟುಂಬಾನಾಂ ಕ್ಷೇಮ ಸ್ಥೈರ್ಯ ವಿಜಯವೀರ್ಯ, ಆಯು
 ರಾರೋಗ್ಯ ಐಶ್ವರ್ಯ ಅಭಿವೃದ್ಧ್ಯರ್ಥಂ, ಸಮಸ್ತ ಸನ್ಮಂಗಲಾ ವಾಪ್ಸ್ಯರ್ಥಂ,
 ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿದ್ಧ್ಯರ್ಥಂ,
 ವಿಶೇಷೇಣ ಆಗಾಮಿ ಸೂಚಿತ ದುಷ್ಟಾರಿಷ್ಟದೋಷ ನಿವಾರಣಾರ್ಥಂ, ಕ್ಷಿಪ್ರ
 ಆರೋಗ್ಯತಾ ಸಿದ್ಧ್ಯರ್ಥಂ ಚಿಂತಿತ ಮನೋರಥಾ ವಾಪ್ಸ್ಯರ್ಥಂ, ಕಲ್ಪೋಕ್ತ
 , ಋಗ್ವೇದೋಕ್ತ ಪ್ರಕಾರೇಣ ರುದ್ರ ಸೂಕ್ತ , ಪುರುಷ ಸೂಕ್ತ ಇತ್ಯಾದಿ
 ಸೂಕ್ತೇನ ಪೂಜಾ ಅಭಿಷೇಕ , ಹವನ ಪೂರ್ವಕ ಯಾವಚ್ಚಕ್ರಿ ಧ್ಯಾನ
 ಅವಾಹನಾದಿ ಷೋಡಶೋ ಪಚಾರ ಪೂಜಾಂ , ಚ ಕರಿಷ್ಯೇ ||

ಅದ್ಯ ಭೂತೋಚ್ಚಾಟನ ಭೂ ಪ್ರಾರ್ಥನಾದಿ ಕಲಶ ಸ್ಥಾಪನಾಂಗ ಕಲಶ

ಪೂಜಾಂ ಕರಿಷ್ಯೇ |

ಅಪಸರ್ಪಂತಿತ್ಯಸ್ಯ ಮಂತ್ರಸ್ಯ | ವಾಮದೇವ ಋಷಿಃ | ಪ್ರಕೃತಿ ಛಂದಃ | ಸತ್ಯೋ
 ದೇವತಾ | ಸಮಸ್ತ ಭೂತೋಚ್ಚಾಟನೇ ವಿನಿಯೋಗಃ |

ಅಪಸರ್ಪಂತು ತೇ ಭೂತಾಃ ಯೇ ಭೂತಾ ಭೂಮಿ ಸಂಸ್ಥಿತಾಃ | ಯೇ ಭೂತಾ
 ವಿಘ್ನಕರ್ತಾರಃ ತೇ ನಶ್ಯಂತು ಶಿವಾಜ್ಞಯಾ || ಅಪಕ್ರಾಮಂತು ಭೂತಾದ್ಯಾಃ
 ಸರ್ವೇತೇ ಭೂಮಿಭಾರಕಾಃ | ಸರ್ವೇಷಾಮವಿರೋಧೇನ ಪೂಜಾಕರ್ಮ
 ಸಮಾರಭೇ || ಇತಿ ಭೂತೋಚ್ಚಾಟನಂ ಕೃತ್ವಾ ||

ಸ್ಯೋನಾ ಮೇಧಾ ತಿಥಿ ಭೂಮಿರ್ಗಾಯತ್ರೀ | ಆಸನಾರ್ಥೇ ಭೂ ಪ್ರಾರ್ಥನೇ
ವಿನಿಯೋಗಃ || (೧-೨೨-೧೫)

ಸ್ಯೋನಾ ಪೃಥಿವೀ ಭವಾನ್ಮಕ್ಷರಾ ನಿವೇಶನೀ |
ಯಚ್ಚಾ ನಃ ಶರ್ಮ ಸ ಪ್ರಥಃ ||
ಇತಿ ಭೂಮಿಂ ಪ್ರಾರ್ಥ್ಯ ||

ಅಥ ಕಲಶಾರ್ಚನಂ ||

ಕಲಶಂ ಗಂಧಾಕ್ಷತ ಪತ್ರ ಪುಷ್ಪೈಃ ಅಭ್ಯರ್ಚ್ಯ | ತುಲಸ್ಯಾ ಆಲೋಡ್ಯ | ಕಲಶ
ಮುದ್ರಾಂ ಪ್ರದೃಶ್ಯ | ಚಕ್ರ ಮುದ್ರಯಾ ಪ್ರಕೀರ್ಯ | ಧೇನು ಮುದ್ರಯಾ
ಅಮೃತೀ ಕೃತ್ವಾ | ತಾರ್ಕ್ಷ್ಯ ಮುದ್ರಯಾ ನಿರ್ವಿಷೀ ಕೃತ್ವಾ | ಗಾಯತ್ರಾ
ದಶವಾರಂ ಅಭಿಮಂತ್ರ್ಯ || ಕಲಶಂ ಹಸ್ತೇನ ಆಚ್ಛಾದ್ಯ ||

ಕಲಶಸ್ಯ ಮುಖೇ ವಿಷ್ಣುಃ ಕಂಠೇ ರುದ್ರಸ್ಸಮಾಶ್ರಿತಾಃ | ಮೂಲೇ ತತ್ರ ಸ್ಥಿತೋ
ಬ್ರಹ್ಮಾ ಮಧ್ಯೇ ಮಾತೃಗಣಾಃ ಸ್ಪೃತಾಃ || ಕುಕ್ಷೌತು ಸಾಗರಾಸ್ಸರ್ವೇ ಸಪ್ತದ್ವೀಪಾ
ವಸುಂಧರಾ | ಋಗ್ವೇದೋಽಥ ಯಜುರ್ವೇದಃ ಸಾಮವೇದೋಹ್ಯಥರ್ವಣಃ
| ಅಂಗೈಶ್ಚ ಸಹಿತಾ ಸ್ಸರ್ವೇ ಕಲಶಾಂಬು ಸಮಾಶ್ರಿತಾಃ | ಆಯಾಂತು ದೇವ
ಪೂಜಾರ್ಥಂ ದುರಿತ ಕ್ಷಯಕಾರಕಾಃ | ಗಂಗೆ ಚ ಯಮುನೇ ಚೈವ ಗೋದಾವರಿ
ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಽಸ್ಮಿನ್ ಸನ್ನಿಧಿಂ ಕುರು ||

ಇಮಂಮೇ ಗಂಗೇ ಇತ್ಯಸ್ಯ ಸಿಂಧುಕ್ಷಿತ್ ಪ್ರೈಯ್ಯ ಮೇಧೋ ನದ್ಯೋ ಸ್ತುತಿರ್ಜಗತಿ |

ಗಂಗಾವಾಹನೇ ವಿನಿಯೋಗಃ || (೧೦-೭೫-೫)

ಇಮಂ ಮೇ ಗಂಗೇ ಯಮುನೇ ಸರಸ್ವತಿ ಶುತುದ್ರಿ ಸ್ತೋಮಂ ಸಚತಾ
ಪರುಷ್ಣಾ! ಅಸಿಕ್ವಾ ಮರುದ್ವ್ಯಧೇ ವಿತಸ್ತಯಾರ್ಜೀ ಕೀಯೇ ಶೃಣುಹ್ಯಾ
ಸುಷೋಮಯಾ ||

ಅಸ್ಮಿನ್ ಕಲಶೇ ಗಂಗಾದಿ ಸರ್ವತೀರ್ಥಾನ್ಯಾವಾಹಯಾಮಿ |

ಕಲಶೋದಕೇನ ಶಂಖಂ ಪ್ರಕ್ಷಾಳ್ಯ, ಪ್ರಣವೇನ ಶಂಖಮಾಪೂರ್ಯ, ಶಂಖಂ
ಗಂಧಾಕ್ಷತಪತ್ರ ಪುಷ್ಪೈರಭ್ಯರ್ಚ್ಯ, ಶಂಖಮುದ್ರಯಾ ಗೃಹೀತ್ವಾ, ಜಪೇತ್ ||

[ಶಂಖವನ್ನು ತೊಳೆದು ಕಲಶೋದಕವನ್ನು ಅದರಲ್ಲಿ ಹಾಕಿ ಗಂಧ, ಅಕ್ಷತೆ ಮತ್ತು
ಹೂವನ್ನು ಅದರ ಮೇಲಿಟ್ಟು ಬಲಗೈಯಿಂದ ಶಂಖವನ್ನು ಮುಚ್ಚಿಕೊಳ್ಳುವುದು]

ಶಂಖಪೂಜೆ :-

ಶಂಖಶ್ಚಂದ್ರಾರ್ಕದೈವತ್ಯಃ ತಥಾವಾರುಣ ದೈವತಃ |

ಪೃಷ್ಠೇ ಪ್ರಜಾಪತಿಸ್ತತ್ರ ಅಗ್ರೇ ಗಂಗಾ ಸರಸ್ವತೀ ||

ಕುಕ್ಷೌತು ವಾರುಣೇ ಗಂಗಾ ಶಂಖಾನಾಮಾಧಿದೇವತಾಃ |

ತ್ರೈಲೋಕ್ಯೇಯಾನಿ ತೀರ್ಥಾನಿ ವಾಸುದೇವಸ್ಯ ಚಾಜ್ಞಯಾ ||

ಶಂಖೇ ತಿಷ್ಠಂತಿ ವಿಪ್ರೇಂದ್ರ ತಸ್ಮಾಚ್ಛಂಖಂ ಪ್ರಪೂಜಯೇತ್ |

ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿದ್ಯತಃ ಕರೇ |
 ಪೂಜಿತಸ್ಸರ್ವದೇವೈಶ್ಚ ಪಾಂಚಜನ್ಯ ನಮೋಸ್ತುತೇ ||
 ಪಾಂಚಜನ್ಯೇ ಮಹಾಧ್ವಾನೇ ಪಾಪಘ್ನೇ ಚ ಪವಿತ್ರಕೇ |
 ವಸಂತಿ ಸರ್ವತೀರ್ಥಾನಿ ಪುರಾ ವಿಷ್ಣೋರನುಜ್ಞಯಾ ||
 ದರ್ಶನಾದೇವ ಶಂಖಸ್ಯ ಕಿಂ ಪುನಃ ಸ್ಪರ್ಶನೇನ ತು |
 ವಿಲಯಂ ಯಾಂತಿ ಪಾಪಾನಿ ಹಿಮವದ್ಭಾಸ್ಕರೋದಯೇ |
 ನತ್ವಾ ಶಂಖಂ ಕರೇ ಧೃತ್ವಾ ಮಂತ್ರೈರೇತೈಸ್ತು ವೈಷ್ಣವೈಃ |
 ಯಃ ಸ್ನಾಪಯತಿ ಗೋವಿಂದಂ ತಸ್ಯ ಪುಣ್ಯಮನಂತಕಮ್ |
 ಶಂಖಮಧ್ಯಸ್ಥಿತಂ ತೋಯಂ ಭ್ರಾಮಿತಂ ಕೇಶವೋಪರಿ |
 ಅಂಗಲಗ್ನಂ ಮನುಷ್ಯಾಣಾಂ ಬ್ರಹ್ಮಹತ್ಯಾದಿಕಂ ದಹೇತ್ ||
 ಪಾಂಚಜನ್ಯಾಂಕು ವಿದ್ಮಹೇ ಪಾವಮಾನಾಯ ಧೀಮಹಿ |
 ತನ್ನಶಂಖಃ ಪ್ರಚೋದಯಾತ್ ||
 ಶಂಖೋದಕಂ ಕಲಶೇ ಕಿಂಚಿನ್ನಿಕ್ಷಿಪ್ಯ ||

ತೇನೋದಕೇನ ಯಾಗಮಂಟಪ ಪೂಜೋಪಕರಣಾನಿ ಪೂಜಾದ್ರವ್ಯಾಣಿ
 ಸಂಪೋಕ್ಷ್ಯ , ದೇವತಾ ಸಂಪೋಕ್ಷ್ಯ, ಆತ್ಮಾನಂ ಸಂಪೋಕ್ಷ್ಯ, ಶೇಷಂ ವಿಸೃಜ್ಯ,
 ಪುನಃ ಪೂರಯೇತ್ || [ಶಂಖದಲ್ಲಿರುವ ಸ್ವಲ್ಪ ನೀರನ್ನು ಕಲಶಕ್ಕೆ ಹಾಕಿ
 ಶಂಖದ ನೀರಿನಿಂದ ದೇವತಾ ಮಂಟಪ, ಪೂಜಾಸಾಮಗ್ರಿ , ಮತ್ತು ದೇವರ

ಮೇಲೆ ಪ್ರೋಕ್ಷಿಸುವುದು. ತಾನೂ ಸಹ ಪ್ರೋಕ್ಷಿಸಿಕೊಳ್ಳುವುದು. ಉಳಿದ ನೀರನ್ನು

ಚೆಲ್ಲಬೇಕು, ಪುನಃ ಶಂಖದಲ್ಲಿ ನೀರು ತುಂಬಿ ಇಡಬೇಕು]

ಆದೌ ನಿರ್ವಿಘ್ನತಾ ಸಿದ್ಧ್ಯರ್ಥಂ ಮಹಾಗಣಪತಿ ಪೂಜಾಂ ಕರಿಷ್ಯೆ

ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ |

ಲಂಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪಃ ||

ಧೂಮಕೇತುರ್ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನಃ |

ದ್ವಾದಶೈತಾನಿ ನಾಮಾನಿ ಯಃ ಪಠೇತ್ ಶ್ರೇಣಿಯಾದಪಿ ||

ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ |

ಸಂಗ್ರಾಮೇ ಸರ್ವಕಾರ್ಯೇಷು ವಿಘ್ನಸ್ತಸ್ಯ ನ ಜಾಯತೇ ||

ಗಣಾನಾಂ ತ್ವಾ ಗೃತ್ಸಮದೋ ಗಣಪತಿರ್ಜಗತಿ |

ಮಹಾಗಣಪತಿ ಆವಾಹನೇ ವಿನಿಯೋಗಃ || (೨-೨೩-೧)

ಓಂ ಗಣಾನಾಂ ತ್ವಾ ಗಣಪತಿಂ ಹವಾಮಹೇ ಕವಿಂ ಕವೀನಾ ಮುಪಮಶ್ರವ
ಸ್ತಮಮ್ | ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣ -ಸ್ತತ್ ಆ ನಃ ಶ್ರೇಣ್ಯನ್ನೂತಿಭಿಃ
ಸೀದ ಸಾದನಮ್ ||

ಮಹಾಗಣಪತಯೇ ನಮಃ ಅಸ್ಮಿನ್ ಬಿಂಬೇ ಭೂಃ ಮಹಾಗಣ

ಪತಿಮಾವಾಹಯಾಮಿ, ಭುವಃ ಮಹಾಗಣಪತಿಮಾವಾಹಯಾಮಿ ಸುವಃ

ಮಹಾ ಗಣಪತಿಮಾವಾಹಯಾಮಿ | ಭೂಭೃವಸ್ಸುವಃ
ಮಹಾಗಣಪತಿಮಾವಾಹಯಾಮಿ | ಮಹಾಗಣಪತಯೇ ನಮಃ ಧ್ಯಾಯಾಮಿ

ದ್ಯಾನಂ ಸಮರ್ಪಯಾಮಿ | ಮಹಾಗಣಪತಯೇ ನಮಃ ಆಸನಂ ಕಲ್ಪಯಾಮಿ

| ಮಹಾ ಗಣಪತಯೇ ನಮಃ ಪಾದರವಿಂದಯೋಃ ಪಾದ್ಯಂ ಪಾದ್ಯಂ

ಸಮರ್ಪಯಾಮಿ | ಹಸ್ತೇಷು ಅರ್ಘ್ಯಮರ್ಘ್ಯಂ ಸಮರ್ಪಯಾಮಿ | ಮುಖೇ

ಆಚಮ ನೀಯಾಚಮನೀಯಂ ಸಮರ್ಪಯಾಮಿ | ಸ್ನಪಯಾಮಿ ಸ್ನಾನಂ

ಆಪೋಹಿಷ್ಣೇತಿ ಸಿಂಧುದ್ವೀಪ ಆಪೋ ಗಾಯತ್ರೀ | (೧೦-೯-೧)

ಆಪೋ ಹಿ ಷ್ಮಾ ಮಯೋಭುವಸ್ತಾ ನ ಊರ್ಜೇ ದಧಾತನ | ಮಹೇ ರಣಾಯ

ಚಕ್ಷಸೇ | ಯೋ ವಃ ಶಿವತಮೋ ರಸಸ್ತಸ್ಯ ಭಾಜಯತೇಹ ನಃ | ಉಶತೀರಿವ

ಮಾತರಃ || ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ | ಆಪೋ

ಜನಯಥಾ ಚ ನಃ || ಮಹಾಗಣಪತಯೇ ನಮಃ ಶುದ್ಧೋದಕ ಸ್ನಾನಂ

ಸಮರ್ಪಯಾಮಿ | ಸ್ನಾನಾಂಗಮಾಚಮನೀಯಂಸಮರ್ಪಯಾಮಿ |

ವಸ್ತ್ರಯುಗ್ಮಂ ಸಮರ್ಪಯಾಮಿ | ಉಪವೀತಂ ಸಮರ್ಪಯಾಮಿ |

ಅಭರಣಂ ಸಮರ್ಪಯಾಮಿ | ದಿವ್ಯ ಪರಿಮಳ ಗಂಧಂ ಸಮರ್ಪಯಾಮಿ |

ಅಕ್ಷತಾನ್ ಸಮರ್ಪಯಾಮಿ | ಪುಷ್ಪಾಣಿ ಸಮರ್ಪಯಾಮಿ |

ಅಥ ನಾಮಪೂಜಾಂ ಕರಿಷ್ಯೇ || ಸುಮುಖಾಯ ನಮಃ | ಏಕದಂತಾಯ ನಮಃ

| ಕಪಿಲಾಯ ನಮಃ | ಗಜಕರ್ಣಕಾಯ ನಮಃ | ಲಂಬೋದರಾಯ ನಮಃ |

ಶೂರ್ಪಕರ್ಣಾಯ ನಮಃ | ವಿಕಟಾಯ ನಮಃ | ವಿಘ್ನರಾಜಾಯ ನಮಃ |
 ಗಣಾಧಿಪಾಯ ನಮಃ | ಧೂಮಕೇತವೇ ನಮಃ | ಗಣಾಧ್ಯಕ್ಷಾಯ ನಮಃ |
 ಫಾಲ ಚಂದ್ರಾಯ ನಮಃ | ಗಜಾನನಾಯ ನಮಃ |

ನಾಮಪೂಜಾಂ ಸಮರ್ಪಯಾಮಿ ||

ಮಹಾಗಣಪತಯೇ ನಮಃ ಧೂಪಮಾಘ್ರಾಪಯಾಮಿ | ದೀಪಂ ದರ್ಶಯಾಮಿ
 | ಧೂಪ ದೀಪಾನಂತರಂ ಆಚಮನೀಯಂ ಸಮರ್ಪಯಾಮಿ |

ವಿಶ್ವಾಮಿತ್ರ ಋಷಿ---ಇದಂ ದಿವ್ಯ--ನಿವೇದಯಾಮಿ || ಪ್ರಾಣಾಯ ಸ್ವಾಹಾ
 | ಅಪಾನಾಯ ಸ್ವಾಹಾ | ವ್ಯಾನಾಯ ಸ್ವಾಹಾ | ಉದಾನಾಯ ಸ್ವಾಹಾ |
 ಸಮಾನಾಯ ಸ್ವಾಹಾ | ಬ್ರಹ್ಮಣೇ ಸ್ವಾಹಾ | ಮಧ್ಯೇ ಸ್ವಾದೋದಕಂ
 ಸಮರ್ಪಯಾಮಿ | ಉತ್ತರಾಪೋಶನಂ ಸಮರ್ಪಯಾಮಿ | ಹಸ್ತ ಪ್ರಕ್ಷಾಲನಂ
 ಸಮರ್ಪಯಾಮಿ | ಪಾದ ಪ್ರಕ್ಷಾಲನಂ ಸಮರ್ಪಯಾಮಿ | ಪುನರಾಚಮನೀಯಂ
 ಸಮರ್ಪಯಾಮಿ | ಪೂಗೀಫಲ ತಾಂಬೂಲಂ ಸಮರ್ಪಯಾಮಿ || ದಕ್ಷಿಣಾಂ
 ಸಮರ್ಪಯಾಮಿ ||

ಅಥ ಉತ್ತರ ನೀರಾಜನಮ್ ||

ಅರ್ಚತ ಪ್ರಾರ್ಚತೇತಿ ಮಂತ್ರಸ್ಯ ಪ್ರಿಯಮೇಧಾ ಋಷಿಃ ಇಂದ್ರೋ ದೇವತಾ
 ಅನುಷ್ಠುಪ್ ಛಂದಃ || (೮-೬೯-೮)

ಅಚ್ಚತ ಪ್ರಾಚ್ಚತ ಪ್ರಿಯವೇಧಾಸೋ ಅಚ್ಚತ | ಅಚ್ಚಂತು ಪುತ್ರಕಾ
ಉತ ಪುರಂ ನ ಧ್ಯಷ್ಟಚ್ಚತ ||

ಮಂಗಳ ನೀರಾಜನಂ ಸಮರ್ಪಯಾಮಿ | ವೇದೋಕ್ತ ಮಂತ್ರ ಪುಷ್ಪಾಣಿ ಸಮರ್ಪಯಾಮಿ
| ಪ್ರದಕ್ಷಿಣ ನಮಸ್ಕಾರಾಃ ಸಮರ್ಪಯಾಮಿ |

ತತ್ಪುರುಷಾಯ ವಿದ್ವಹೇ ವಕ್ರತುಂಡಾಯ ಧೀಮಹಿ |

ತನ್ನೋ ದಂತಿಃ ಪ್ರಚೋದಯಾತ್ |

ಮಹಾಗಣಪತಯೇ ನಮಃ ಪ್ರಸನ್ನಾಘ್ಯಂ ಸಮರ್ಪಯಾಮಿ |

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಾ |

ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ ||

ಮಹಾಗಣಪತಯೇ ನಮಃ ಪ್ರಾರ್ಥನಾಂ ಸಮರ್ಪಯಾಮಿ |

ಸರ್ವೋಪಚಾರ ಪೂಜಾಂ ಸಮರ್ಪಯಾಮಿ ||

ಅನಯಾ ಪೂಜಯಾ ಮಹಾಗಣಪತಿಃ ಸುಪ್ರೀತಃ ಸುಪ್ರಸನ್ನಃ ವರದೋ ಭವತು ||

ಮಹಾಗಣಪತಿ ಪ್ರಸಾದಂ ಗೃಹೀತ್ವಾ ಶಿರಸಿ ಧಾರಯೇತ್ ||

ತದನಂತರಂ ಋತ್ವಿಜೇಭ್ಯೋ ಋತ್ವಿಗ್ವರಣಂ ದತ್ವಾ ಮಹನ್ಯಾಸ ಪಾರಾಯಣಂ

ಕುರು ಇತಿ ಪ್ರಾರ್ಥಯೇತ್ ||

ಅಥ ಋಗ್ವೇದ ಮಹಾನ್ಯಾಸಮ್

ಅಥಾತಃ ಶ್ರೀ ರುದ್ರಾಸ್ತಾಶ್ವಲಾಯನ ಶಾಖೋಕ್ತೈಕೈವಿಂಶತ್ಯುತ್- ರಶತ
ಮಂತ್ರಾತ್ಯೈಕಸ್ಯ | ಜಪಹೋಮಾರ್ಚನಾಭಿಷೇಕೇಷು ನ್ಯಾಸ ವಿಧಿಂ
ವ್ಯಾಖ್ಯಾಸ್ಯಾಮಸ್ತತ್ರಪ್ರಥಮಮೃಷಿಧೈವತಚ್ಛಂದಾಂಸ್ಯನುಕ್ರಮಿಷ್ಯಾಮಃ ||

ಕದ್ರುದ್ರಾಯೇತಿ ಸೂಕ್ತಸ್ಯ ಕಣ್ಣೋ ರುದ್ರೋ ಗಾಯತ್ರೀ ಅಂತ್ಯಾ ಅನುಷ್ಟುಪ್ ಛಂದಃ
ಜಪೇ ವಿನಿಯೋಗಃ || (೧-೪೩ ಪೂರ್ತಿ)

ಕದ್ರುದ್ರಾಯ ಪ್ರಚೇತಸೇ ಮೀಳ್ಕುಷ್ಟಮಾಯ ತವ್ಯಸೇ | ವೋಚೇಮ ಶಂತಮಂ
ಹೃದೇ || ೧ || ಯಥಾ ನೋ ಅದಿತಿಃ ಕರತ್ವಶ್ವೇ ನೃಭ್ಯೋ ಯಥಾ ಗವೇ |
ಯಥಾ ತೋಕಾಯ ರುದ್ರಿಯಮ್ || ೨ || ಯಥಾ ನೋ ಮಿತ್ರೋ ವರುಣೋ
ಯಥಾ ರುದ್ರಶ್ಚಿಕೇತತಿ | ಯಥಾ ವಿಶ್ವೇ ಸಜೋಷಸಃ || ೩ || ಗಾಥಪತಿಂ
ಮೇಧಪತಿಂ ರುದ್ರಂ ಜಲಾಷಭೇಷಜಮ್ | ತಚ್ಛಂಯೋಃ ಸುಮ್ನಮೀಮಹೇ
|| ೪ || ಯಃ ಶುಕ್ರ ಇವ ಸೂರ್ಯೋ ಹಿರಣ್ಯಮಿವ ರೋಚತೇ | ಶ್ರೇಷ್ಠೋ
ದೇವಾನಾಂ ವಸುಃ || ೫ || ಶಂ ನಃ ಕರತ್ಯರ್ವತೇ ಸುಗಂ ಮೇಷಾಯ
ಮೇಷ್ಯೇ | ನೃಭ್ಯೋ ನಾರಿಭ್ಯೋ ಗವೇ || ೬ || ಅಸ್ಮೇ ಸೋಮ ಶ್ರಿಯಮಧಿ
ನಿ ಧೇಹಿ ಶತಸ್ಯ ನೃಣಾಮ್ | ಮಹಿ ಶ್ರವಸ್ತುವಿನ್ವಮ್ಲಮ್ || ೭ || ಮಾ ನಃ
ಸೋಮಪರಿಭಾಧೋ ಮಾರಾತಯೋ ಜುಹುರಂತ | ಆ ನ ಇಂದೋ ವಾಚೇ

ಭಜ || ಆ || ಯಾಸ್ಮೇ ಪ್ರಜಾ ಅಮೃತಸ್ಯ ಪರಸ್ಮಿನ್ನಾಮನ್ನತಸ್ಯ | ಮೂರ್ಧಾ
 ನಾಭಾ ಸೋಮ ವೇನ ಆಭೂಷಂತೀಃ ಸೋಮ ವೇದಃ || ೯ ||

ಇಮಾರುದ್ರಾಯ ತವ ಇತಿ ಏಕಾದಶಸ್ಯ ಸೂಕ್ತಸ್ಯ ಕುತ್ರ ಆಂಗೀರಸ ಋಷಿಃ

ರುದ್ರೋ ದೇವತಾ ಜಗತೀ ಅಂತ್ರೇ ದ್ವೇ ತ್ರಿಷ್ಟುಪ್ ಛಂದಃ ಪಾರಾಯಣೇ ವಿನಿಯೋಗಃ

(೧-೧೧೪ ಪೂರ್ತಿ)

ಇಮಾ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ವೀರಾಯ ಪ್ರ ಭರಾಮಹೇ
 ಮತೀಃ | ಯಥಾ ಶಮಸದ್ವಿಪದೇ ಚತುಷ್ಟದೇ ವಿಶ್ವಂ ಪುಷ್ಪಂ ಗ್ರಾಮೇ
 ಅಸಿನ್ನಾತುರಮ್ || ೧ || ಮೃಳಾ ನೋ ರುದ್ರೋತ ನೋ ಮಯಸ್ಕುಧಿ
 ಕ್ಷಯದ್ವೀರಾಯ ನಮಸಾ ವಿಧೇಮ ತೇ | ಯಚ್ಚಂ ಚ ಯೋಶ್ಚ
 ಮನುರಾಯೇಜೇಪಿತಾ ತದಶ್ಯಾಮ ತವ ರುದ್ರ ಪ್ರಣೀತಿಷು || ೨ || ಅಶ್ಯಾಮ
 ತೇ ಸುಮತಿಂ ದೇವಯಜ್ಯಯಾ ಕ್ಷಯದ್ವೀರಸ್ಯ ತವ ರುದ್ರ ಮೀಡ್ಛಃ |
 ಸುಮ್ನಾಯನ್ನಿದ್ವಿಶೋ ಅಸ್ಮಾಕಮಾ ಚರಾರಿಷ್ಟವೀರಾ ಜುಹವಾಮ ತೇ ಹವಿಃ
 || ೩ || ತ್ವೇಷಂ ವಯಂ ರುದ್ರಂ ಯಜ್ಞಸಾಧಂ ವೃಕುಂ ಕವಿಮವಸೇ ನಿ
 ಹ್ವಯಾಮಹೇ | ಆರೇ ಅಸ್ಮದ್ವೈವ್ಯಂ ಹೇಳೋ ಅಸ್ಯತು ಸುಮತಿಮಿದ್ವಯಮಸ್ಯಾ
 ವ್ಯನೇಮಹೇ || ೪ || ದಿವೋ ವರಾಹಮುರುಷಂ ಕಪರ್ದಿನಂ ತ್ವೇಷಂ ರೂಪಂ
 ನಮಸಾ ನಿ ಹ್ವಯಾಮಹೇ | ಹಸ್ಮೇ ಬಿಭ್ರದ್ಭೇಷಜಾ ವಾರ್ಯಾಣಿ ಶರ್ಮ
 ವರ್ಮ ಚ್ಛರ್ದಿರಸ್ಮಭ್ಯಂ ಯಂಸತ್ || ೫ || ಇದಂ ಪಿತ್ರೇ ಮರುತಾಮುಚ್ಯತೇ

ವಚಃ ಸ್ವಾದೋಃ ಸ್ವಾದೀಯೋ ರುದ್ರಾಯ ವರ್ಧನಮ್ | ರಾಸ್ವಾ ಚ ನೋ
 ಅಮೃತ ಮರ್ತಭೋಜನಂ ತನ್ನೇ ತೋಕಾಯ ತನಯಾಯ ಮೃಳ || ೬ ||
 ಮಾ ನೋ ಮಹಾಂತಮುತ ಮಾ ನೋ ಅರ್ಭಕಂ ಮಾ ನ ಉಕ್ಷಂತಮುತ
 ಮಾ ನ ಉಕ್ಷಿತಮ್ | ಮಾ ನೋ ವಧೀಃ ಪಿತರಂ ವೋತ ಮಾತರಂ ಮಾ
 ನಃ ಪ್ರಿಯಾಸ್ತನ್ನೋ ರುದ್ರ ರೀರಿಷಃ || ೭ || ಮಾ ನಸ್ತೋಕೇ ತನಯೇ ಮಾ
 ನ ಆಯೌ ಮಾ ನೋ ಗೋಷು ಮಾ ನೋ ಅಶ್ವೇಷು ರೀರಿಷಃ | ವೀರಾನ್ಮಾ
 ನೋ ರುದ್ರ ಭಾಮಿತೋ ವಧೀರ್ಹವಿಷ್ಮಂತಃ ಸದಮಿತ್ವಾ ಹವಾಮಹೇ || ೮ ||
 || ಉಪ ತೇ ಸ್ತೋಮಾನ್ವಶುಪಾ ಇವಾಕರಂ ರಾಸ್ವಾಪಿತರ್ಮರುತಾಂ ಸುಮ್ನಮಸ್ಮೇ
 | ಭದ್ರಾ ಹಿ ತೇ ಸುಮತಿರ್ಮೃಳ ಯತ್ತಮಾಥಾ ವಯಮವ ಇತ್ತೇ ವ್ಯಣೀಮಹೇ
 || ೯ || ಆರೇ ತೇ ಗೋಘ್ನಮುತ ಪೂರುಷಘ್ನಂ ಕ್ಷಯದ್ವೀರ ಸುಮ್ನಮಸ್ಮೇ ತೇ
 ಅಸ್ತು | ಮೃಳಾ ಚ ನೋ ಅಧಿ ಚ ಬ್ರೂಹಿ ದೇವಾಥಾ ಚ ನಃ ಶರ್ಮ ಯಚ್ಚ
 ದ್ವಿಬರ್ಹಾಃ || ೧೦ || ಅವೋಚಾಮ ನಮೋ ಅಸ್ಮಾ ಅವಸ್ಯವಃ ಶ್ರಣೋತು
 ನೋ ಹವಂ ರುದ್ರೋ ಮರುತ್ವಾನ್ | ತನ್ನೋ ಮಿತ್ರೋ ವರುಣೋ
 ಮಾಮಹಂತಾಮದಿತಿಃ ಸಿಂಧುಃ ಪೃಥಿವೀ ಉತ ದ್ಯೌಃ || ೧೧ ||

ಆ ತೇಪಿತರಿತಿ ಪಂಚದಶರ್ಚಸ್ಯ ಸೂಕ್ತಸ್ಯ ಗೃತ್ಸಮದ ಋಷಿಃ ರುದ್ರೋ ದೇವತಾ

ತ್ರಿಷ್ಟುಪ್ ಛಂದ ಜಪೇ ವಿನಿಯೋಗಃ ||

ಆ ತೇ ಪಿತರ್ಮರುತಾಂ ಸುಮ್ನಮೇತು ಮಾ ನಃ ಸೂರ್ಯಸ್ಯ

ಸಂದ್ಯಶೋಯುಯೋಧಾಃ | ಅಭಿ ನೋ ವೀರೋ ಅವತಿ ಕ್ಷಮೇತ ಪ್ರ
 ಜಾಯೇಮಹಿ ರುದ್ರ ಪ್ರಜಾಭಿಃ || ೧ || ತ್ವಾದತ್ತೇಭೀ ರುದ್ರ ಶಂತಮೇಭಿಃ
 ಶತಂ ಹಿಮಾ ಅಶೀಯ ಭೇಷಜೇಭಿಃ | ವ್ಯ (ಅ) ೧ ಸ್ಮದ್ವೇಷೋ ವಿತರಂ
 ವ್ಯಂಹೋ ವ್ಯಮೀವಾಶ್ಚಾತಯಸ್ವಾ ವಿಷೂಚೀಃ || ೨ || ಶ್ರೇಷ್ಠೋ ಜಾತಸ್ಯ
 ರುದ್ರ ತ್ರಿಯಾಸಿ ತವಸ್ತಮಸ್ತವಸಾಂ ವಜ್ರಬಾಹೋ | ಪರ್ಷಿಣಃ ಪಾರಮಂಹಸಃ
 ಸ್ವಸ್ತಿ ವಿಶ್ವಾ ಅಭೀತೀ ರಪಸೋ ಯುಯೋಧಿ || ೩ || ಮಾ ತ್ವಾ ರುದ್ರ
 ಚುಕ್ರುಧಾಮಾ ನಮೋಭಿರ್ಮಾ ದುಷ್ಟುತೀ ವ್ಯಷಭ ಮಾ ಸಹೂತೀ | ಉನ್ನೋ
 ವೀರಾ ಅರ್ಪಯ ಭೇಷಜೇಭಿರ್ಭಿಷಕ್ತಮಂ ತ್ವಾ ಭಿಷಜಾಂ ಶ್ಯಣೋಮಿ || ೪
 || ಹವೀಮಭಿರ್ಹವತೇ ಯೋ ಹವಿರ್ಭಿರವ ಸ್ತೋಮೇಭೀ ರುದ್ರಂ ದಿಷೀಯ
 | ಋದೂದರಃ ಸುಹವೋ ಮಾ ನೋ ಅಸ್ಯೈ ಬಭುಃ ಸುಶಿಪೋ ರೀರಧನ್ಮನಾಯೈ
 ||೫|| ಉನ್ಮಾ ಮಮಂಡ ವ್ಯಷಭೋ ಮರುತ್ವಾನ್ವಕ್ಷೀಯಸಾ ವಯಸಾ
 ನಾಧಮಾನಮ್ | ಘ್ನೋವ ಚ್ಛಾಯಾಮರಪಾ ಅಶೀಯಾವಿವಾಸೇಯಂ ರುದ್ರಸ್ಯ
 ಸುಮ್ನಮ್ || ೬ || ಕ್ಷ (ಅ) ೧ ಸ್ಯ ತೇ ರುದ್ರ ಮೃಳಯಾಕುರ್ಹಸ್ತೋ ಯೋ
 ಅಸ್ತಿ ಭೇಷಜೋ ಜಲಾಷಃ | ಅಪಭರ್ತಾ ರಪಸೋ ದೈವ್ಯಸ್ಯಾಭೀ ನು ಮಾ
 ವ್ಯಷಭ ಚಕ್ಷಮೀಧಾಃ || ೭ || ಪ್ರ ಬಭವೇ ವ್ಯಷಭಾಯ ಶ್ವಿತೀಚೇ ಮಹೋ
 ಮಹೀಂ ಸುಷ್ಟುತಿಮೀರಯಾಮಿ | ನಮಸ್ಯಾ ಕಲ್ಮಲೀಕಿನಂ ನಮೋಭಿರ್ಗ್ನೋಮಸಿ
 ತ್ವೇಷಂ ರುದ್ರಸ್ಯ ನಾಮ || ೮ || ಸ್ಥಿರೇಭಿರಂಗೈಃ ಪುರುರೂಪ ಉಗ್ನೋ

ಬಭ್ರುಃ ಶುಕ್ರೇಭಿಃ ಪಿಪಿಶೇ ಹಿರಣ್ಯೈಃ | ಈಶಾನಾದಸ್ಯ ಭುವನಸ್ಯ ಭೂರೇರ್ನವಾ
 ಉ ಯೋಷದ್ರುದ್ರಾದಸುರ್ಯಮ್ || ೯ || ಅಹರ್ನಿಭರ್ಷಿ ಸಾಯಕಾನಿ
 ಧನ್ವಾರ್ಹನ್ನಿಷ್ಕಂ ಯಜತಂ ವಿಶ್ವರೂಪಮ್ | ಅಹರ್ನಿದಂ ದಯಸೇ ವಿಶ್ವಮಬ್ಜಂ
 ನ ವಾ ಓಜೀಯೋ ರುದ್ರ ತ್ವದಸ್ತಿ || ೧೦ || ಸ್ತುಹಿ ಶ್ರುತಂ ಗರ್ತಸದಂ
 ಯುವಾನಂ ಮೃಗಂ ನ ಭೀಮಮುಪಹತ್ನುಮುಗ್ರಮ್ | ಮೃಳಾ ಜರಿತ್ರೇ
 ರುದ್ರ ಸ್ತವಾನೋಽನ್ಯಂ ತೇ ಅಸ್ಮನ್ನಿ ವಪಂತು ಸೇನಾಃ || ೧೧ || ಕುಮಾರಶ್ಚಿತ್ತಿತರಂ
 ವಂದಮಾನಂ ಪ್ರತಿ ನಾನಾಮ ರುದ್ರೋ -ಪಯಂತಂ | ಭೂರೇರ್ದಾತಾರಂ
 ಸತ್ಪತಿಂ ಗೃಣೇಷೇ ಸ್ತುತಸ್ತಂ ಭೇಷಜಾ ರಾಸ್ಯಸ್ಯೇ || ೧೨ || ಯಾ ವೋ
 ಭೇಷಜಾ ಮರುತಃ ಶುಚೀನಿ ಯಾ ಶಂತಮಾ ವೃಷಣೋ ಯಾ ಮಯೋಭು
 | ಯಾನಿ ಮನುರವ್ಯಣೇತಾ ಪಿತಾ ನಸ್ತಾ ಶಂ ಚ ಯೋಶ್ಚ ರುದ್ರಸ್ಯ ವಶ್ಮಿ ||
 ೧೩ || ಪರಿಣೋ ಹೇತೀ ರುದ್ರಸ್ಯ ವೃಜ್ಯಾಃ ಪರಿ ತ್ವೇಷಸ್ಯ ದುರ್ಮತಿರ್ಮಹೀ
 ಗಾತ್ | ಅವ ಸ್ಥಿರಾ ಮಘವದ್ಭ್ರಸ್ತನುಷ್ವ ಮೀಡ್ವಸ್ತೋಕಾಯ ತನಯಾಯ
 ಮೃಳ || ೧೪ || ಏವಾ ಬಭ್ರೋ ವೃಷಭ ಚೇಕಿತಾನ ಯಥಾ ದೇವ ನ
 ಹೃಣೇಷೇ ನ ಹಂಸಿ | ಹವನಶ್ರುನ್ನೋ ರುದ್ರೇಹ ಬೋಧಿ ಬೃಹದ್ದದೇಮ
 ವಿದಥೇ ಸುವೀರಾಃ || ೧೫ || (೨-೩೩ ಪೂರ್ತಿ)

ಆವೋರಾಜಾನಮಿತಿ ಮಂತ್ರಸ್ಯ ವಾಮದೇವ ಋಷಿಃ ಅಗ್ನಿದೇವತಾ ತ್ರಿಷ್ಠುಪ್ ಛಂದಃ

ಜಪೇ ವಿನಿಯೋಗಃ || (೪-೩-೧)

ಆ ವೋ ರಾಜಾನಮಧ್ವರಸ್ಯ ರುದ್ರಂ ಹೋತಾರಂ ಸತ್ಯಯಜಂ
 ರೋದಸ್ಯೋಃ | ಅಗ್ನಿಂ ಪುರಾ ತನಯಿತ್ನೋರಚಿತ್ವಾದ್ಧಿರಣ್ಯರೂಪ ಮವಸೇ
 ಕೃಣುದ್ಧಮ್ ||

ತವ ಶ್ರಿಯೇ ಇತಿ ಮಂತ್ರಸ್ಯ ವಸುಶ್ರುತೋ ಆತ್ರೇಯ ಋಷಿಃ ರುದ್ರೋ ದೇವತಾ
 ತ್ರಿಷ್ಟುಪ್ ಛಂದಃ ಜಪೇ ವಿನಿಯೋಗಃ (೫-೨- ೩ಮತ್ತು ೪)

ತವ ಶ್ರಿಯೇ ಮರುತೋ ಮರ್ಜಯಂತ ರುದ್ರ ಯತ್ತೇ ಜನಿಮ
 ಚಾರುಚಿತ್ರಮ್ | ಪದಂ ಯದ್ವಿಷ್ಣೋರುಪಮಂ ನಿಧಾಯಿ ತೇನ ಪಾಸಿ ಗುಹ್ಯಂ
 ನಾಮ ಗೋನಾಮ್ || ತವ ಶ್ರಿಯಾ ಸುದ್ಯತೋ ದೇವ ದೇವಾಃ ಪುರೂ
 ದಧಾನಾ ಅವೃತಂ ಸಪಂತ | ಹೋತಾರಮಗ್ನಿಂ ಮನುಷೋ ನಿ
 ಷೇದುರ್ದಶಸ್ಯಂತ ಉಶಿಜಃ ಶಂಸಮಾಯೋಃ ||

ತಮುಷ್ಟು ಹಿ ಯ ಸ್ವಿಷು ಇತಿ ಮಂತ್ರಸ್ಯ ಅತ್ರಿ ಋಷಿಃ ರುದ್ರೋ ದೇವತಾ ತ್ರಿಷ್ಟುಪ್
 ಛಂದಃ ಜಪೇ ವಿನಿಯೋಗಃ || (೫-೪೨-೧೧)

ತಮುಷ್ಟುಹಿ ಯಃ ಸ್ವಿಷುಃ ಸುಧನ್ವಾ ಯೋ ವಿಶ್ವಸ್ಯ ಕ್ಷಯತಿ
 ಭೇಷಜಸ್ಯ | ಯಕ್ಷ್ಣ್ವಾ ಮಹೇ ಸೌಮನಸಾಯ ರುದ್ರಂ ನಮೋಭಿದೇವಮಸುರಂ
 ದುವಸ್ಯ ||

ಸೋಮಾರುದ್ರಾಯೇತಿ ಚತುಷ್ಪಸ್ಯ ಸೂಕ್ತಸ್ಯ ಭರದ್ವಾಜೋ ಬಾರ್ಹಸ್ಪತ್ಯಃ ಋಷಿಃ

ಸೋಮಾರುದ್ರಾ ದೇವತಾ ತ್ರಿಷ್ಟುಪ್ ಛಂದಃ || (೬-೭೪ಪೂರ್ತಿ)

ಸೋಮಾರುದ್ರಾ ಧಾರಯೇಥಾಮಸುರ್ಯ(ಅ)೧ ೦ ಪ್ರ ವಾಮಿ -
ಷ್ಠಯೋಽರಮಶ್ನುವಂತು | ದಮೇದಮೇ ಸಪ್ತ ರತ್ನಾ ದಧಾನಾ ಶಂ ನೋ
ಭೂತಂ ದ್ವಿಪದೇ ಶಂ ಚತುಷ್ಟದೇ || ೧ || ಸೋಮಾರುದ್ರಾ ವಿ ವೃಹತಂ
ವಿಷೂಚೀಮಮೀವಾ ಯಾ ನೋ ಗಯಮಾವಿವೇಶ | ಆರೇ ಬಾಧೇಥಾಂ
ನಿರ್ಋತಿಂ ಪರಾಚ್ಛಿರಸ್ಯೇ ಭದ್ರಾ ಸೌಶ್ರವಸಾನಿ ಸಂತು || ೨ || ಸೋಮಾರುದ್ರಾ
ಯುವಮೇತಾನ್ಯಸ್ಯೇ ವಿಶ್ವಾ ತನೂಷು ಭೇಷಜಾನಿ ಧತ್ತಮ್ | ಅವ ಸ್ಯತಂ
ಮುಂಚತಂ ಯನ್ನೋ ಅಸ್ತಿ ತನೂಷು ಬದ್ಧಂ ಕೃತಮೇನೋ ಅಸ್ಮತ್ || ೩ ||
ತಿಗ್ಮಾಯುಧೌ ತಿಗ್ಮಹೇತೀ ಸುಶೇವೌ ಸೋಮಾರುದ್ರಾವಿಹ ಸು ಮೃಳತಂ ನಃ
| ಪ್ರ ನೋ ಮುಂಚತಂ ವರುಣಸ್ಯ ಪಾಶಾದ್ಗೋಪಾಯತಂ ನಃ ಸುಮನಸ್ಯ
ಮಾನಾ || ೪ ||

ಇಮಾ ರುದ್ರಾ ಸ್ಥಿರ ಇತಿ ಚತುಷ್ಟಸ್ಯ ಸೂಕ್ತಸ್ಯ ವಸಿಷ್ಠ ಋಷಿಃ ರುದ್ರೋ ದೇವತಾ
ಜಗತ್ಯಾಂತ್ಯತ್ರಿಷ್ಟುಪ್ ಛಂದಃ || ಜಪೇ ವಿನಿಯೋಗಃ ||

ಇಮಾ ರುದ್ರಾಯ ಸ್ಥಿರಧನ್ವನೇ ಗಿರಃ , ಕ್ಷಿಪ್ರೇಷವೇ ದೇವಾಯ ಸ್ವಧಾವ್ನೇ
| ಅಷಾಳ್ವಾಯ ಸಹಮಾನಾಯ ವೇಧಸೇ ತಿಗ್ಮಾಯುಧಾಯ ಭರತಾ ಶ್ರಣೋತು
ನಃ || ೧ || ಸ ಹಿ ಕ್ಷಯೇಣ ಕ್ಷಮ್ಯಸ್ಯ ಜನ್ಮನಃ ಸಾಮ್ರಾಜ್ಯೇನ ದಿವ್ಯಸ್ಯ ಚೇತತಿ
| ಅವನ್ನವಂತೀರುಪ ನೋ ದುರಶ್ಚರಾನಮೀವೋ ರುದ್ರ ಜಾಸು ನೋ ಭವ

॥ ೨ ॥ ಯಾ ತೇ ದಿದ್ಯದವಸ್ಯಷ್ಟಾ ದಿವಸ್ಪರಿ ಕ್ಷಯಾ ಚರತಿ ಪರಿ ಸಾ
 ವ್ಯಣಕ್ತು ನಃ | ಸಹಸ್ರಂ ತೇ ಸ್ವಪಿವಾತ ಭೇಷಜಾ ಮಾನಸ್ತೋಕೇಷು ತನಯೇಷು
 ರೀರಿಷಃ || ೩ || ಮಾ ನೋ ವಧೀ ರುದ್ರ ಮಾ ಪರಾ ದಾ ಮಾ ತೇ ಭೂಮ
 ಪ್ರಸಿತೌ ಹೀಳಿತಸ್ಯ | ಆ ನೋ ಭಜ ಬರ್ಹಿಷಿ ಜೀವಶಂಸೇ ಯೂಯಂ ಪಾತ
 ಸ್ತಸ್ತಿಭಿಃ ಸದಾ ನಃ || ೪ || [೭-೪೬ ಪೂರ್ತಿ]

ಅಸ್ಮೇ ರುದ್ರ ಮೇಹನಾ ಇತಿ ಮಂತ್ರಸ್ಯ ಪ್ರಗಾಥ ಕಾಣ್ವ ಋಷಿಃ ದೇವಾಃ ದೇವತಾ
 ತ್ರಿಷ್ಟುಪ್ ಭಂದಃ ಜಪೇ ವಿನಿಯೋಗಃ || (೮-೬೩-೧೨)

ಅಸ್ಮೇ ರುದ್ರಾ ಮೇಹನಾ ಪರ್ವತಾಸೋ ವೃತ್ತಹತ್ಯೇ ಭರಹೂತೌ
 ಸಜೋಷಾಃ | ಯಃ ಶಂಸತೇ ಸ್ತುವತೇ ಧಾಯಿ ಪಜ್ಞ ಇಂದ್ರಜ್ಯೇಷ್ಠಾ ಅಸ್ಮಾ
 ಅವಂತು ದೇವಾಃ ||

ತ್ವಂ ಸೋಮ ಪ್ರಚಿಕಿತೋ ಇತಿ ತ್ರಯೋನಿವಿಶತ್ಯರ್ಚಸ್ಯ ಸೂಕ್ತಸ್ಯ ಗೋತಮೋ
 ರಾಹುಗಣ ಋಷಿಃ ಸೋಮೋ ದೇವತಾ ತ್ರಿಷ್ಟುಪ್ ಪಂಚಮ್ಯಾದ್ಯಾಷೋಡಶ ಗಾಯತ್ರ
 ಸಪ್ತದಶ ಉಷ್ಣಿಕ್ ಭಂದಃ ಜಪೇ ವಿನಿಯೋಗಃ || (೧-೯೮ ಪೂರ್ತಿ)

ತ್ವಂ ಸೋಮ ಪ್ರ ಚಿಕಿತೋ ಮನೀಷಾ ತ್ವಂ ರಜಿಷ್ಯಮನು ನೇಷಿ ಪಂಥಾಮ್
 | ತವ ಪ್ರಣೇತೀ ಪಿತರೋ ನ ಇಂದೋ ದೇವೇಷು ರತ್ನಮಭಜಂತ ಧೀರಾಃ
 || ೧ || ತ್ವಂ ಸೋಮ ಕ್ರತುಭಿಃ ಸುಕ್ರತುಭೂರ್ಷ್ವಂ ದಕ್ಷೈಃ ಸುದಕ್ಷೋ ವಿಶ್ವವೇದಾಃ
 | ತ್ವಂ ವೃಷಾ ವೃಷತ್ವೇಭಿರ್ಮಹಿತ್ವಾ ದ್ಯುಮ್ನೇಭಿದ್ಯುಮ್ನೈಭವೋ ನೃಚಕ್ಷಾಃ

|| ೧ || ರಾಜೋ ನು ತೇ ವರುಣಸ್ಯ ವ್ರತಾನಿ ಬೃಹದ್ಗಭೀರಂ ತವ ಸೋಮ
 ಧಾಮ | ಶುಚಿಷ್ಟಮಸಿ ಪ್ರಿಯೋ ನ ಮಿತ್ರೋ ದಕ್ಷಾಯೋ ಅರ್ಯಮೇವಾಸಿ
 ಸೋಮ || ೩ || ಯಾ ತೇ ಧಾಮಾನಿ ದಿವಿ ಯಾ ಪೃಥಿವ್ಯಾಂ ಯಾ
 ಪರ್ವತೇಷ್ಟೋಷಧೀಷ್ಟಪ್ಸು | ತೇಭಿರ್ನೋಃ ವಿಶ್ವೈಃ ಸುಮನಾ
 ಅಹೇಳನ್ರಾಜನ್ರೋಮ ಪ್ರತಿ ಹವ್ಯಾ ಗೃಭಾಯ || ೪ || ತ್ವಂ ಸೋಮಾಸಿ
 ಸತ್ತೃತಿಸ್ತ್ವಂ ರಾಜೋತ ವೃತ್ರಹಾ | ತ್ವಂ ಭದ್ರೋ ಅಸಿ ಕೃತುಃ || ೫ || ತ್ವಂ
 ಚ ಸೋಮ ನೋ ವಶೋ ಜೀವಾತುಂ ನ ಮರಾಮಹೇ | ಪ್ರಿಯಸ್ತೋತ್ರೋ
 ವನಸ್ತತಿಃ || ೬ || ತ್ವಂ ಸೋಮ ಮಹೇ ಭಗಂ ತ್ವಂ ಯೂನ ಋತಾಯತೇ |
 ದಕ್ಷಂ ದಧಾಸಿ ಜೀವಸೇ || ೭ || ತ್ವಂ ನಃ ಸೋಮ ವಿಶ್ವತೋ ರಕ್ಷಾ
 ರಾಜನ್ನಘಾಯತಃ | ನ ರಿಷ್ಯೇತ್ಪಾವತಃ ಸಖಾ || ೮ || ಸೋಮಯಾಸ್ತೇ
 ಮಯೋಭುವ ಊತಯಃ ಸಂತಿ ದಾಶುಷೇ | ತಾಭಿರ್ನೋಃವಿತಾ ಭವ || ೯
 || ಇಮಂ ಯಜ್ಞಮಿದಂ ವಚೋ ಜುಜುಷಾಣ ಉಪಾಗಹಿ | ಸೋಮ ತ್ವಂ
 ನೋ ವೃಧೇ ಭವ || ೧೦ || ಸೋಮ ಗೀರ್ಭಿಷ್ಟ್ವಾವಯಂ ವರ್ಧಯಾಮೋ
 ವಚೋವಿದಃ | ಸುಮೃಳೀಕೋ ನ ಆ ವಿಶ || ೧೧ || ಗಯಸ್ಥಾನೋ ಅಮೀವಹಾ
 ವಸುವಿತ್ಪೃಷ್ಟಿವರ್ಧನಃ | ಸುಮಿತ್ರಃ ಸೋಮ ನೋ ಭವ || ೧೨ || ಸೋಮ
 ರಾರಂಧಿ ನೋ ಹೃದಿ ಗಾವೋ ನ ಯವಸೇಷ್ಟಾ | ಮರ್ಯ ಇವ ಸ್ವ ಓಕ್ಯೇ ||
 ೧೩ || ಯಃ ಸೋಮ ಸಖ್ಯೇ ತವ ರಾರಣದ್ವೇವ ಮರ್ತ್ಯಃ | ತಂ ದಕ್ಷಃ

ಸಚತೇ ಕವಿಃ || ೧೪ || ಉರುಷ್ಯಾ ಕೋ ಅಬಿಶಸ್ತೇಃ ಸೋಮ ನಿ ಪಾಹ್ಯಂಹಸಃ
 | ಸಖಾ ಸುಷೇವ ಏಧಿ ನಃ || ೧೫ || ಆ ಪ್ಯಾಯಸ್ವ ಸಮೇತು ತೇ ವಿಶ್ವತಃ
 ಸೋಮ ವೃಷ್ಟ್ಯಮ್ | ಭವಾ ವಾಜಸ್ಯ ಸಂಗಥೇ || ೧೬ || ಆ ಪ್ಯಾಯಸ್ವ
 ಮದಿಂತಮ ಸೋಮ ವಿಶ್ವೇಭಿರಂಶುಭಿಃ | ಭವಾ ನಃ ಸುಶ್ರವಸ್ತಮಃ ಸಖಾ
 ವೃಥೇ || ೧೭ || ಸಂ ತೇ ಪಯಾಂಸಿ ಸಮುಯಂತು ವಾಜಾಃ ಸಂ
 ವೃಷ್ಟ್ಯಾನ್ಯಭಿಮಾತಿಷಾಹಃ | ಆಪ್ಯಾಯಮಾನೋ ಅಮೃತಾಯ ಸೋಮ ದಿವಿ
 ಶ್ರವಾಂಸುತ್ಸಮಾನಿ ಧಿಷ್ಟ || ೧೮ || ಯಾ ತೇ ಧಾಮಾನಿ ಹವಿಷಾ ಯಜಂತಿ
 ತಾ ತೇ ವಿಶ್ವಾ ಪರಿಭೂರಸ್ತು ಯಜ್ಞಮ್ | ಗಯಸ್ಥಾನಃ ಪ್ರತರಣಃ
 ಸುವೀರೋಽವೀರಹಾ ಪ್ರ ಚರಾ ಸೋಮ ದುರ್ಯಾನ್ || ೧೯ || ಸೋಮೋ
 ಧೇನುಂ ಸೋಮೋ ಅವಂತಮಾಶುಂ ಸೋಮೋ ವೀರಂ ಕರ್ಮಣ್ಯಂ ದದಾತಿ
 | ಸಾದನ್ಯಂ ವಿದಧ್ಯಂ ಸಭೇತುಂ ಪಿತೃಶ್ರವಣಂ ಯೋ ದದಾಶದಸ್ಯ || ೨೦ ||
 ಅಷಾಲ್ದಂ ಯುತ್ಸು ಪೃತನಾಸು ಪಪ್ತಿಂ ಸ್ವರ್ಷಾಮಪ್ನಾಂ ವೃಜನಸ್ಯ ಗೋಪಾಮ್
 | ಭರೇಷುಜಾಂ ಸುಕ್ಷಿತಿಂ ಸುಶ್ರವಸಂ ಜಯಂತಂ ತ್ವಾಮನ್ನು ಮದೇಮ ಸೋಮ
 || ೨೧ || ತ್ವಮಿಮಾ ಓಷಧಿಃ ಸೋಮ ವಿಶ್ವಾಸ್ವಮಪೋ ಅಜನಯಸ್ವಂ
 ಗಾಃ | ತ್ವಮಾ ತತಂಥೋರ್ವ (ಅಂ)ಗ ತರಿಕ್ಷಂ ತ್ವಂ ಜ್ಯೋತಿಷಾ ವಿ ತಮೋ
 ವವರ್ಥಃ || ೨೨ || ದೇವೇನ ನೋ ಮನಸಾ ದೇವ ಸೋಮ ರಾಯೋ ಭಾಗಂ
 ಸಹಸಾವನ್ನಭಿ ಯುಧ್ಯ | ಮಾ ತ್ವಾ ತನದೀಶಿಷೇ ವೀರ್ಯಸ್ಯೋಭಯೇಭ್ಯಃ

ಪ್ರ ಚಿಕ್ಕಿತ್ನಾ ಗವಿಷ್ಟಾ || ೨೩ ||

ತ್ವಂ ಸೋಮಾಸಿ ಧಾರಯುರ್ವಂದ್ರ ಇತಿ ದ್ವಾತ್ರಿಂಶದ್ಯಚರ್ಚಸ್ಯ ಸೂಕ್ತಸ್ಯ
ಭರದ್ವಾಜಕಾಶ್ಯಪಗೋತಮಾತ್ರಿವಿಶ್ವಾಮಿತ್ರಜಮದಗ್ನಿ ವಸಿಷ್ಠಾಶ್ವಿಷ್ಠಾನಾಂ ವಸಿಷ್ಠಸ್ಥಾಂಬ
ರುದ್ರೋಗಾಯತ್ರಿ | ಪವಸ್ವ ಸೋಮಮನ್ನಿಯಂನ್ನಿತಿ ತಿಸ್ರೋದ್ವಿ ಪದಾಗಾಯತ್ರಿ ಸಪ್ತವಿಂ
ಶ್ಯನುಷ್ಟುಪ್ತಿಂಶತ್ತರ ಉಷ್ಟಿಕ್ ಛಂದಃ ಜಪೇ ವಿನಿಯೋಗಃ (೯-೬೭ ಪೂರ್ತಿ)

ತ್ವಂ ಸೋಮಾಸಿ ಧಾರಯುರ್ವಂದ್ರ ಓಜಿಷ್ಠೋ ಅಧ್ವರೇ | ಪವಸ್ವ
ಮಂಹಯದ್ರಯಿ || ೧ || ತ್ವಂ ಸುತೋ ನ್ಯಮಾದನೋ ದಧನ್ನಾನ್ಯತ್ಸರಿಂತಮಃ
| ಇಂದ್ರಾಯ ಸೂರಿರಂಧಸಾ || ೨ || ತ್ವಂ ಸುಷ್ವಾಣೋ ಅದ್ವಿಭಿರಭ್ಯರ್ಷ
ಕನಿಕ್ರದತ್ | ದ್ಯುಮಂತಂ ಶುಷ್ಮಮುತ್ತಮಮ್ || ೩ || ಇಂದುರ್ಹಿನ್ವಾನೋ
ಅರ್ಷತಿ ತಿರೋ ವಾರಾಣ್ಯವ್ಯಯಾ | ಹರಿರ್ವಾಜಮಚಿಕ್ರದತ್ || ೪ || ಇಂದೋ
ವ್ಯವ್ಯಮರ್ಷಸಿ ವಿ ಶ್ರವಾಂಸಿ ವಿ ಸೌಭಗಾ | ವಿ ವಾಚಾನ್ಮೋಮ ಗೋಮತಃ
|| ೫ || ಆ ನ ಇಂದೋ ಶತ್ಗ್ವಿನಂ ರಯಿಂ ಗೋಮಂತಮಶ್ವಿನಮ್ | ಭರಾ
ಸೋಮ ಸಹಸ್ತ್ರಿಣಮ್ || ೬ || ಪವಮಾನಾಸ ಇಂದವಸ್ತಿರಃ ಪವಿತ್ರಮಾಶವಃ
| ಇಂದ್ರಂ ಯಾಮೇಭಿರಾಶತ || ೭ || ಕಕುಹಃ ಸೋಮ್ಯೋ ರಸ ಇಂದುರಿಂದ್ರಾಯ
ಪೂರ್ವ್ಯಃ | ಆಯುಃ ಪವತ ಆಯವೇ || ೮ || ಹಿನ್ವಂತಿ ಸೂರಮಸ್ತಯಃ
ಪವಮಾನಂ ಮಧುಶ್ಚುತಮ್ | ಅಭಿ ಗಿರಾ ಸಮಸ್ವರನ್ || ೯ || ಅವಿತಾ

॥ ನೋ ಅಜಾಶ್ವಃ ಪೂಷಾ ಯಾಮನಿಯಾಮನಿ । ಆ ಭಕ್ಷತ್ಯನ್ಯಾಸು ನಃ ॥ ೧೦
 ॥ ಅಯಂ ಸೋಮಃ ಕಪದಿನೇ ಘೃತಂ ನ ಪವತೇ ಮಧು । ಆ ಭಕ್ಷತ್ಯನ್ಯಾಸು
 ನಃ ॥ ೧೧ ॥ ಅಯಂ ತ ಆಘ್ಯಣೇ ಸುತೋ ಘೃತಂ ನ ಪವತೇ ಶುಚಿ । ಆ
 ಭಕ್ಷತ್ಯನ್ಯಾಸು ನಃ ॥ ೧೨ ॥ ವಾಚೋ ಜಂತುಃ ಕವೀನಾಂ ಪವಸ್ವ ಸೋಮ
 ಧಾರಯ । ದೇವೇಷು ರತ್ನಧಾ ಅಸಿ ॥ ೧೩ ॥ ಆ ಕಲಶೇಷು ಧಾವತಿ ಶ್ರೇಣೋ
 ವರ್ಮ ವಿ ಗಾಹತೇ । ಅಭಿ ದ್ರೋಣಾ ಕನಿಕ್ರದತ್ ॥ ೧೪ ॥ ಪರಿ ಪ್ರ
 ಸೋಮ ತೇ ರಸೋಽಸರ್ಜಿ ಕಲಶೇ ಸುತಃ । ಶ್ರೇಣೋ ನ ತಕ್ನೋ ಅರ್ಷತಿ ॥
 ೧೫ ॥ ಪವಸ್ವ ಸೋಮ ಮಂದಯನ್ನಿಂದ್ರಾಯ ಮಧುಮತ್ತಮಃ ॥ ೧೬ ॥
 ಅಸ್ಯಗ್ನನ್ ದೇವವೀತಯೇ ವಾಜಯಂತೋ ರಥಾಽವ ॥ ೧೭ ॥ ತೇ ಸುತಾಸೋ
 ಮದಿಂತಮಾಃ ಶುಕ್ರಾ ವಾಯುಮಸ್ಯಕ್ಷತ ॥ ೧೮ ॥ ಗ್ರಾಹ್ಯಾ ತುನ್ನೋ ಅಭಿಷ್ಟುತಃ
 ಪವಿತ್ರಂ ಸೋಮ ಗಚ್ಛಸಿ । ದಧತ್ನೋತ್ರೇ ಸುವೀರ್ಯಮ್ ॥ ೧೯ ॥ ಏಷ
 ತುನ್ನೋ ಅಭಿಷ್ಟುತಃ ಪವಿತ್ರಮತಿ ಗಾಹತೇ । ರಕ್ಷೋಹಾ ವಾರಮವ್ಯಯಮ್
 ॥ ೨೦ ॥ ಯದಂತಿ ಯಚ್ಚ ದೂರಕೇ ಭಯಂ ವಿಂದತಿ ಮಾಮಿಹ । ಪವಮಾನ
 ವಿ ತಜ್ಜಹಿ ॥ ೨೧ ॥ ಪವಮಾನಃ ಸೋ ಅದ್ಯ ನಃ ಪವಿತ್ರೇಣ ವಿಚರ್ಷಿಣಃ ।
 ಯಃ ಪೋತಾ ಸ ಪುನಾತು ನಃ ॥ ೨೨ ॥ ಯತ್ತೇ ಪವಿತ್ರಮರ್ಚಿಷ್ಯಗ್ನೇ
 ವಿ ತತಮಂತರಾ । ಬ್ರಹ್ಮ ತೇನ ಪುನೀಹಿ ನಃ ॥ ೨೩ ॥ ಯತ್ತೇ
 ಪವಿತ್ರಮರ್ಚಿವದಗ್ನೇ ತೇನ ಪುನೀಹಿ ನಃ । ಬ್ರಹ್ಮಸವ್ಯೈಃ ಪುನೀಹಿ ನಃ ॥ ೨೪

|| ಉಭಾಭ್ಯಾಂ ದೇವ ಸವಿತಃ ಪವಿತ್ರೇಣ ಸವೇನ ಚ | ಮಾಂ ಪುನೀಹಿ
 ವಿಶ್ವತಃ || ೨೫ || ತ್ರಿಭಿಷ್ಟ್ವಂ ದೇವ ಸವಿತವರ್ಷಿಷ್ಯೈಃ ಸೋಮ ಧಾಮಭಿಃ
 | ಅಗ್ನೇ ದಕ್ಷೈಃ ಪುನೀಹಿ ನಃ || ೨೬ || ಪುನಂತು ಮಾಂ ದೇವಜನಾಃ ಪುನಂತು
 ವಸವೋ ಧಿಯಾ | ವಿಶ್ವೇ ದೇವಾ ಪುನೀತ ಮಾ ಜಾತವೇದಃ ಪುನೀಹಿ ಮಾ
 || ೨೭ || ಪ್ರ ಪ್ರಾಯಸ್ವ ಪ್ರ ಸ್ಯಂದಸ್ವ ಸೋಮ ವಿಶ್ವೇಭಿರಂತುಭಿಃ | ದೇವೇಭ್ಯ
 ಉತ್ತಮಂ ಹವಿಃ || ೨೮ || ಉಪ ಪ್ರಿಯಂ ಪನಿಷ್ವತಂ
 ಯುವಾನಮಾಹುತೀವೃಧಮ್ | ಅಗನ್ತ ಬಿಭೃತೋ ನಮಃ || ೨೯ || ಅಲಾಯ್ಸ್ಯ
 ಪರಶುರ್ನನಾಶ ತಮಾ ಪವಸ್ವ ದೇವ ಸೋಮ | ಅಖಿಂ ಚಿದೇವ ದೇವ
 ಸೋಮ | ೩೦ | ಯಃ ಪಾವಮಾನೀರಧೈತ್ಯಷಿಭಿಃ ಸಂಭೃತಂ ರಸಮ್ | ಸರ್ವಂ
 ಸ ಪೂತಮಶ್ನಾತಿ ಸ್ವದಿತಂ ಮಾತರಿಶ್ವನಾ || ೩೧ || ಪಾವಮಾ ನೀರ್ಯೋ
 ಅಧೈತ್ಯಷಿಭಿಃ ಸಂಭೃತಂ ರಸಮ್ | ತಸ್ಮೈ ಸರಸ್ವತೀ ದುಹೇ ಕ್ಷೀರಂ
 ಸರ್ಪಿರ್ಮಧೂದಕಮ್ || ೩೨ ||

ಆಯಾ ರುಚಾ ಹರಿಣ್ಯಾ ಇತಿ ತ್ರಿಚರ್ಚಸ್ಯ ಸೂಕ್ತಸ್ಯ ಅನಾನತಃ ಪಾರುಚ್ಛೇಪಿಃ
 ಋಷಿಃ ಪವಮಾನಃ ಸೋಮೋ ದೇವತಾ ಅತ್ಯಷ್ಟಿ ಛಂದಃ ಜಪೇ ವಿನಿಯೋಗಃ ||
 ಆಯಾ ರುಚಾ ಹರಿಣ್ಯಾ ಪುನಾನೋ ವಿಶ್ವಾ ದ್ವೇಷಾಂಸಿ ತರತಿ ಸ್ವಯುಗ್ವಭಿಃ
 ಸೂರೋ ನ ಸ್ವಯುಗ್ವಭಿಃ | ಧಾರಾ ಸುತಸ್ಯ ರೋಚತೇ ಪುನಾನೋ ಅರುಷೋ
 ಹರಿಃ | ವಿಶ್ವಾ ಯದ್ರೂಪಾ ಪರಿಯಾಸ್ಯಕ್ವಭಿಃ ಸಪ್ತಾಸ್ಯೇಬಿರ್ಋಕ್ವಭಿಃ || ೧ ||

ತ್ವಂ ತ್ಯತ್ತೋನಾಂ ವಿದೋ ವಸು ಸಂ ಮಾತ್ಯಭಿರ್ಮರ್ಜಯಸಿ ಸ್ವ ಆ ದಮ
 ಋತಸ್ಯ ಧೀತಿಭಿರ್ಮೇ | ಪರಾವತೋ ನ ಸಾಮ ತದ್ಯತ್ರಾ ರಣಂತಿ ಧೀತಯಃ
 | ತ್ರಿಧಾತುಭಿರರುಷೀಭಿರ್ವಯೋ ದಧೇ ರೋಚಮಾನೋ ವಯೋ ದಧೇ ||

೨ || ಪೂರ್ವಾಮನು ಪ್ರದಿಶಂ ಯಾತಿ ಚೇಕಿತತ್ಸಂ ರಶ್ಮಿಭಿಯತತೇ ದರ್ಶತೋ
 ರಥೋ ದ್ಯವ್ಯೋ ದರ್ಶತೋ ರಥಃ | ಅಗ್ಮನ್ನುಕ್ಥಾನಿ ಪೌಂಸ್ಯೇಂದ್ರಂ ಜ್ಯೌತ್ರಾಯ
 ಹರ್ಷಯನ್ | ವಜ್ರಶ್ಚ ಯದ್ಭವಥೋ ಅನಪಚ್ಯುತಾ ಸಮತ್ಸ್ವನಪಚ್ಯುತಾ ||

೩ || (೯-೧೧೧ ಪೂರ್ತಿ)

ಸಹಸ್ರಶಿರ್ಷತಿ ಷೋಳಶರ್ಚಸ್ಯ ಸೂಕ್ತಸ್ಯ ನಾರಾಯಣಃ ಪುರುಷೋನುಷ್ಪಪ್
 ನಾರಾಯಣ ಋಷಿಃ ಪುರುಷೋ ದೇವತಾ ಅನುಷ್ಪಪ್ ಛಂದಃ ಪುರುಷ ಸೂಕ್ತ ಮಂತ್ರ
 ಜಪೇ ವಿನಿಯೋಗಃ ||

ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ | ಸ ಭೂಮಿಂ
 ವಿಶ್ವತೋ ವೃತ್ವಾತ್ಯತಿಷ್ಠದ್ಧಶಾಂಗುಲಮ್ || ಪುರುಷ ಏವೇದಂ ಸರ್ವಂ
 ಯದ್ಭೂತಂ ಯಚ್ಚ ಭವ್ಯಮ್ | ಉತಾವೃತತ್ಸಸ್ಯೇಶಾನೋ
 ಯದನ್ನೇನಾತಿರೋಹತಿ || ಏತಾವಾನಸ್ಯ ಮಹಿಮಾತೋಜ್ಯಾಯಾಂಶ್ಚ ಪೂರುಷಃ
 | ಪಾದೋಽಸ್ಯವಿಶ್ವಾಭೂತಾನಿ ತ್ರಿಪಾದಸ್ಯಾಮೃತಂ ದಿವಿ || ತ್ರಿಪಾ ದೂರ್ಧ್ವ
 ಉದ್ಯೌತ್ಪುರುಷಃ ಪಾದೋಽಸ್ಯೇಹಾ ಭವತ್ಪನಃ | ತತೋ ವಿಷ್ವಜ್ಜ್ಯು -
 ಕ್ರಾಮತ್ಸಾನಾನಶನೇ ಅಭಿ || ತಸ್ಮಾದ್ಧಿರಾಳ ಜಾಯತ ವಿರಾಜೋ ಅಧಿ

ಪೂರುಷಃ | ಸ ಜಾತೋ ಅತ್ಯರಿಚ್ಯತ ಪಶ್ಚಾದ್ಭೂಮಿಮಥೋ ಪುರಃ ||
 ಯತ್ಪುರುಷೇಣ ಹವಿಷಾ ದೇವಾ ಯಜ್ಞಮತನ್ನತ | ವಸಂತೋ ಅಸ್ಯಾಸೀದಾಜ್ಞಂ
 ಗ್ರೀಷ್ಮ ಇಧೃಃ ಶರದ್ಧವಿಃ || ತಂ ಯಜ್ಞಂ ಬಹಿಷಿ ಪೌಕ್ಷನ್ನುರುಷಂ ಜಾತಮಗ್ರತಃ
 | ತೇನ ದೇವಾ ಅಯಜಂತ ಸಾಧ್ಯಾ ಋಷಯಶ್ಚ ಯೇ || ತಸ್ಮಾದ್ಯ -
 ಜ್ಞಾತ್ಸರ್ವಹುತಃ ಸಂಭೃತಂ ಪ್ರಪದಾಜ್ಯಮ್ | ಪಶೂನ್ ಸ್ತಾಂಶ್ಚಕ್ರೇ
 ವಾಯವ್ಯಾನಾರಣ್ಯಾನ್ಗ್ರಾಮ್ಯಾಶ್ಚ ಯೇ || ತಸ್ಮಾದ್ಯಜ್ಞಾತ್ಸರ್ವಹುತ ಋಚಃ
 ಸಾಮಾನಿ ಜಜ್ಞಿರೇ | ಛಂದಾಂಸಿ ಜಜ್ಞಿರೇ ತಸ್ಮಾದ್ಯಜುಸ್ತಸ್ಮಾದಜಾಯತ ||
 ತಸ್ಮಾದಶ್ಚಾ ಅಜಾಯಂತ ಯೇ ಕೇ ಚೋಭಯಾದತಃ | ಗಾವೋ ಹ ಜಜ್ಞಿರೇ
 ತಸ್ಮತ್ಸಸ್ಮಾಜ್ಞಾತಾ ಅಜಾವಯಃ || ಯತ್ಪುರುಷಂ ವ್ಯದಧುಃ ಕತಿಥಾ ವ್ಯಕಲ್ಪಯನ್
 | ಮುಖಂ ಕಿಮಸ್ಯ ಕೌ ಬಾಹೂ ಕಾ ಊರೂ ಪಾದಾ ಉಚ್ಯೇತೇ ||
 ಬ್ರಾಹ್ಮಣೋಽಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ | ಊರೂ ತದಸ್ಯ
 ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ || ಚಂದ್ರಮಾ ಮನಸೋ
 ಜಾತಶ್ಚಕ್ಷೋಃ ಸೂರ್ಯೋ ಅಜಾಯತ | ಮುಖಾದಿಂದ್ರಶ್ಚಾಗ್ನಿಶ್ಚ
 ಪ್ರಾಣಾದ್ವಾಯುರಜಾಯತ || ನಾಭ್ಯಾ ಆಸೀದಂತರಿಕ್ಷಂ ಶೀರ್ಷ್ಣೋ ದ್ಯೌಃ
 ಸಮವರ್ತತ | ಪದ್ಭ್ಯಾಂ ಭೂಮಿದಿಶಃ ಶ್ಲೋತ್ರಾತ್ಕಥಾ ಲೋಕಾಃ
 ಅಕಲ್ಪಯನ್ || ಸಪ್ತಾಸ್ಯಾಸನ್ನರಿಧಯಸ್ತ್ರಿಸಪ್ತ ಸಮಿಧಃ ಕೃತಾಃ | ದೇವಾ
 ಯದ್ಯಜ್ಞಂ ತನ್ನಾನಾ ಅಬದ್ಧನ್ನುರುಷಂ ಪಶುಮ್ || ಯಜ್ಞೇನ ಯಜ್ಞಮಯಜಂತ

ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ | ತೇ ಹ ನಾಕಂ ಮಹಿಮಾನಃ
 ಸಚಂತ ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ ||

(೧೦-೯೦ ಪೂರ್ತಿ)

ಮಮಾಗ್ನೇ ವರ್ಚ ಇತಿ ದಶರ್ಚಸ್ಯ ಸೂಕ್ತಸ್ಯ ವಿಹವ್ಯಃ ವಿಶ್ವೇ ದೇವಾ ಸ್ತೃಷ್ಠುಷ್

ಅಂತ್ಯಾ ಜಗತೀ || ಜಪೇವಿನಿಯೋಗಃ || (೧೦-೧೨೮ಪೂರ್ತಿ)

ಮಮಾಗ್ನೇ ವರ್ಚೋ ವಿಹವೇಷ್ಟಸ್ತು ವಯಂ ತ್ವೇಂಧಾನಾಸ್ತನ್ವಂ ಪುಷೇಮ
 | ಮಹ್ಯಂ ನಮಂತಾಂ ಪ್ರದಿಶಶ್ಚ -ತಸ್ಸಸ್ವಯಾದ್ಯಕ್ಷೇಣ ಪ್ರತನಾ ಜಯೇಮ
 || ೧ || ಮಮ ದೇವಾ ವಿಹವೇ ಸಂತು ಸರ್ವ ಇಂದ್ರವನ್ಮೋ ಮರುತೋ
 ವಿಷ್ಣುರಗ್ನಿಃ | ಮಮಾಂತರಿಕ್ಷಮುರು -ಲೋಕಮಸ್ತು ಮಹ್ಯಂ ವಾತಃ ಪವತಾಂ
 ಕಾಮೇ ಅಸ್ಮಿನ್ || ೨ || ಮಯಿ ದೇವಾ ದ್ರವಿಣಮಾ ಯಜಂತಾಂ
 ಮಯ್ಯಾಶೀರಸ್ತು ಮಯಿ ದೇವಹೂತಿಃ | ದೈವ್ಯಾ ಹೋತಾರೋ ವನುಷಂತ
 ಪೂರ್ವೇರಿಷ್ಟಾಃ ಸ್ಯಾಮತನ್ವಾ ಸುವೀರಾಃ || ೩ || ಮಹ್ಯಂ ಯಜಂತು ಮಮ
 ಯಾನಿ ಹವ್ಯಾಕೂತಿಃ ಸತ್ಯಾ ಮನಸೋ ಮೇ ಅಸ್ತು | ಋನೋ ಮಾ ನಿ ಗಾಂ
 ಕತಮಚ್ಚನಾಹಂ ವಿಶ್ವೇ ದೇವಾಸೋ ಅಧಿ, ವೋಚತಾ ನಃ || ೪ || ದೇವೀಃ
 ಷಳವೀರುರು ನಃ ಕೃಣೋತ ವಿಶ್ವೇ ದೇವಾಸ ಇಹ ವೀರಯದ್ವಮ್ | ಮಾ
 ಹಾಸ್ಮಹಿ ಪ್ರಜಯಾ ಮಾ ತನೂಭಿರ್ಮಾ ರಧಾಮ ದ್ವಿಷತೇ ಸೋಮ ರಾಜನ್
 || ೫ || ಅಗ್ನೇ ಮನ್ಯಂ ಪ್ರತಿನುದನ್ ಪರೇಷಾಮದಬ್ಧೋ ಗೋಪಾಃ ಪರಿ

ಪಾಹಿ ನಸ್ತಮ್ | ಪ್ರತ್ಯಂಚೋ ಯಂತು ನಿಗುತಃ ಪುನಸ್ತೇ (ಏ) ೩ ಮೈಷಾಂ
 ಚಿತ್ತಂ ಪ್ರಭುಧಾಂ ವಿ ನೇಷತ್ || ೬ || ಧಾತಾ ಧಾತ್ಯಾಕಾಂ ಭುವನಸ್ತ
 ಯಸ್ಪತಿದೇವಂ ತ್ರಾತಾರಮಭಿಮಾ ತಿಷಾಹಮ್ | ಇಮಂ ಯಜ್ಞಮಶ್ವಿನೋಭಾ
 ಬೃಹಸ್ಪತಿದೇವಾಃ ಪಾಂತು ಯಜಮಾನಂ ನೃಥಾತ್ || ೭ || ಉರುವ್ಯಚಾ
 ನೋ ಮಹಿಷಃ ಶರ್ಮ ಯಂಸದಸ್ಮಿನ್, ಹವೇ ಪುರುಹೂತಃ ಪುರುಕ್ಷುಃ | ಸ
 ನಃ ಪ್ರಜಾಯೈ ಹರ್ಯಶ್ಚ ಮೃಳಯೇಂದ್ರ ಮಾ ನೋ ರೀರಿಷೋ ಮಾ
 ಪರಾ ದಾಃ || ೮ || ಯೇ ನಃ ಸಪತ್ನಾ ಅಪ ತೇ ಭವಂತಿದ್ರಾಘ್ನಿಭ್ಯಾಮವ
 ಬಾಧಾಮಹೇ ತಾನ್ | ವಸವೋ ರುದ್ರಾ ಆದಿತ್ಯಾ ಉಪರಿಸ್ಪೃಶಂ ಮೋಗ್ರಂ
 ಚೇತ್ತಾರಮಧಿರಾಜಮಕ್ರನ್ || ೯ || ಅವಾಂಚಮಿಂದ್ರ -ಮಮುತೋ
 ಹವಾಮಹೇ ಯೋ ಗೋಜಿದ್ಧನಜಿದಶ್ವಜಿದ್ಯಃ | ಇಮಂ ನೋ ಹವ್ಯಂ ವಿಹವೇ
 ಜುಷಸ್ವಾಸ್ವ ಕುಲೋ ಹರಿವೋ ಮೇದಿನಂ ತ್ವಾ || ೧೦ || (ಅಂತಃ ಪರಿಶಿಷ್ಟ)
 ಅಗ್ನೇ ಅಚ್ಯಾ ವದೇಹ ಇತಿ ಷಳರ್ಚಸ್ಯ ಸೂಕ್ತಸ್ಯ ಅಗ್ನಿಸ್ತಾಪಸ ಋಷಿಃ ವಿಶ್ವೇ ದೇವಾ
 ದೇವತಾ ಅನುಷ್ಟುಪ್ ಛಂದಃ ಜಪೇ ವಿನಿಯೋಗಃ : (೧೦-೧೪೧)

ಅಗ್ನೇ ಅಚ್ಯಾ ವದೇಹ ನಃ ಪ್ರತ್ಯಜ್ಞಃ ಸುಮನಾ ಭವ | ಪ್ರ ನೋ
 ಯಚ್ಯ ವಿಶಸ್ತತೇ ಧನದಾ ಅಸಿ ನಸ್ತಮ್ ||೧|| ಪ್ರ ನೋ ಯಚ್ಯತ್ಪರ್ಯಮಾ
 ಪ್ರ ಭಗಃ ಪ್ರ ಬೃಹಸ್ಪತಿಃ | ಪ್ರ ದೇವಾಃ ಪ್ರೋತ ಸೂನೃತಾ ರಾಯೋ ದೇವೀ
 ದದಾತು ನಃ ||೨|| ಸೋಮಂ ರಾಜಾನಮವಸೇಗ್ನಿಂ ಗೀರ್ಭಿರ್ಹವಾಮಹೇ |

ಆದಿತ್ಯಾನ್ , ವಿಷ್ಣುಂ ಸೂರ್ಯಂ ಬ್ರಹ್ಮಾಣಂ ಚ ಬೃಹಸ್ಪತಿಮ್ ||೩||
 ಇಂದ್ರವಾಯೂ ಬೃಹಸ್ಪತಿಂ ಸುಹವೇಹ ಹವಾಮಹೇ | ಯಥಾ ನಃ ಸರ್ವ
 ಇಜ್ಜನಃ ಸಂಗತ್ಯಾ ಸುಮನಾ ಅಸತ್ ||೪|| ಅರ್ಯಮಣಂ ಬೃಹಸ್ಪತಿಮಿಂದ್ರಂ
 ದಾನಾಯ ಚೋದಯ | ವಾತಂ ವಿಷ್ಣುಂ ಸರಸ್ವತೀಂ ಸವಿತಾರಂ ಚ ವಾಜಿನಮ್
 ||೫|| ತ್ವಂ ನೋ ಅಗ್ನೇ ಅಗ್ನಿಭಿರ್ಬ್ರಹ್ಮ ಯಜ್ಞಂ ಚ ವರ್ಧಯ | ತ್ವಂ ನೋ
 ದೇವತಾತಯೇ ರಾಯೋ ದಾನಾಯ ಚೋದಯ ||೬||

ನಮೋ ಮಹದ್ಭ್ಯೋ ನಮೋ ಇತಿ ಮಂತ್ರಸ್ಯ ಶುನಶೇಫ ಆಜೀರರ್ತಿ ಋಷಿಃ ದೇವಾ
 ದೇವತಾ ತ್ರಿಷ್ಟುಪ್ ಛಂದ ಜಪೇ ವಿನಿಯೋಗಃ || (೧-೨೭-೧೩)

ನಮೋ ಮಹದ್ಭ್ಯೋ ನಮೋ ಅರ್ಭಕೇಭ್ಯೋ ನಮೋ ಯುವಭ್ಯೋ ನಮ
 ಆಶಿನೇಭ್ಯಃ | ಯಜಾಮ ದೇವಾನ್ , ಯದಿ ಶಕ್ನವಾಮ ಮಾ ಜ್ಯಾಯಸಃ
 ಶಂಸಮಾ ವ್ಯಕ್ತಿ ದೇವಾಃ ||

ಅಥ ಶಿಖಾದಿನ್ಯಾಸಃ

ಕದ್ರುದ್ರಾಯ ಪ್ರಚೇತಸೇ ಮೀಳ್ತುಷ್ಟಮಾಯ ತವ್ಯಸೇ | ಕ್ರೋಚೇಮ ಶಂತಮಂ
 ಹೃದೇ | ಇತಿ ಶಿಖಾಯಾಂ || ಯಥಾ ನೋ ಅದಿತಿಃ ಕರತ್ವಶ್ಚೇ ನೃಭ್ಯೋ
 ಯಥಾ ಗವೇ | ಯಥಾ ತೋಕಾಯ ರುದ್ರಿಯಮ್ | ಇತಿ ಶಿರಸಿ || ಯಥಾ
 ನೋ ಮಿತ್ರೋ ವರುಣೋ ಯಥಾ ರುದ್ರಶ್ಚಿಕೇತತಿ | ಯಥಾ ವಿಶ್ವೇ ಸಚೋಷಸಃ
 | ಇತಿ ಲಲಾಟೇ || ಗಾಥಪತಿಂ ಮೇಧಪತಿಂ ರುದ್ರಂ ಜಲಾಷಭೇಷಜಮ್ |

ತಚ್ಚಂಯೋಃ ಸುಮ್ನಮೀಮಹೇ | ಇತಿ ಭೂಮಧ್ಯೇ || ಯಃ ಶುಕ್ರ ಇವ
 ಸೂರ್ಯೋ ಹಿರಣ್ಯಮಿವ ರೋಚತೇ | ಶ್ರೇಷ್ಠೋ ದೇವಾನಾಂ ವಸುಃ | ಇತಿ
 ಚಕ್ಷುಷೇ || ಶಂ ನಃ ಕರತೃವತೇ ಸುಗಂ ಮೇಷಾಯ ಮೇಷ್ಯೇ | ನೃಭ್ಯೋ
 ನಾರಿಭ್ಯೋ ಗವೇ | ಇತಿ ಕರ್ಣಯೋಃ || ಅಸ್ಮೈ ಸೋಮ ತ್ರಿಯಮಧಿ ನಿ
 ಧೇಹಿ ಶತಸ್ಯ ನೃಣಾಮ್ | ಮಹಿ ಶ್ರವಸ್ತುವಿನ್ಯಮ್ಲಮ್ | ಇತಿ ನಾಸಿಕಾಯಾಂ
 || ಮಾ ನಃ ಸೋಮಪರಿಭಾಧೋ ಮಾರಾತಯೋ ಜುಹುರಂತ | ಆ ನ
 ಇಂದೋ ವಾಜೇ ಭಜ | ಇತಿಮುಖೇ || ಯಾಸ್ಮೈ ಪ್ರಜಾ ಅಮೃತಸ್ಯ
 ಪರಸ್ಮಿನ್ಧಾಮನ್ಯತಸ್ಯ | ಮೂರ್ಧಾ ನಾಭಾ ಸೋಮ ವೇನ ಆಭೂಷಂತಿಃ
 ಸೋಮ ವೇದಃ | ಇತಿ ಕಂಠೇ ||

ಇಮಾರುದ್ರಾಯ ತವ ಇತಿ ಏಕಾದಶಸ್ಯ ಸೂಕ್ತಸ್ಯ ಕುತ್ಸ ಆಂಗೀರಸ ಋಷಿಃ ರುದ್ರೋ
 ದೇವತಾ ಜಗತೀ ಅಂತ್ಯೇ ದ್ವೇ ತ್ರಿಷ್ಟುಪ್ ಭಂದಃ ಶಿಖಾದಿನ್ಯಾಸೇ ವಿನಿಯೋಗಃ ||
 ಇಮಾ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ವೀರಾಯ ಪ್ರಭರಾಮಹೇ ಮತೀಃ
 | ಯಥಾ ಶಮಸದ್ವಿಪದೇ ಚತುಷ್ಟದೇ ವಿಶ್ವಂ ಪುಷ್ಪಂ ಗ್ರಾಮೇ ಅಸಿನ್ಮನಾತುರಮ್
 | ಇತಿ ಉಪಕಂಠೇ ||

ಮೃಳಾ ನೋ ರುದ್ರೋತನೋ ಮಯಸ್ಕೃಧಿ ಕ್ಷಯದ್ವೀರಾಯ ನಮಸಾ ವಿಧೇಮ
 ತೇ | ಯಚ್ಚಂ ಚ ಯೋಶ್ಚ ಮನುರಾಯೇಜೇ ಪಿತಾ ತದಶ್ಯಾಮ ತವ ರುದ್ರ
 ಪ್ರನೇತಿಷು | ಇತಿಬಾಹ್ಲೋಃ || ಅಶ್ಯಾಮ ತೇ ಸುಮತಿಂ ದೇವಯಜ್ಯಯಾ

ಕ್ಷಯದ್ವೀರಸ್ಯ ತವ ರುದ್ರ ಮೀಡ್ಛಃ | ಸುಮ್ಮಾಯನ್ನಿದ್ವಿಶೋ ಅಸ್ಮಾಕಮಾ
 ಚರಾರಿಷ್ಟವೀರಾ ಜುಹವಾ ಮ ತೇ ಹವಿಃ | ಇತಿ ಉಪ ಬಾಹ್ವೇಃ || ತ್ವೇಷಂ
 ವಯಂ ರುದ್ರಂ ಯಜ್ಞ ಸಾಧಂವಂಕುಂ ಕವಿಮವಸೇ ನಿ ಹ್ವಯಾಮಹೇ |
 ಆರೇ ಅಸ್ಮ ದ್ವೈವ್ಯಂ ಹೇಳೋ ಅಸ್ಯತು ಸುಮತಿ ಮಿದ್ವಯಮಸ್ಯಾ ವ್ಯಣೇ
 ಮಹೇ | ಇತಿಹಸ್ತಯೋಃ || ದಿವೋ ವರಾ ಹಮುರುಷಂ ಕಪರ್ದಿನಂ
 ತ್ವೇಷಂ ರೂಪಂ ನಮಸಾನಿ ಹ್ವಯಾವಹೇ | ಹಸ್ತೇ ಬಿಭ್ರದ್ಭೇಷಜಾ ವಾರ್ಯಾಣಿ
 ಶರ್ಮ ವರ್ಮ ಚ್ಚರ್ದಿರಸ್ಯಭ್ಯಂ ಯಂಸತ್ | ಇತಿ ಅಂಗುಷ್ಠಯೋಃ ||
 ಇದಂ ಪಿತ್ರೇ ಮರುತಾ ಮುಚ್ಯತೇ ವಚಃ ಸ್ವಾದೋಃ ಸ್ವಾದಿಯೋ ರುದ್ರಾಯ
 ವರ್ಧನಮ್ | ರಾಸ್ವಾ ಚ ನೋ ಅಮೃತ ಮರ್ತಭೋಜನಂ ತ್ಮನೇ ತೋಕಾಯ
 ತನಯಾಯ ಮೃಳ | ಇತಿ ತರ್ಜನೀಭ್ಯಾಂ || ಮಾ ನೋ ಮಹಾಂತಮುತ
 ಮಾ ನೋ ಅರ್ಭಕಂ ಮಾ ನ ಉಕ್ಷಂತಮುತ ಮಾ ನ ಉಕ್ಷಿತಮ್ | ಮಾ
 ನೋ ವಧೀಃ ಪಿತರಂ ಮೋತ ಮಾತರಂ ಮಾ ನಃ ಪ್ರಿಯಾಸ್ತನ್ನೋ ರುದ್ರ
 ರೀರಿಷಃ | ಇತಿ ಮಧ್ಯಮಾಭ್ಯಾಂ || ಮಾ ನಸ್ತೋಕೇ ತನಯೇ ಮಾ ನ ಆಯೌ
 ಮಾನೋಗೋಷು ಮಾನೋ ಅಶ್ವೇಷು ರೀರಿಷಃ | ವೀರಾನ್ಮಾ ನೋ ರುದ್ರ
 ಭಾಮಿತೋ ವಧೀರ್ಹವಿಷ್ಮಂತಃ ಸದಮಿತ್ವಾ ಹವಾಮಹೇ | ಇತಿ
 ಅನಾಮಿಕಾಭ್ಯಾಂ || ಉಪ ತೇ ಸ್ತೋಮಾನ್ಶಶುಪಾ ಇವಾಕರಂ ರಾಸ್ವಾ
 ಪಿತರ್ಮರುತಾಂ ಸುಮ್ಮಮಸ್ಮೇ | ಭದ್ರಾ ಹಿ ತೇ ಸುಮತಿರ್ಮೃಳ ಯತ್ರಮಾಥಾ

ಪಯಮವ ಇತ್ತೇ ವ್ಯಣೇಮಹೇ | ಇತಿ ಕನಿಷ್ಠಿಕಯೋಃ || ಆರೇ ತೇ
 ಗೋಘ್ನಮುತ ಪೂರುಷಘ್ನಂ ಕ್ಷಯದ್ವೀರ ಸುಮ್ಮಮಸ್ಯೇ ತೇ ಅಸ್ತು | ಮೃಳಾ
 ಚ ನೋ ಅಧಿ ಚ ಬೂಹಿ ದೇವಾಧಾ ಚ ನಃ ಶರ್ಮ ಯಚ್ಚ ದ್ವಿಬರ್ಹಾಃ |
 ಇತಿ ಹೃದಯೇ || ಅವೋಚಾಮ ನಮೋ ಅಸ್ಮಾ ಅವಸ್ಯವಃ ಶ್ರಣೋತು ನೋ
 ಹವಂ ರುದ್ರೋ ಮರುತ್ವಾನ್ | ತನ್ನೋ ಮಿತ್ರೋ ವರುಣೋ
 ಮಾಮಹಂತಾಮದಿತಿಃ ಸಿಂಧುಃ ಪ್ರಥಿವೀ ಉತ ದ್ಯೌಃ | ಇತಿ ಪ್ರಷ್ಠೇ ||

ಆ ತೇಪಿತರಿತಿ ಪಂಚದಶರ್ಚಸ್ಯ ಸೂಕ್ತಸ್ಯ ಗೃತ್ಸಮದ ಋಷಿಃ ರುದ್ರೋ ದೇವತಾ
 ತ್ರಿಷ್ಠುಪ್ ಛಂದಃ ಶಿಖಾದಿನ್ಯಾಸೇ ವಿನಿಯೋಗಃ || (೨-೩೩)

ಆ ತೇ ಪಿತರ್ಮರುತಾಂ ಸುಮ್ಮವೇತು ಮಾ ನಃ ಸೂರ್ಯಸ್ಯ
 ಸಂದೃಶೋಯುಯೋ ಧಾಃ | ಅಭಿ ನೋ ವೀರೋ ಅವರ್ತಿ ಕ್ಷಮೇತ ಪ್ರ
 ಜಾಯೇಮಹಿ ರುದ್ರ ಪ್ರಜಾಭಿಃ ಇತಿ ಕಕ್ಷಯೋಃ || ೧ || ತ್ವಾದತ್ತೇಭೀ ರುದ್ರ
 ಶಂತಮೇಭಿಃ ಶತಂ ಹಿಮಾ ಅಶೀಯ ಭೇಷಜೇಭಿಃ | ವ್ಯ (ಅ) ೧ ಸ್ಮದ್ವೇಷೋ
 ವಿತರಂ ವ್ಯಂಹೋ ವ್ಯಮೀವಾಶ್ಚಾತಯಸ್ವಾ ವಿಷೂಚೀಃ ಪಾಷ್ವಯೋಃ || ೨
 || ಶ್ರೇಷ್ಠೋ ಜಾತಸ್ಯ ರುದ್ರ ತ್ರಿಯಾಸಿ ತವಸ್ತಮಸ್ತವಸಾಂ ವಜ್ರಬಾಹೋ
 | ಪರ್ಷಿ ಣಃ ಪಾರಮಂಹಸಃ ಸ್ವಸ್ತಿ ವಿಶ್ವಾ ಅಭೀತೀ ರಪಸೋ ಯುಯೋಧಿ
 ಇತಿ ಜಠರೇ || ೩ || ಮಾ ತ್ವಾ ರುದ್ರ ಚುಕ್ರುಧಾಮಾ ನಮೋಭಿರ್ಮಾ
 ದುಷ್ಟುತೀ ವ್ಯಷಭ ಮಾ ಸಹೂತೀ | ಉನ್ನೋ ವೀರಾ ಅರ್ಪಯ

ಭೇಷಜೇಭಿರ್ಭಿಷಕ್ತಮಂತ್ವಾ ಭಿಷಜಾಂ ಶೃಣೋಮಿ ಇತಿ ನಾಭೌ || ೪ ||
 ಹವೀಮಭಿರ್ಹವತೇ ಯೋ ಹವಿರ್ಭಿರವ ಸ್ತೋಮೇಭೀ ರುದ್ರಂ ದಿಷೀಯ |
 ಋದೂದರಃ ಸುಹವೋ ಮಾ ನೋ ಅಸ್ಯೈ ಬಭ್ರುಃ ಸುಶಿಶ್ವೋ ರೀರಧನ್ಯನಾಯೈ
 ಇತಿ ಕಟ್ಯಾಂ || ೫ || ಉನ್ಮಾ ಮಮಂದ ವ್ಯಷಭೋ ಮರುತ್ವಾನ್ವಕ್ಷೀಯಸಾ
 ವಯಸಾ ನಾಧವಾನವ್ | ಘ್ನೋವ ಚ್ಯಾಯಾಮರಪಾ ಅಶೀಯಾ
 ವಿವಾಸೇಯಂ ರುದ್ರಸ್ಯ ಸುಮ್ಮವ್ ಇತಿ ಲಿಂಗೇ || ೬ || ಕ್ಷ (ಅ)೧ ಸ್ಯ ತೇ
 ರುದ್ರ ಮೃಳಯಾಕುರ್ಹಸ್ತೋ ಯೋ ಅಸ್ತಿ ಭೇಷಜೋ ಜಲಾಷಃ | ಅಪಭರ್ತಾ
 ರಪಸೋ ದೈವ್ಯಸ್ಯಾಭೀ ನು ಮಾ ವ್ಯಷಭ ಚಕ್ಷಮೀಥಾಃ ಇತಿ ಅಂಡಯೋಃ ||
 ೭ || ಪ್ರ ಬಭ್ರವೇ ವ್ಯಷಭಾಯ ಶ್ವಿತಿಚೇ ವಹೋ ವಹೀಂ
 ಸುಷ್ಪುತಿಮೀರಯಾಮಿ | ನಮಸ್ಯಾ ಕಲ್ಮಲೀಕಿನಂ ನಮೋ ಭಿಗ್ನೋಮಸಿ
 ತ್ವೇಷಂ ರುದ್ರಸ್ಯ ನಾಮ ಇತಿ ಗುದೇ || ೮ || ಸ್ಥಿರೇಭಿರಂಗೈಃ ಪುರುರೂಪ
 ಉಗ್ರೋ ಬಭ್ರುಃ ಶುಕ್ರೇಭಿಃ ಪಿಪಿಶೇ ಹಿರಣ್ಯೈಃ | ಈಶಾನಾದಸ್ಯ ಭುವನಸ್ಯ
 ಭೂರೇರ್ನವಾ ಉ ಯೋಷದ್ರುದ್ರಾ -ದಸುರ್ಯಮ್ ಇತಿ ಊರೂ || ೯ ||
 ಅರ್ಹನ್ವಿಭರ್ಷಿ ಸಾಯಕಾನಿ ಧನ್ವಾರ್ಹನ್ವಿಷ್ಠಂ ಯಜತಂ ವಿಶ್ವ ರೂಪಮ್ |
 ಅರ್ಹನ್ವಿದಂ ದಯಸೇ ವಿಶ್ವಮಭ್ನಂ ನ ವಾ ಓಜೀಯೋ ರುದ್ರ ತ್ವದಸ್ತಿತಿ
 ಜಾನೋಃ || ೧೦ || ಸ್ತುಹಿ ಶ್ರುತಂ ಗರ್ತಸದಂ ಯುವಾನಂ ಮೃಗಂ ನ
 ಭೀಮಮುಪಹತ್ನು ಮುಗ್ರಮ್ | ಮೃಳಾ ಜರಿತ್ರೇ ರುದ್ರ ಸ್ತವಾನೋಽನಂ

ತೇ ಅಸ್ಮನ್ನಿ ವಪಂತು ಸೇನಾಃ ಇತಿ ಜಂಘಯೋಃ || ೧೧ || ಕುಮಾರಶ್ಚಿತ್ತಿತರಂ
 ವಂದಮಾನಂ ಪ್ರತಿ ನಾನಾಮ ರುದ್ರೋ ಪಯಂತಂ | ಭೂರೇರ್ದಾತಾರಂ
 ಸತ್ತತಿಂ ಗೃಣೇಷೇ ಸ್ತುತಸ್ತುಂ ಭೇಷಜಾ ರಾಸ್ಯಸ್ಯೇ ಇತಿ ಗುಲ್ಫಯೋಃ || ೧೨ ||
 ಯಾ ವೋ ಭೇಷಜಾ ಮರುತಃ ಶುಚೀನಿ ಯಾ ಶಂತಮಾ ವೃಷಣೋ ಯಾ
 ಮಯೋಭು | ಯಾನಿ ಮನುರವ್ಯಣೇತಾ ಪಿತಾ ನಸ್ತಾ ಶಂ ಚ ಯೋಶ್ಚ
 ರುದ್ರಸ್ಯ ವಶ್ಮಿ ಇತಿ ಪಾದಯೋಃ || ೧೩ || ಪರಿಣೋ ಹೇತೀ ರುದ್ರಸ್ಯ
 ವೃಜ್ಯಾಃ ಪರಿ ತ್ವೇಷಸ್ಯ ದುರ್ಮತಿರ್ಮಹೀ ಗಾತ್ | ಅವ ಸ್ಥಿರಾ
 ಮಘವದ್ಭ್ಯಸ್ತನುಷ್ಠ ಮೀಡ್ವಸೋಕಾಯ ತನಯಾಯ ಮೃಳ ಇತಿ ಕವಚಯೋಃ
 || ೧೪ || ಏವಾ ಬಭ್ರೋ ವೃಷಭ ಚೇಕಿತಾನ ಯಥಾ ದೇವ ನ ಹ್ಯಣೇಷೇ ನ
 ಹಂಸಿ | ಹವನಶ್ರುನ್ನೋ ರುದ್ರೇಹ ಬೋಧಿ ಬೃಹದ್ದದೇಮ ವಿದಥೇ ಸುವೀರಾಃ
 ಇತಿ ಉಪಕವಚಯೋಃ || ೧೫ ||

ಆವೋರಾಜಾನಮಿತಿ ಮಂತ್ರಸ್ಯ ವಾಮದೇವಋಷಿಃ ಅಗ್ನಿದೇವತಾ ತ್ರಿಷ್ಟುಪ್ ಭೂದಃ
 ಶಿಖಾದಿನ್ಯಾಸೇ ವಿನಿಯೋಗಃ || (೪-೩-೧)

ಆ ವೋ ರಾಜಾನಮದ್ವರಸ್ಯ ರುದ್ರಂ ಹೋತಾರಂ ಸತ್ಯಯಜಂ
 ರೋದಸ್ಯೋಃ | ಅಗ್ನಿಂ ಪುರಾ ತನಯಿತ್ನೋರಚಿ ತ್ವಾದ್ಧಿರಣ್ಯರೂಪ -ಮವಸೇ
 ಕೃಣುಧ್ವಮ್ || ಇತಿ ತೃತೀಯ ನೇತ್ರೇ || (೫-೩-೩ಮತ್ತು೫)

ತವ ಶ್ರಿಯೇ ಇತಿ ಮಂತ್ರಸ್ಯ ವಸುಶ್ರುತೋ ಆತ್ರೇಯ ಋಷಿಃ ರುದ್ರೋ ದೇವತಾ

ತ್ರಿಷ್ಠುಪ್ ಛಂದಃ ಶಿಖಾದಿನ್ಯಾಸೇ ವಿನಿಯೋಗಃ ।

ತವ ತ್ರಿಯೇ ಮರುತೋ ಮರ್ಜಯಂತ ರುದ್ರ ಯತ್ರೇ ಜನಿಮ ಚಾರು
ಚಿತ್ರಮ್ । ಪದಂ ಯದ್ವಿಷ್ಣೋರುಪಮಂ ನಿಧಾಯಿ ತೇನ ಪಾಸಿ ಗುಹ್ಯಮ್
ನಾಮ ಗೋಪಾಮ್ ॥ ತವ ತ್ರಿಯಾ ಸುದ್ಯಶೋ ದೇವ ದೇವಾಃ ಪುರೂ
ದಧಾನಾ ಅವೃತಂ ಸಪಂತ । ಹೋತಾರಮಗ್ನಿಂ ಮನುಷೋ ನಿ
ಷೇದುರ್ದಶಸ್ಯಂತ ಉಶಿಜಃ ಶಂಸಮಾಯೋಃ ॥

ತಮುಷ್ಪು ಹಿ ಯ ಸ್ವಿಷು ಇತಿ ಮಂತ್ರಸ್ಯ ಅತ್ರಿ ಋಷಿಃ ರುದ್ರೋ ದೇವತಾ ತ್ರಿಷ್ಠುಪ್
ಛಂದಃ ಜಪೇ ವಿನಿಯೋಗಃ ॥ (೫-೪೨-೧೧)

ತಮುಷ್ಪುಹಿ ಯಃ ಸ್ವಿಷುಃ ಸುಧನ್ವಾ ಯೋ ವಿಶ್ವಸ್ಯ ಕ್ಷಯತಿ ಭೇಷಜಸ್ಯ ।
ಯಕ್ಷ್ಣಾ ಮಹೇ ಸೌಮನಸಾಯ ರುದ್ರಂ ನಮೋಭಿದೇವಮಸುರಂ ದುವಸ್ಯ
॥ ಇತಿ ದಿಗ್ಬಂಧ ॥

ಏವಂ ಅಂಗುಷ್ಠೋಪಕನಿಷ್ಠಿಕಾಭ್ಯಾಮಷ್ಟಶತಾಂಗಾನಿ ವಿಸೃಸ್ಯ ॥

ಅಥ ದಶಾಂಗರೌದ್ರಿಕರಣಮ್

ಸೋಮಾರುದ್ರಾಯೇತಿ ಚತುಷ್ಟಸ್ಯ ಸೂಕ್ತಸ್ಯ ಭರದ್ವಾಜೋ ಬಾರ್ಹಸ್ಪತಃ

ಋಷಿಃ ಸೋಮಾರುದ್ರಾ ದೇವತಾ ತ್ರಿಷ್ಟುಪ್ ಛಂದಃ || (೬-೨೪)

ಸೋಮಾರುದ್ರಾ ಧಾರಯೇತಾಮಸುರ್ಯ(ಅ)ಂ
 ಪ್ರವಾಮಿಷ್ಟಯೋಽರಮಶ್ರುವಂತು | ದಮೇದಮೇ ಸಪ್ತ ರತ್ನಾ
 ದಧಾನಾ ಶಂ ನೋ ಭೂತಂ ದ್ವಿಪದೇ ಶಂ ಚತುಷ್ಟದೇ ಇತಿ ಶಿರಸಿ
 || ೧ || ಸೋಮಾರುದ್ರಾ ವಿ ವೃಹತಂ ವಿಷೂಚೇಮಮೀವಾ ಯಾ
 ನೋ ಗಯಮಾವಿವೇಶ | ಆರೇ ಬಾರ್ಧೇಥಾಂ ನಿರ್ಋತಿಂ ಪರಾಚ್ಯೃರಸ್ಮೇ
 ಭದ್ರಾ ಸೌಶ್ರವಸಾನಿ ಸಂತು ಇತಿ ನಾಸಿಕಾಯಾಂ || ೨ || ಸೋಮಾರುದ್ರಾ
 ಯುವಮೇತಾನ್ಯಸ್ಮೇ ವಿಶ್ವಾ ತನೂಷು ಭೇಷಜಾನಿ ಧತ್ತಮ್ | ಅವ
 ಸ್ಯತಂ ಮುಂಚತಂ ಯನ್ನೋ ಅಸ್ತಿ ತನೂಷು ಬದ್ಧಂ ಕೃತಮೇನೋ
 ಅಸ್ಮತ್ ಇತಿ ಲಲಾಟೇ || ೩ || ತಿಗ್ಮಾಯುಧೌ ತಿಗ್ಮಹೇತೀ ಸುಶೇವೌ
 ಸೋಮಾರುದ್ರಾವಿಹ ಸುವ್ಯ ಳತಂ ನಃ | ಪ್ರ ನೋ ಮುಂಚತಂ
 ವರುಣಸ್ಯ ಪಾಶಾದ್ಗೋಪಾಯತಂ ನಃ ಸುಮನಸ್ಯ ಮಾನಾ ಇತಿ
 ಮುಖೇ ||

ಇಮಾ ರುದ್ರಾ ಸ್ಥಿರ ಇತಿ ಚತುಷ್ಟಸ್ಯ ಸೂಕ್ತಸ್ಯ ವಸಿಷ್ಠ ಋಷಿಃ ರುದ್ರೋ ದೇವತಾ

ಜಗತ್ಯಾತ್ಯತ್ರಿಷ್ಟುಪ್ ಛಂದಃ || (೭-೪೬-ಪೂರ್ತಿ)

ಇಮಾ ರುದ್ರಾಯ ಸ್ಥಿರಧನ್ವನೇ ಗಿರಃ , ಕ್ಷಿಪ್ರೇಷವೇ ದೇವಾಯ
 ಸ್ವಧಾವ್ನೇ | ಅಷಾಳ್ವಾಯ ಸಹಮಾನಾಯ ವೇಧಸೇ ತಿಗ್ಮಾಯುಧಾಯ
 ಭರತಾ ಶ್ರಕೋತು ನಃ ಇತಿ ಕಂಠೇ || ೧ || ಸ ಹಿ ಕ್ಷಯೇಣ ಕ್ಷಮ್ಯಸ್ಯ
 ಜನ್ಮನಃ ಸಾಮ್ರಾಜ್ಯೇನ ದಿವ್ಯಸ್ಯ ಚೇತತಿ | ಅವನ್ನವಂತೀರುಪ ನೋ
 ದುರಶ್ಚರಾನಮೀವೋ ರುದ್ರ ಜಾಸು ನೋ ಭವ ಇತಿ ಹೃದಯೇ ||
 ೨ || ಯಾ ತೇ ದಿದ್ಯುದವ ಸೃಷ್ಟ್ವಾ ದಿವಸ್ಪರಿ ಕ್ಷ್ಮಯಾ ಚರತಿ ಪರಿ ಸಾ
 ವ್ಯಣಕ್ತು ನಃ | ಸಹಸ್ರಂ ತೇ ಸ್ವಪಿವಾತ ಭೇಷಜಾ ಮಾನಸೋಕೇಷು
 ತನಯೇಷು ರೀರಿಷಃ ಇತಿ ದಕ್ಷಿಣ ಹಸ್ತೇ || ೩ || ಮಾ ನೋ ವಧೀ
 ರುದ್ರ ಮಾ ಪರಾ ದಾ ಮಾ ತೇ ಭೂಮ ಪ್ರಸಿತೌ ಹೀಳಿತಸ್ಯ | ಆ
 ನೋ ಭಜ ಬಹಿಷಿ ಜೀವಶಂಸೇ ಯೂಯಂ ಪಾತ ಸ್ಪಸ್ತಿಭಿಃ ಸದಾನಃ
 || ಇತಿ ವಾಮ ಹಸ್ತೇ||೪ || ೫

ತ್ರಿಯಂಬಕಮಿತಿ ಮಂತ್ರಸ್ಯ ವಸಿಷ್ಠ ಋಷಿಃ ರುದ್ರೋ ದೇವತಾ ಅನುಷ್ಠುಪ್ ಭಂದ
 ನ್ಯಾಸೇ ವಿನಿಯೋಗಃ || (೭-೫೯-೧೨)

ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪೃಷ್ಠಿವರ್ಧನಮ್ | ಉರ್ವಾರುಕಮಿವ
 ಬಂಧನಾತ್ ಮೃತ್ಯೋರ್ಮುಕ್ತೇಯ ಮಾಮೃ ತಾತ್ || ಇತಿ ನಾಭೌ ||

ಅಸ್ಮೇ ರುದ್ರ ಮೇಹನಾ ಇತಿ ಮಂತ್ರಸ್ಯ ಪ್ರಗಾಥ ಕಾಣ್ವ ಋಷಿಃ ದೇವಾಃ ದೇವತಾ
 ತ್ರಿಷ್ಠುಪ್ ಭಂದಃ ನ್ಯಾಸೇ ವಿನಿಯೋಗಃ || (೮-೬೩-೧೨)

ಅಸ್ಮೇ ರುದ್ರಾ ಮೇಹನಾ ಪರ್ವತಾಸೋ ವೃತ್ರಹತ್ಯೇ ಭರಹೂತೌ
 ಸಜೋಷಾಃ | ಯಃ ಶಂಸತೇ ಸ್ತುವತೇ ಧಾಯಿ ಪಜ್ಜ ಇಂದ್ರಜ್ಯೇಷ್ಠಾ
 ಅಸ್ಮಾ ಅವಂತು ದೇವಾಃ || ಇತಿ ಪಾದಯೋಃ ||

ಇತಿ ದಶಾಂಗರೌದ್ರಿಕರಣಮ್ ||

ಅಥ ಪಂಚಾಗನ್ಯಾಸ

ತ್ವಂ ಸೋಮ ಪ್ರಚಿಕಿತೋ ಇತಿ ತ್ರಯೋನಿವಿಂಶತ್ಯರ್ಚಸ್ಯ ಸೂಕ್ತಸ್ಯ
 ಗೋತಮೋ ರಾಹೂಗಣ ಋಷಿಃ ಸೋಮೋ ದೇವತಾ ತ್ರಿಷ್ಪುಪ್
 ಪಂಚವ್ಯಾದ್ಯಾಷೋಡಶ ಗಾಯತ್ರ ಸಪ್ತದಶ ಉಷ್ಠಿಕ್ ಛಂದಃ
 ಪಂಚಾಗನ್ಯಾಸೇ ವಿನಿಯೋಗಃ || (೧-೯೧ ಪೂರ್ತಿ)

ಓಂ ಭೂರ್ಭುವಸ್ಸುವರೋಂ | ತ್ವಂ ಸೋಮ ಪ್ರ ಚಿಕಿತೋ ಮನೀಷಾ ತ್ವಂ
 ರಜಿಷ್ಮಮನು ನೇಷಿಪಂಥಾಮ್ | ತವ ಪ್ರಣೇತೀ ಪಿತರೋ ನ ಇಂದೋ
 ದೇವೇಷು ರತ್ನಮಭಜಂತ ಧೀರಾಃ ಇತಿ ಪಾದಯೋಃ || ೧ || ಓಂ
 ಭೂರ್ಭುವಸ್ಸುವರೋಂ ತ್ವಂ ಸೋಮ ಕ್ರತುಭಿಃ ಸುಕ್ರತುರ್ಭೂಸ್ವಂ ದಕ್ಷೈಃ
 ಸುದಕ್ಷೋ ವಿಶ್ವವೇದಾಃ | ತ್ವಂ ವೃಷಾ ವೃಷಸ್ತೇಭಿರ್ಮಹಿತ್ವಾ
 ದ್ಯುಮ್ನೇಭಿದ್ಯುಮ್ನೈಭವೋ ನೃಚಕ್ಷಾಃ ಇತಿ ಕಟ್ಯಾಂ || ೨ || ಓಂ ಭೂರ್ಭುವ
 ಸ್ಸುವರೋಂ ರಾಜ್ಞೋ ನು ತೇ ವರುಣಸ್ಯ ವೃತಾನಿ ಬೃಹದ್ಗಭೀರಂ ತವ
 ಸೋಮ ಧಾಮ | ಶುಚಿಷ್ವಮಸಿ ಪ್ರಿಯೋ ನ ಮಿತ್ರೋ ದಕ್ಷಾಯೋ

ಅರ್ಯವೋವಾಸಿ ಸೋಮ ಇತಿ ಹೃದಯೇ || ೩ || ಓಂ
 ಭೂರ್ಭುವಸ್ಸುವರೋಂ ಯಾ ತೇ ಧಾಮಾನಿ ದಿವಿ ಯಾ ಪೃಥಿವ್ಯಾಂ
 ಯಾ ಪರ್ವತೇಷ್ಟೋಷಧೀಷ್ಟಪ್ಸು | ತೇಭಿರ್ನೋ ವಶ್ವೈಃ ಸುಮನಾ
 ಅಹೇಳನ್ರಾಜನ್ರೋಮ ಪ್ರತಿ ಹವ್ಯಾ ಗೃಭಾಯ ಇತಿ ಮುಖೇ || ೪
 || ಓಂ ಭೂರ್ಭುವಸ್ಸುವರೋಂ ತ್ವಂ ಸೋಮಾಸಿ ಸತ್ಪತಿಸ್ತ್ವಂ ರಾಜೋತ
 ವೃತ್ರಹಾ | ತ್ವಂ ಭದ್ರೋ ಅಸಿ ಕೃತುಃ ಇತಿ ಶಿರಸಿ || ೫ || ಓಂ
 ಭೂರ್ಭುವಸ್ಸುವರೋಂ ತ್ವಂ ಚ ಸೋಮ ನೋ ವಶೋ ಜೀವಾತಂ ನ
 ಮರಾಮಹೇ | ಪ್ರಿಯಸ್ತೋತ್ರೋ ವನಸ್ಪತಿಃ || ೬ || ತ್ವಂ ಸೋಮ ಮಹೇ
 ಭಗಂ ತ್ವಂ ಯೂನ ಋತಾಯತೇ | ದಕ್ಷಂ ದಧಾಸಿ ಜೀವಸೇ || ೭ || ತ್ವಂ ನಃ
 ಸೋಮ ವಿಶ್ವತೋ ರಕ್ಷಾ ರಾಜನ್ನಘಾಯತಃ | ನ ರಿಷ್ಯೇತ್ತ್ವಾವತಃ ಸಖಾ || ೮
 || ಸೋಮಯಾಸ್ತೇ ಮಯೋಭುವ ಊತಯಃ ಸಂತಿ ದಾಶುಷೇ |
 ತಾಭಿರ್ನೋಽವಿತಾ ಭವ || ೯ || ಇಮಂ ಯಜ್ಞಮಿದಂ ವಚೋ ಜುಜುಷಾಣ
 ಉಪಾಗಹಿ | ಸೋಮ ತ್ವಂ ನೋ ವೃಧೇ ಭವ || ೧೦ || ಸೋಮ
 ಗೀರ್ಭಿಷ್ಟ್ವಾವಯಂ ವರ್ಧಯಾಮೋ ವಚೋವಿದಃ | ಸುಮೃಳೀಕಾ ನ ಆ
 ವಿಶ || ೧೧ || ಗಯಸ್ತಾನೋ ಅಮೀವಹಾ ವಸುವಿತ್ತುಷ್ಟಿವರ್ಧನಃ | ಸುಮಿತ್ರಃ
 ಸೋಮ ನೋ ಭವ || ೧೨ || ಸೋಮ ರಾರಂಧಿ ನೋ ಹೃದಿ ಗಾವೋ ನ
 ಯವಸೇಷ್ಠಾ | ಮರ್ಯ ಇವ ಸ್ವ ಓಕ್ಯೇ || ೧೩ || ಯಃ ಸೋಮ ಸಖ್ಯೇ ತವ

ರಾರಣದ್ದೇವ ಮರ್ತ್ಯಃ | ತಂ ದಕ್ಷಃ ಸಚತೇ ಕವಿಃ || ೧೪ || ಉರುಷ್ಯಾ
 ಣೋ ಅಬಿಶಸ್ತೇಃ ಸೋಮ ನಿ ಪಾಹ್ಯಂಹಸಃ | ಸಖಾ ಸುಷೇವ ಏಧಿ
 ನಃ || ೧೫ || ಆ ಪ್ಯಾಯಸ್ವ ಸಮೇತು ತೇ ವಿಶ್ವತಃ ಸೋಮ ವೃಷ್ಟ್ಯಮ್
 | ಭವಾ ವಾಜಸ್ಯ ಸಂಗಥೇ || ೧೬ || ಆ ಪ್ಯಾಯಸ್ವ ಮದಿಂತಮ
 ಸೋಮ ವಿಶ್ವೇಭಿರಂಶುಭಿಃ | ಭವಾ ನಃ ಸುಶ್ರವಸ್ತಮಃ ಸಖಾ ವೃಧೇ
 || ೧೭ || ಸಂ ತೇ ಪಯಾಂಸಿ ಸಮಯಂತು ವಾಜಾಃ ಸಂ
 ವೃಷ್ಟ್ಯಾನ್ಯಭಿಮಾತಿಷಾಹಃ | ಆಪ್ಯಾಯಮಾನೋ ಅಮೃತಾಯ ಸೋಮ
 ದಿವಿ ಶ್ರವಾಂಸ್ಯುತ್ತಮಾನಿ ಧಿಷ್ಟ || ೧೮ || ಯಾ ತೇ ಧಾಪಾನಿ
 ಹವಿಷಾ ಯಜಂತಿ ತಾ ತೇ ವಿಶ್ವಾ ಪರಿಭೂರಸ್ತು ಯಜ್ಞವ್ |
 ಗಯಸ್ಥಾನಃ ಪ್ರತರಣಃ ಸುವೀರೋವೀರಹಾ ಪ್ರ ಚರಾ ಸೋಮ ದುರ್ಯಾನ್
 || ೧೯ || ಸೋಮೋ ಧೇನುಂ ಸೋಮೋ ಅವಂತಮಾಶುಂ ಸೋಮೋ
 ವೀರಂ ಕರ್ಮಣ್ಯಂ ದದಾತಿ | ಸಾದನ್ಯಂ ವಿದಥ್ಯಂ ಸಭೇಯಂ ಪಿತೃಶ್ರವಣಂ
 ಯೋ ದದಾಶದಸ್ಯೈ || ೨೦ || ಅಷಾಲ್ಹಂ ಯುತ್ಸು ಪೃತನಾಸು ಪಪ್ಪಿಂ
 ಸ್ತರ್ಷಾಮಪ್ಪಾಂ ವೃಜನಸ್ಯ ಗೋಪಾಮ್ | ಭರೇಷುಜಾಂ ಸುಕ್ಷಿತಿಂ ಸುಶ್ರವಸಂ
 ಜಯಂತಂ ತ್ವಾಮನು ಮದೇಮ ಸೋಮ || ೨೧ || ತ್ವಮಿಮಾ ಓಷಧೀಃ
 ಸೋಮ ವಿಶ್ವಾಸ್ತಮಪೋ ಅಜನಯಸ್ತಂ ಗಾಃ | ತ್ವಮಾ ತತಂಧೋರ್ವ
 (ಅಂ)೧ ತರಿಕ್ಷಂ ತ್ವಂ ಜ್ಯೋತಿಷಾ ವಿ ತಮೋ ವವರ್ಥಃ || ೨೨ || ದೇವೇನ

ನೋ ಮನಸಾ ದೇವ ಸೋಮ ರಾಯೋ ಭಾಗಂ ಸಹಸಾವನ್ನಭಿ
ಯುಧ್ಯ | ವಾ ತ್ವಾ ತನದೀಶಿಷೇ ವೀರ್ಯಸ್ಯೋಭಯೇಭ್ಯಃ ಪ್ರ
ಚಿಕಿತ್ವಾ ಗವಿಷ್ಟೌ || ೨೩ || ಇತಿ ಪಂಚಾಗನ್ಯಾಸಃ (ಇತಿ ಶಿರಸಿ ವಿಸ್ತಸ್ಯ)

ಸಹಸ್ರಶೀರ್ಷೇತಿ ಷೋಳಶರ್ಚಸ್ಯ ಸೂಕ್ತಸ್ಯ ನಾರಾಯಣ ಋಷಿಃ ಪುರುಷೋ
ದೇವತಾ ಅನುಷ್ಟುಪ್ ಛಂದಃ ಪುರುಷ ಸೂಕ್ತ ಮಂತ್ರ ಪಠನೇ ವಿನಿಯೋಗಃ ||

ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ | ಸ ಭೂಮಿಂ
ವಿಶ್ವತೋ ವೃತ್ವಾತ್ಯತಿಷ್ಠದ್ದಶಾಂಗುಲಮ್ || ಪುರುಷ ಏವೇದಂ ಸರ್ವಂ
ಯದ್ಭೂತಂ ಯಚ್ಚ ಭವ್ಯಮ್ | ಉತಾಮೃತತ್ವಸ್ಯೇಶಾನೋ
ಯದನ್ನೇನಾ - ತಿರೋಹತಿ || ಏತಾವಾನಸ್ಯ
ಮಹಿಮಾತ್ಯೋಜ್ಯಾಯಾಂಶ್ಚ ಪೂರುಷಃ | ಪಾದೋಽಸ್ಯವಿಶ್ವಾಭೂತಾನಿ
ತ್ರಿಪಾದಸ್ಯಾಮೃತಂ ದಿವಿ || ತ್ರಿಪಾ ದೂರ್ಧ್ವ ಉದ್ಯೋತ್ಪುರುಷಃ
ಪಾದೋಽಸ್ಯೇಹಾ ಭವತ್ಪುನಃ | ತತೋ
ವಿಷ್ವಜ್ಜ್ಯಕ್ರಾಮತ್ನಾನಾನಶನೇ ಅಭಿ || ತಸ್ಮಾದ್ಧಿರಾಳ ಜ್ಞಾಯತ ವಿರಾಜೋ
ಅಧಿ ಪೂರುಷಃ | ಸ ಜಾತೋ ಅತ್ಯರಿಚ್ಯತ ಪಶ್ಚಾದ್ಭೂಮಿ - ಮಥೋ ಪುರಃ ||
ಯತ್ಪುರುಷೇಣ ಹವಿಷಾ ದೇವಾ ಯಜ್ಞಮತನ್ನತ | ವಸಂತೋ ಅಸ್ಯಾಸೀದಾಜ್ಯಂ
ಗ್ರೀಷ್ಮ ಇಧ್ಮಃ ಶರದ್ಧವಿಃ || ತಂ ಯಜ್ಞಂ ಬರ್ಹಿಷಿ ಪೌಕ್ಷ್ಣನ್ವರುಷಂ ಜಾತಮಗ್ರತಃ
| ತೇನ ದೇವಾ ಅಯಜಂತ ಸಾಧ್ಯಾ ಋಷಯಶ್ಚ ಯೇ || ತಸ್ಮಾದ್ಭಜ್ಞಾತ್ಸರ್ವಹುತಃ

ಸಂಭೃತಂ ಪ್ರಷದಾಜ್ಯಮ್ | ಪಶೂನ್ ಸ್ತಾಂಶ್ಚಕ್ರೇ ವಾಯವ್ಯಾನಾರಣ್ಯಾ
 -ನ್ಗ್ರಾಮ್ಯಾಶ್ಚ ಯೇ || ತಸ್ಮಾದ್ಯಜ್ಞಾತ್ಸರ್ವಹುತ ಋಚಃ ಸಾಮಾನಿ
 ಜಜ್ಞಿರೇ | ಛಂದಾಂಸಿ ಜಜ್ಞಿರೇ ತಸ್ಮಾದ್ಯಜುಸ್ತಸ್ಮಾದಜಾಯತ ||
 ತಸ್ಮಾದಶ್ವಾ ಅಜಾಯಂತ ಯೇ ಕೇ ಚೋಭಯಾದತಃ | ಗಾವೋ ಹ
 ಜಜ್ಞಿರೇ ತಸ್ಮಾತ್ಸಸ್ಮಾಜ್ಞಾತಾ ಅಜಾವಯಃ || ಯತ್ಪುರುಷಂ ವ್ಯದಧುಃ
 ಕತಿಧಾ ವ್ಯಕಲ್ಪಯನ್ | ಮುಖಂ ಕಿಮಸ್ಯ ಕೌ ಬಾಹೂ ಕಾ ಊರೂ
 ಪಾದಾ ಉಚ್ಯೇತೇ || ಬ್ರಾಹ್ಮಣೋಽಸ್ಯ ಮುಖಮಾಸೀದ್ಬಾಹೂ ರಾಜನಃ
 ಕೃತಃ | ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ
 || ಚಂದ್ರಮಾ ಮನಸೋ ಜಾತಶ್ಚಕ್ಷೋಃ ಸೂರ್ಯೋ ಅಜಾಯತ |
 ಪುಖಾದಿಂದ್ರಶ್ಚಗ್ನಿಶ್ಚ ಪ್ರಾಣಾದ್ವಾಯುರಜಾಯತ || ನಾಭ್ಯಾ
 ಆಸೀದಂತರಿಕ್ಷಂ ಶೀಷ್ಣೋ ದ್ಯೌಃ ಸಮವರ್ತತ | ಪದ್ಭ್ಯಾಂ ಭೂಮಿದಿಶಃ
 ಶ್ರೋತ್ರಾತ್ತಥಾ ಲೋರ್ಕಾ ಅಕಲ್ಪಯನ್ || ಸಪ್ತಾಸ್ಯಾಸನ್ನರಿಧಯಸ್ತ್ರಿಃ ಸಪ್ತ
 ಸಮಿಧಃ ಕೃತಾಃ | ದೇವಾ ಯದ್ಯಜ್ಞಂ ತನ್ನಾನಾ ಅಬದ್ಧನ್ನುರುಷಂ ಪಶುಮ್ ||
 ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ |
 ತೇ ಹ ನಾಕಂ ಮಹಿಮಾನಃ ಸಚಂತ ಯತ್ರ ಪೂರ್ವೇ ಸಾಧ್ಯಾ ಸಂತಿ ದೇವಾಃ
 || (೧೦-೯೦-ಪೂರ್ತಿ) ಇತಿ ಶಿಖಾಯಾಂ ವಿಸ್ತೃತ್ಯ ||

ವಿಭಾಡ್ಬಹಸ್ಪತಿ ಇತಿ ಮಂತ್ರಸ್ಯ ವಿಭಾಚ್ ಸೌರ್ಯ ಋಷಿಃ ಸೂರ್ಯ

ದೇವತಾ ಜಗತೀ ಛಂದ || (೧೦-೧೭೦-೧)

ವಿಭಾಡಬೃಹಸ್ಪತಿಬತು ಸೋಮ್ಯಂ ಮಧ್ವಾಯುದ್ಧದ್ವಜ್ಞ ಪತಾವವಿಹೃತ
ಮ್ | ವಾತಜೂತೋ ಯೋ ಅಭಿರಕ್ಷತಿ ತ್ಮನಾ ಪ್ರಜಾಃ ಪುಪೋಷ ಪುರುಧಾ
||
ವಿ ರಾಜತಿ |

ತ್ವಮಗ್ನೇ ರುದ್ರೋ ಇತಿ ಮಂತ್ರಸ್ಯ ಗೃತ್ಸಮದ ಆಂಗೀರಸ ಋಷಿಃ ಅಗ್ನಿ ದೇವತಾ
ಜಗತೀ ಛಂದಃ | (೨-೧-೬)

ತ್ವಮಗ್ನೇ ರುದ್ರೋ ಅಸುರೋ ಮಹೋ ದಿವಸ್ವಂ ಶರ್ಧೋ ಮಾರುತಂ
ಪ್ಸಕ್ಷ ಈಶಿಷೇ | ತ್ವಂ ವಾತ್ಯೈರರುಣೈರ್ಯಾಸಿ ಶಂಗಯಸ್ವಂ ಪೂಷಾ ವಿಧತಃ
||
ಪಾಸಿ ನು ತ್ಮನಾ || ಇತಿ ತೃತೀಯ ನೇತ್ರೇವಿಸೃಜೇತ್ ||

ಅಥ ಸಂಪುಟೀಕರಣಮ್

ಅಥ ಸಂಪುಟೀಕರಣಕೃತಾಭ್ಯಾಂಹಸ್ತಾಭ್ಯಾಮಷ್ಟದಿಕ್ಷುಃ ||

ಇಂದ್ರಂ ವೋ ಇತಿ ಮಂತ್ರಸ್ಯ ಮಧುಚ್ಚಂದ ಋಷಿಃ ಇಂದ್ರೋ ದೇವತಾ ಗಾಯತ್ರೀ
ಛಂದಃ || ಇತಿ ಪ್ರಾಚ್ಯಾಂ ದಿಶಿ || (೧-೭-೧೦)

|| ಇಂದ್ರಂ ವೋ ವಿಶ್ವತಸ್ಪರಿ ಹವಾಮಹೇ ಜನೇಭ್ಯಃ |

|| ಅಸ್ಮಾಕಮಸ್ತು ಕೇವಲಃ |

ಅಗ್ನಿಂದೂತಂ ಮೇಧಾತಿಥಿರಗ್ನಿರ್ಗಾಯತ್ರೀ || (೧-೧೨-೧)

ಅಗ್ನಿಂ ದೂತಂ ವ್ಯೋಮಹೇ ಹೋತಾರಂ ವಿಶ್ವವೇದಸಮ್ |

ಅಸ್ಯ ಯಜ್ಞಸ್ಯ ಸುಕ್ರತುಮ್ || ಇತಿ ಅಗ್ನೇಯಾಂ ದಿಶಿ ||

ಯಮಾಯ ಸೋಮಂ ಯಮೋ ಯಮೋನುಷ್ಠಪ್ | ಇತಿ ದಕ್ಷಿಣ ದಿಶಿ ||

[೧೦-೧೪-೧೩]

ಯಮಾಯ ಸೋಮಂ ಸುನುತ ಯಮಾಯ ಜುಹುತಾ ಹವಿಃ | ಯಮಂ
ಹ ಯಜ್ಞೋ ಗಚ್ಛತ್ಯಗ್ನಿದೂತೋ ಅರಂಕೃತಃ ||

ಮೋಷಣೋ ಅಘೋರಃ ಕಕ್ಷೋನಿರ್ಋತಿರ್ಗಾಯತ್ರೀ | ಇತಿ ನೈರುತ್ಯಾಂ |]

ಮೋಷುಣಃ ಪರಾಪರಾ ನಿರ್ಋತಿರ್ದುರ್ಹರ್ಣಾವಧೀತ್ |

ಪದೀಷ್ಟ ತೃಷ್ಣಯಾ ಸಹ || (೧-೩೮-೬)

ತತ್ತ್ವಯಾಮೀತ್ಯಸ್ಯ ಶುನಶ್ಯೇಪೋ ವರುಣಸ್ತ್ರಿಷ್ಟಪ್ |

ಇತಿ ಪ್ರತೀಚ್ಯಾಂ ದಿಶಿ | [೧-೨೪-೧೧]

ತತ್ತ್ವಯಾಮಿ ಬ್ರಹ್ಮಣಾ ವಂದಮಾನಸ್ತದಾ ಶಾಸ್ತ್ರೇ ಯಜಮಾನೋ ಹವಿರ್ಭಿಃ

| ಅಹೇಳಮಾನೋ ವರುಣೇಹ ಬೋಧ್ಯುರುಶಂಸ ಮಾನ ಅಯುಃ ಪ್ರಮೋಷೀಃ

ತವ ವಾಯುವಿತ್ಯಸ್ಯ ಅಂಗೀರಸೋ ವ್ಯಶ್ನೋವಾಯುರ್ಗಾಯತ್ರೀ ||

ಇತಿ ವಾಯುವ್ಯ ದಿಶಿ || [೮-೨೬-೨೧]

ತವ ವಾಯು ವೃತಸ್ತತೇ ತ್ವಶ್ಚುರ್ಜಾಮಾತರದ್ಭುತ |

ಅವಾಂಸ್ಯಾವ್ಯಗೋಮಹೇ ||

ಸೋಮೋಧೇನುಮಿತ್ಯಸ್ಯ ಗೌತಮಸ್ನೋಮಸ್ತ್ರಿಷ್ಠುಪ್ ||

ಸೋಮೋಧೇನುಂ ಸೋಮೋ ಅವಂತಮಾಶುಂ ಸೋಮೋ ವೀರಂ
ಕರ್ಮಣ್ಯಂ ದದಾತಿ | ಸಾದನ್ಯಂ ವಿದಧ್ಯಂ ಸಭೇಯಂ ಪಿತೃಶ್ರವಣಂ ಯೋ
ದದಾಶದಸ್ಯೈ || ಇತಿ ಉತ್ತರಸ್ಯಾಂ ದಿಶಿ || (೧-೯೧-೨೦)

ತಮೀಶಾನ ಇತ್ಯಸ್ಯ ಗೌತಮ ಈಶಾನೋ ಜಗತೀ |

ಇತಿ ಈಶಾನ್ಯ ದಿಶಿ || { ೧-೮೯-೫ }

ತಮೀಶಾನಂ ಜಗತಸ್ತಸುಷಸ್ಪತಿಂ ಧಿಯಂಜಿನ್ವಮವಸೇ ಹೂಮಹೇ
ವಯಮ್ | ಪೂಷಾ ನೋ ಯಥಾ ವೇದಸಾಮಸದ್ವ್ಯಧೇ ರಕ್ಷಿತಾ
ಪಾಯುರದಭ್ಯಃ ಸ್ವಸ್ತಯೇ ||

ಅದಿತ್ಯಾ ರುದ್ರಾ ವಸವಃ ಇತಿ ಮಂತ್ರಸ್ಯ ವಿಶ್ವಾಮಿತ್ರ ಋಷಿಃ

ವಿಶ್ವೇದೇವಾ ದೇವತಾ ತ್ರಿಷ್ಠುಪ್ ಛಂದಃ || (೨-೮-೮)

ಅದಿತ್ಯಾ ರುದ್ರಾ ವಸವಃ ಸುನೀಥಾ ದ್ಯಾವಾಕ್ಷಾಮಾ ಪೃಥಿವೀ ಅಂತರಿಕ್ಷಮ್
| ಸಜೋಷಸೋ ಯಜ್ಞಮವಂತು ದೇವಾ ಊರ್ಧ್ವಂ ಕೃಣ್ವಂತದ್ಧರಸ್ಯ
ಕೇತುಮ್ || ಇತಿ ಅಂತರಿಕ್ಷೇ ||

ಸ್ಯೋನಾ ಪೃಥಿವಿ ಇತಿ ಮಂತ್ರಸ್ಯ ಮೇಧಾತಿಥಿ ಕಾಣ್ವ ಋಷಿಃ ಪೃಥಿವೀ ದೇವತಾ

ಗಾಯತ್ರೀ ಭಂದ || (೧-೨೨-೧೫) ಇತಿ ಪ್ರಥಿವಿ ||

ಸ್ಯೋನಾ ಪ್ರಥಿವಿ ಭವಾನ್ಯಕ್ಷರಾ ನಿವೇಶನೀ | ಯಚ್ಚಾ ನಃ ಶರ್ಮ ಸಪ್ರಥಃ
| | ಏವಮಾತ್ಮಾನಿರೌದ್ರಿಕರಣಂ ಕುರ್ಮಾತ್ ||

ಇಂದ್ರಂ ವೋ ಇತಿ ಮಂತ್ರಸ್ಯ ಮಧುಚ್ಯಂದ ಋಷಿಃ ಇಂದ್ರೋ ದೇವತಾ ಗಾಯತ್ರೀ
ಭಂದಃ || ಇತಿ ಲಲಾಟೇ || (೧-೨-೧೦)

ಇಂದ್ರಂ ವೋ ವಿಶ್ವತಸ್ಪರಿ ಹವಾಮಹೇ ಜನೇಭ್ಯಃ |
ಅಸ್ಮಾಕಮಸ್ತು ಕೇವಲಃ |

ಅಗ್ನಿದೂತಂ ಮೇಧಾತಿಥಿರಗ್ನಿರ್ಗಾಯತ್ರೀ || (೧-೧೨-೧)

ಅಗ್ನಿಂ ದೂತಂ ವ್ಯಣೇಮಹೇ ಹೋತಾರಂ ವಿಶ್ವವೇದಸಮ್ |
ಅಸ್ಯ ಯಜ್ಞಸ್ಯ ಸುಕ್ರತುಮ್ || ಇತಿ ನೇತ್ರಯೋಃ ||

ಯಮಾಯ ಸೋಮಂ ಯಮೋ ಯಮೋನುಷ್ಪವ್ |

ಇತಿ ಕರ್ಣಯೋಃ || [೧೦-೧೪-೧೩]

ಯಮಾಯ ಸೋಮಂ ಸುನುತ ಯಮಾಯ ಜುಹುತಾ ಹವಿಃ | ಯಮಂ
ಹ ಯಜ್ಞೋ ಗಚ್ಛತ್ಯಗ್ನಿದೂತೋ ಅರಂಕೃತಃ ||

ಮೋಷಣೋ ಅಘೋರಃ ಕಣ್ವೋನಿರ್ಮುತಿರ್ಗಾಯತ್ರೀ | [೧-೩೮-೬]

ಮೋಷುಣಃ ಪರಾಪರಾ ನಿರ್ಮುತಿರ್ದುರ್ಹಣಾವಧೀತ್ |

ಪದೀಷ್ಟ ತೃಷ್ಣಯಾ ಸಹ || ಇತಿ ಮುಖೇ ||

ತತ್ತ್ವಯಾಮೀತ್ಯಸ್ಯ ಶುನಶ್ಶೇಷೋ ವರುಣಸ್ತೃಷ್ಣುಪ್ || ಇತಿ ಬಾಹ್ಯೋಃ ||

ತತ್ತ್ವಯಾಮಿ ಬ್ರಹ್ಮಣಾ ವಂದಮಾನಸ್ತದಾ ಶಾಸ್ತ್ರೇ ಯಜಮಾನೋ
ಹವಿಭೀಃ | ಅಹೇಳಮಾನೋ ವರುಣೇಹ ಬೋಧ್ಯರು ಶಂಸ ಮಾನ ಅಯುಃ
ಪ್ರಮೋಷೀಃ || (೧-೨೪-೧೧)

ತವ ವಾಯುವಿತ್ಯಸ್ಯ ಆಂಗೀರಸೋ ವ್ಯಶ್ವೋವಾಯುರ್ಗಾಯತ್ರೀ ||

ತವ ವಾಯುವ್ರತಸ್ಪತೇ ತ್ವಷ್ಟುರ್ಜಾಮಾತರದ್ಭುತ |

ಅವಾಂಸ್ಯಾ ವ್ಯನೇಮಹೇ || ಇತಿ ನಾಸಿಕಯೋಃ || (೮-೨೬-೨೧)

ಸೋಮೋಧೇನುಮಿತ್ಯಸ್ಯ ಗೌತಮಸ್ತೋಮಸ್ತೃಷ್ಣುಪ್ || ಇತಿ ಹೃದಯೇ |

ಸೋಮೋಧೇನುಂ ಸೋಮೋ ಅವಂತಮಾಶುಂ ಸೋಮೋ ವೀರಂ
ಕರ್ಮಣ್ಯಂ ದದಾತಿ | ಸಾಹನ್ಯಂ ವಿದಧ್ಯಂ ಸಭೇಯಂ ಪಿತೃಶ್ರವಣಂ
ಯೋ ದದಾಶದಸ್ಯೈ || [೧-೯೧-೨೦]

ತಮೀಶಾನ ಇತ್ಯಸ್ಯ ಗೌತಮ ಈಶಾನೋ ಜಗತೀ | ಇತಿ ನಾಭಿ ||

ತಮೀಶಾನಂ ಜಗತಸ್ತಸ್ತುಷಸ್ಪತಿಂ ಧಿಯಂಜಿನ್ವಮವಸೇ ಹೂಮಹೇ
ವಯಮ್ | [೧-೮೯-೫]

ಅದಿತ್ಯಾ ರುದ್ರಾ ವಸವಃ ಇತಿ ಮಂತ್ರಸ್ಯ ವಿಶ್ವಾಮಿತ್ರ ಋಷಿಃ ವಿಶ್ವೇದೇವಾ ದೇವತಾ

ತ್ರಿಷ್ಟುಪ್ ಛಂದಃ || (೩-೮-೮)

ಆದಿತ್ಯಾ ರುದ್ರಾ ವಸವಃ ಸುನೀಥಾ ದ್ಯಾವಾಕ್ಷಾವಾ ಪೃಥಿವೀ
 ಅಂತರಿಕ್ಷಮ್ | ಸಜೋಷಸೋ ಯಜ್ಞಮವಂತು ದೇವಾ ಊರ್ಧ್ವಂ
 ಕೃಣ್ವಂತೃಧ್ವರಸ್ಯ ಕೇತುಮ್ || ಇತಿ ಮೂರ್ಧ್ನೀ ||

ಸ್ಯೋನಾ ಪೃಥಿವಿ ಇತಿ ಮಂತ್ರಸ್ಯ ಮೇಧಾತಿಥಿ ಕಾಣ್ವಾ ಋಷಿಃ ಪೃಥಿವೀ ದೇವತಾ

ಗಾಯತ್ರೀ ಭಂದ || (೧-೨೨-೧೫) ಇತಿ ಪಾದಯೋಃ ||

ಸ್ಯೋನಾ ಪೃಥಿವಿ ಭವಾನ್ಯಕ್ಷರಾ ನಿವೇಶನೀ |
 ಯಚ್ಚಾ ನಃ ಶರ್ಮ ಸಪ್ರಥಃ ||

ತ್ವಗ್ನಿಗತ್ಯೈಃ ಸರ್ವಪಾಪೈಃ ಪ್ರಮುಚ್ಯತೇ ಸರ್ವಭೂತೇಷು ಪರಾಜಿತೋ ಭವತಿ
 ತತೋ ಭೂತ ಪ್ರೇತಪಿಶಾಚ-ಬ್ರಹ್ಮ ರಾಕ್ಷಸ-ಯಕ್ಷಯಮದೂತ-
 ಶಾಕಿನೀ-ಡಾಕಿನೀ ಸರ್ಪಶ್ವಾಪದ-ತಸ್ಯರ-ಜ್ವರಾದ್ಯುಪ ದ್ರವೋಪಘಾತಾಃ
 ಸರ್ವೇ ಜ್ವಲಂತಂ ಪಶ್ಯಂತು ಮಾಂ ರಕ್ಷಂತು ಯಜಮಾನಂ ಚ ರಕ್ಷಂತು||

ಆತ್ಮರಕ್ಷಾನ್ಯಾಸಃ

ತ್ರಂಬಕಂ ಇತಿ ಮಂತ್ರೇಣ ಗುಹ್ಯೈ-ನಾಭೌ-ಹೃದಯೇ-ಮುಖೇ- ಶಿರಸಿ
 ಪಂಚಸ್ವಂಗೇಷು ಪ್ರತ್ಯಂಗಂ ಮಂತ್ರಾವೃತ್ತ್ಯಾನಿ ವಿಸೃಜೇತ್ ||

ಕದ್ರುದ್ರಾಯೇತಿ ಸೂಕ್ತಸ್ಯ ಕಣ್ವೋರುದ್ರೋ ಗಾಯತ್ರೀ ಅಂತ್ಯಾ ಅನುಷ್ಪಪ್

ಭಂದಃ

ಇತಿ ಪೂರ್ವ ಮುಖೇ ||

ಕದ್ರುದ್ರಾಯ ಪ್ರಚೇತಸೇ ಮೀಳ್ಕುಷ್ಟಮಾಯ ತವ್ಯಸೇ | ವೋಚೇಮ ಶಂತಮಂ
 ಹ್ಯದೇ || ೧ || ಯಥಾ ನೋ ಅದಿತಿಃ ಕರತ್ವಶ್ಚೇ ನೃಭ್ಯೋ ಯಥಾ ಗವೇ |
 ಯಥಾ ತೋಕಾಯ ರುದ್ರಿಯಮ್ || ೨ || ಯಥಾ ನೋ ಮಿತ್ರೋ ವರುಣೋ
 ಯಥಾ ರುದ್ರಶ್ಚಿಕೇತತಿ | ಯಥಾ ವಿಶ್ವೇ ಸಜೋಷಸಃ || ೩ || ಗಾಧಪತಿಂ
 ಮೇಧಪತಿಂ ರುದ್ರಂ ಜಲಾಷಭೇಷಜಮ್ | ತಚ್ಚಂಯೋಃ ಸುಮ್ಮಮೀಮಹೇ
 || ೪ || ಯಃ ಶುಕ್ರ ಇವ ಸೂರ್ಯೋ ಹಿರಣ್ಯಮಿವ ರೋಚತೇ | ಶ್ರೇಷ್ಠೋ
 ದೇವಾನಾಂ ವಸುಃ || ೫ || ಶಂ ನಃ ಕರತ್ಯರ್ವತೇ ಸುಗಂ ಮೇಷಾಯ
 ಮೇಷ್ಯೇ | ನೃಭ್ಯೋ ನಾರಿಭ್ಯೋ ಗವೇ || ೬ || ಅಸ್ಮೈ ಸೋಮ ತ್ರಿಯಮಧಿ ನಿ
 ಧೇಹಿ ಶತಸ್ಯ ನೃಣಾಮ್ | ಮಹಿ ಶ್ರವಸ್ತುವಿನ್ಯವ್ಲವಮ್ || ೭ ||
 ಮಾ ನಃ ಸೋಮಪರಿಭಾಧೋ ಮಾರಾತಯೋ ಜುಹರಂತ | ಆ ನ
 ಇಂದೋ ವಾಜೇ ಭಜ || ೮ || ಯಾಸ್ತೇ ಪ್ರಜಾ ಅವೃತಸ್ಯ
 ಪರಸ್ಮಿನ್ನಾವನ್ನೃತಸ್ಯ | ಮೂರ್ಧಾ ನಾಭಾ ಸೋಮ ವೇನ
 ಆಭೂಷಂತಿಃ ಸೋಮ ವೇದಃ || ೯ ||

(೧-೪೩-ಪೂರ್ತಿ)

ಇವಾರುದ್ರಾಯ ತವ ಇತಿ ಏಕಾದಶಸ್ಯ ಸೂಕ್ತಸ್ಯ ಕುತ್ಸ ಅಂಗೀರಸ ಋಷಿಃ

ರುದ್ರೋ ದೇವತಾ ಜಗತೀ ಅಂತ್ಯೇ ದ್ವೇ ತ್ರಿಷ್ಟುಪ್ ಛಂದಃ ಇತಿ ದಕ್ಷಿಣ
ಮುಖೇ ||

(೧-೧೧೪ ಪೂರ್ತಿ)

ಇಮಾ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ವೀರಾಯ ಪ್ರಭರಾಮಹೇ ಮತೀಃ
| ಯಥಾ ಶಮಸದ್ವಿಪದೇ ಚತುಷ್ಟದೇ ವಿಶ್ವಂ ಪುಷ್ಪಂ ಗ್ರಾಮೇ ಅಸಿನ್ಮನಾತುರಮ್
|| ೧ || ಮೃಳಾ ನೋ ರುದ್ರೋತನೋ ಮಯಸ್ಕುಧಿ ಕ್ಷಯದ್ವೀರಾಯ ನಮಸಾ
ವಿಧೇಮ ತೇ | ಯಚ್ಚಂ ಚ ಯೋಶ್ಚ ಮನುರಾಯೇಜೇ ಪಿತಾ ತದಶ್ಯಾಮ ತವ
ರುದ್ರ ಪ್ರಣೇತಿಷು || ೨ || ಅಶ್ಯಾಮ ತೇ ಸುಮತಿ ದೇವಯಜ್ಯಯಾ ಕ್ಷಯದ್ವೀರಸ್ಯ
ತವ ರುದ್ರ ಮೀಡ್ಛಃ | ಸುವ್ನಾ ಸುವ್ನಾಯನ್ನಿದ್ವಿಶೋ ಅಸ್ಮಾಕಮಾ
ಚರಾರಿಷ್ಟವೀರಾ ಜುಹವಾ ಮ ತೇತೇ ಹವಿಃ || ೩ || ತ್ವೇಷಂ ವಯಂ
ರುದ್ರಂ ಯಜ್ಞಸಾಧಂವಂಕುಂ ಕವಿಮವಸೇ ನಿ ಹ್ವಯಾಮಹೇ | ಅರೇ
ಅಸ್ಮದೈವ್ಯಂ ಹೇಳೋ ಅಸ್ಯತು ಸುಮತಿ ಮಿದ್ವಯಮಸ್ಯಾ ವ್ಯಣೇಮಹೇ || ೪ ||
|| ದಿವೋ ವರಾಹಮುರುಷಂ ಕಪರ್ದಿನಂ ತ್ವೇಷಂ ರೂಪಂ ನಮಸಾನಿ
ಹ್ವಯಾವಹೇ | ಹಸ್ತೇ ಬಿಭ್ರದ್ಭೇಷಜಾ ವಾರ್ಯಾಣಿ ಶರ್ಮ ವರ್ಮ
ಚ್ಛರ್ದಿರಸ್ಯಭ್ಯಂ ಯಂಸತ್ || ೫ || ಇದಂ ಪಿತ್ರೇ ಮರುತಾ ಮುಚ್ಯತೇ ವಚಃ
ಸ್ವಾದೋಃ ಸ್ವಾದೀಯೋ ರುದ್ರಾಯ ವರ್ಧನಮ್ | ರಾಸ್ವಾ ಚ ನೋ ಅಮೃತ
ಮರ್ತಭೋಜನಂ ತ್ಮನೇ ತೋಕಾಯ ತನಯಾಯ ಮೃಳ || ೬ ||

|| ವಾ ನೋ ಮಹಾಂತಮುತ ವಾ ನೋ ಅರ್ಭಕಂ ವಾ ನ
 ಉಕ್ಷಂತಮುತ ವಾ ನ ಉಕ್ಷಿತಮ್ | ವಾ ನೋ ವಧೀಃ ಪಿತರಂ
 ವೋತ ಮಾತರಂ ವಾ ನಃ ಪ್ರಿಯಾಸ್ತನ್ನೋ ರುದ್ರ ರೀರಿಷಃ || ೭
 || ವಾ ನಸ್ತೋಕೇ ತನಯೇ ವಾ ನ ಆಯೌ ವಾ ನೋ ಘೋಷು
 ಮಾ ನೋ ಅಶ್ವೇಷು ರೀರಿಷಃ | ವೀರಾನ್ಮಾ ನೋ ರುದ್ರ ಭಾಮಿತೋ
 ವಧೀರ್ಹವಿಷ್ಮಂತಃ ಸದಮಿತ್ವಾ ಹವಾಮಹೇ || ೮ || ಉಪ ತೇ
 ಸ್ತೋಮಾನ್ವಶುಪಾ ಇವಾಕರಂ ರಾಸ್ವಾಪಿತರ್ಮರುತಾಂ ಸುಮ್ನಮಸ್ಮೇ
 | ಭದ್ರಾ ಹಿ ತೇ ಸುಮತಿರ್ಮೃಳ ಯತ್ತವಾಥಾ ವಯಮವ ಇತ್ತೇ
 ವ್ಯಣೇಮಹೇ || ೯ || ಆರೇ ತೇ ಗೋಘ್ನಮುತ ಪೂರುಷಘ್ನಂ
 ಕ್ಷಯದ್ವೀರ ಸುಮ್ನಮಸ್ಮೇ ತೇ ಅಸ್ತು | ಮೃಳಾ ಚ ನೋ ಅಧಿ ಚ
 ಬ್ರೂಹಿ ದೇವಾಥಾ ಚ ನಃ ಶರ್ಮ ಯಚ್ಚ ದ್ವಿಬರ್ಹಾಃ || ೧೦ ||
 ಅಪೋಚಾಮ ನವೋ ಅಸ್ಮಾ ಅವಸ್ಯವಃ ಶೃಣೋತು ನೋ ಹವಂ
 ರುದ್ರೋ ಮರುತ್ವಾನ್ | ತನ್ನೋ ಮಿತ್ರೋ ವರುಣೋ
 ಮಾಮಹಂತಾಮದಿತಿಃ ಸಿಂಧುಃ ಪೃಥಿವೀ ಉತ ದ್ಯೌಃ || ೧೧ ||

ಆ ತೇಪಿತರಿತಿ ಪಂಚದಶರ್ಚಸ್ಯ ಸೂಕ್ತಸ್ಯ ಗೃತ್ಸಮದ ಋಷಿಃ ರುದ್ರೋ
 ದೇವತಾ ತ್ರಿಷ್ಠಪ್ ಛಂದ ಇತಿ ಪಶ್ಚಿಮ ಮುಖೇ || (೨-೩೩-ಪೂರ್ತಿ)

ಆ ತೇ ಪಿತರ್ಮರುತಾಂ ಸುಮ್ನಮೇತು ಮಾ ನಃ ಸೂರ್ಯಸ್ಯ

ಸಂದ್ಯಶೋಯಯೋ ಥಾಃ | ಅಭಿ ನೋ ವೀರೋ ಅವಂತಿ ಕ್ಷಮೇತ
 ಪ್ರ ಜಾಯೇಮಹಿ ರುದ್ರ ಪ್ರಜಾಭಿಃ || ೧ || ತ್ವಾದತ್ತೇಭೀ ರುದ್ರ
 ಶಂತಮೇಭಿಃ ಶತಂ ಹಿಮಾ ಅಶೀಯ ಭೇಷಜೇಭಿಃ | ವ್ಯ (ಅ) ೧
 ಸ್ಮದ್ವೇಷೋ ವಿತರಂ ವ್ಯಂಹೋ ವ್ಯಮೀವಾಶ್ಚಾತಯಸ್ವಾ ವಿಷೂಚೀಃ
 || ೨ || ಶ್ರೇಷ್ಠೋ ಜಾತಸ್ಯ ರುದ್ರ ಶ್ರಿಯಾಸಿ ತವಸ್ತಮಸ್ತವಸಾಂ
 ವಜ್ರಬಾಹೋ | ಪರ್ಷಿಣಃ ಪಾರಮಂಹಸಃ ಸ್ತಸ್ತಿ ವಿಶ್ವಾ ಅಭೀತಿ
 ರಪಸೋ ಯುಯೋಧಿ || ೩ || ಮಾ ತ್ವಾ ರುದ್ರ ಚುಕ್ರುಧಾಮಾ
 ನವೋಭಿವರ್ತಾ ದುಷ್ಟತೀ ವ್ಯಷಭ ಮಾ ಸಹೂತೀ | ಉನ್ನೋ
 ವೀರಾ ಅರ್ಪಯ ಭೇಷಜೇಭಿರ್ಭಿಷಕ್ತಮಂತ್ವಾ ಭಿಷಾಂ ಶೃಣೋಮಿ
 || ೪ || ಹವೀಮಭಿರ್ಹವತೇ ಯೋ ಹವಿರ್ಭಿರವ ಸ್ತೋಮೇಭೀ
 ರುದ್ರಂ ದಿಷೀಯ | ಋದೂದರಃ ಸುಹವೋ ಮಾ ನೋ ಅಸ್ಯೈ
 ಬಭ್ರುಃ ಸುಶಿಪ್ತೋ ರೀರಧನ್ವನಾಯೈ ||೫|| ಉನ್ಮಾ ಮಮಂದ
 ವ್ಯಷಭೋ ಮರುತ್ವಾನ್ವಕ್ಷೀಯಸಾ ವಯಸಾ ನಾಧಮಾನಮ್ |
 ಘೃಣೇವ ಚ್ಯಾಯಾಮರಪಾ ಅಶೀಯಾವಿವಾಸೇಯಂ ರುದ್ರಸ್ಯ
 ಸುಮ್ನಮ್ || ೬ || ಕ್ಷ (ಅ) ೧ ಸ್ಯ ತೇ ರುದ್ರ ಮೃಳಯಾಕುರ್ಹಸ್ತೋ
 ಯೋ ಅಸ್ತಿ ಭೇಷಜೋ ಜಲಾಷಃ | ಅಪಭರ್ತಾ ರಪಸೋ ದೈವ್ಯಸ್ಯಾಭೀ
 ನು ಮಾ ವ್ಯಷಭ ಚಕ್ಷಮೀಥಾಃ || ೭ || ಪ್ರ ಬಭ್ರವೇ ವ್ಯಷಭಾಯ

ಶ್ವಿತಿಚೇ ಮಹೋ ಮಹೀಂ ಸುಷ್ಪತಿಮೀರಯಾಮಿ | ನಮಸ್ಯಾ
ಕಲ್ಮಲೀಕಿನಂ ನಮೋಭಿಗ್ನೋಮಸಿ ತ್ವೇಷಂ ರುದ್ರಸ್ಯ ನಾಮ || ೮
|| ಸ್ಥಿರೇಭಿರಂಗೈಃ ಪುರುರೂಪ ಉಗ್ರೋ ಬಭ್ರುಃ ಶುಕ್ರೇಭಿಃ ಪಿಪಿಶೇ
ಹಿ ರಣೈಃ | ಈಶಾನಾದಸ್ಯ ಭುವನಸ್ಯ ಭೂರೇರ್ನವಾ ಉ
ಯೋಷದ್ರುದ್ರಾದಸುರ್ಯಮ್ || ೯ || ಅರ್ಹನ್ನಿಭರ್ಷಿ ಸಾಯಕಾನಿ
ಧನ್ವಾರ್ಹನ್ನಿಷ್ಕಂ ಯಜತಂ ವಿಶ್ವ ರೂಪಮ್ | ಅರ್ಹನ್ನಿದಂ ದಯಸೇ
ವಿಶ್ವಮಭ್ವಂ ನ ವಾ ಓಜೀಯೋ ರುದ್ರ ತ್ವದಸ್ಮಿ || ೧೦ || ಸ್ತುಹಿ
ಶ್ರುತಂ ಗರ್ತಸದಂ ಯುವಾನಂ ವ್ಯುಗಂ ನ
ಭೀಮಮುಪಹತ್ನುಮುಗ್ರಮ್ | ವ್ಯುಳಾ ಜರಿತ್ರೇ ರುದ್ರ
ಸ್ತವಾನೋಽನ್ಯಂ ತೇ ಅಸ್ಮನ್ನಿ ವಪಂತು ಸೇನಾಃ || ೧೧ ||
ಕುಮಾರಶ್ಚಿತ್ತಿತರಂ ವಂದಘಾನಂ ಪ್ರತಿ ನಾನಾಮ ರುದ್ರೋಪಯಂತಂ
| ಭೂರೇರ್ದಾರಂ ಸತ್ತತಿಂ ಗ್ನೋಷೇ ಸ್ತುತಸ್ತಂ ಭೇಷಜಾ ರಾಸ್ಯಸ್ಮೇ
|| ೧೨ || ಯಾ ವೋ ಭೇಷಜಾ ಮರುತಃ ಶುಚೀನಿ ಯಾ ಶಂತಮಾ
ವ್ಯಷಣೋ ಯಾ ಮಯೋಭು | ಯಾನಿ ಮನುರವ್ಯಣೇತಾ ಪಿತಾ
ನಸ್ಮಾ ಶಂ ಚ ಯೋಶ್ಚ ರುದ್ರಸ್ಯ ವಶ್ಮಿ || ೧೩ || ಪರಿಣೋ ಹೇತೀ
ರುದ್ರಸ್ಯ ವ್ಯಜ್ಯಾಃ ಪರಿ ತ್ವೇಷಸ್ಯ ದುರ್ಮತಿರ್ಮಹೀ ಗಾತ್ | ಅವ
ಸ್ತಿರಾ ಮಘವದ್ಭ್ಯಸ್ತನುಷ್ವ ಮೀಡ್ವಸ್ತೋಕಾಯ ತನಯಾಯ ಮೃಳ

॥ ೧೪ ॥ ಏವಾ ಬಭ್ರೋ ವೃಷಭ ಚೇಕಿತಾನ ಯಥಾ ದೇವ ನ
ಹೃಣೇಷೇ ನ ಹಂಸಿ | ಹವನಶ್ರುನ್ನೋ ರುದ್ರೇಹ ಬೋಧಿ
ಬೃಹದ್ವದೇವ ವಿದಥೇ ಸುವೀರಾಃ ॥ ೧೫ ॥

ಸೋಮಾರುದ್ರಾಯೇತಿ ಚತುಷ್ಕಸ್ಯ ಸೂಕ್ತಸ್ಯ ಭರದ್ವಾಜೋ ಬಾರ್ಹಸ್ಪತ್ಯಃ

ಋಷಿಃ ಸೋಮಾರುದ್ರಾ ದೇವತಾ ತ್ರಿಷ್ಟುಪ್ ಛಂದಃ ॥

ಸೋಮಾರುದ್ರಾ ಧಾರಯೇತಾಮಸುರ್ಯ(ಅ)೧ ೦ ಪ್ರವಾಮಿಷ್ಟಯೋಃರ
ಮಶ್ನುವಂತು | ದಮೇದಮೇ ಸಪ್ತ ರತ್ನಾ ದಧಾನಾ ಶಂ ನೋ ಭೂತಂ
ದ್ವಿಪದೇ ಶಂ ಚತುಷ್ಟದೇ ॥ ೧ ॥ ಸೋಮಾರುದ್ರಾ ವಿ ವೃಹತಂ
ವಿಷೋಚೀಮಮೀವಾ ಯಾ ನೋ ಗಯಮಾವಿವೇಶ | ಆರೇ ಬಾಧೇಥಾಂ
ನಿರ್ಯುತಿಂ ಪರಾಚ್ಯರಸ್ಮೇ ಭದ್ರಾ ಸೌಶ್ರವಸಾನಿ ಸಂತು ॥ ೨ ॥ ಸೋಮಾರುದ್ರಾ
ಯುವಮೇತಾನ್ಯಸ್ಮೇ ವಿಶ್ವಾ ತನೂಷು ಭೇಷಜಾನಿ ಧತ್ತಮ್ | ಅವ ಸ್ಯತಂ
ಮುಂಚತಂ ಯನ್ನೋ ಅಸ್ತಿ ತನೂಷು ಬದ್ಧಂ ಕೃತಮೇನೋ ಅಸ್ಮತ್ ॥ ೩ ॥
ತಿಗ್ಮಾಯುಧೌ ತಿಗ್ಮಹೇತೀ ಸುಶೇವೌ ಸೋಮಾರುದ್ರಾವಿಹ ಸುಮ್ಯ ಳತಂ ನಃ
| ಪ್ರ ನೋ ಮುಂಚತಂ ವರುಣಸ್ಯ ಪಾಶಾದ್ಗೋಪಾಯತಂ ನಃ ಸುಮನಸ್ಯ
ಮಾನಾ ॥ ಇತಿ ಉತ್ತರ ಮುಖೇ ॥ (೬-೨೪ ಪೂರ್ತಿ)

ಇಮಾ ರುದ್ರಾ ಸ್ಥಿರ ಇತಿ ಚತುಷ್ಕಸ್ಯ ಸೂಕ್ತಸ್ಯ ವಸಿಷ್ಠ ಋಷಿಃ ರುದ್ರೋ ದೇವತಾ

ಜಗತ್ಯಾಂತ್ಯತ್ರಿಷ್ಟುಪ್ ಛಂದಃ ॥ (೭-೪೬-ಪೂರ್ತಿ)

ಇವಾ ರುದ್ರಾಯ ಸ್ಥಿರಧನ್ವನೇ ಗಿರಃ , ಕ್ಷಿಪ್ರೇಷವೇ ದೇವಾಯ
 ಸ್ವಧಾವ್ನೇ । ಅಷಾಳ್ವಾಯ ಸಹಮಾನಾಯ ವೇಧಸೇ ತಿಗ್ಮಾಯುಧಾಯ
 ಭರತಾ ಶ್ಯನೋತು ನಃ ಇತಿ ಕಂಠೇ ॥ ೧ ॥ ಸ ಹಿ ಕ್ಷಯೇಣ ಕ್ಷಮ್ಯಸ್ಯ
 ಜನ್ಮನಃ ಸಾಮ್ರಾಜ್ಯೇನ ದಿವ್ಯಸ್ಯ ಚೇತತಿ । ಅವನ್ನವಂತೀರುಪ ನೋ
 ದುರಶ್ಚರಾನಮೀವೋ ರುದ್ರ ಜಾಸು ನೋ ಭವ ಇತಿ ಹೃದಯೇ ॥
 ೨ ॥ ಯಾ ತೇ ದಿದ್ಯುದವ ಸೃಷ್ಟ್ವಾ ದಿವಸ್ಪರಿ ಕ್ಷ್ಮಯಾ ಚರತಿ ಪರಿ ಸಾ
 ವ್ಯಾಕ್ತು ನಃ । ಸಹಸ್ರಂ ತೇ ಸ್ವಪಿವಾತ ಭೇಷಜಾ ಮಾನಸ್ತೋಕೇಷು
 ತನಯೇಷು ರೀರಿಷಃ ಇತಿ ದಕ್ಷಿಣ ಹಸ್ತೇ ॥ ೩ ॥ ಮಾ ನೋ ವಧೀ
 ರುದ್ರ ಮಾ ಪರಾ ದಾ ಮಾ ತೇ ಭೂಮ ಪ್ರಸಿತೌ ಹೀಳಿತಸ್ಯ । ಆ
 ನೋ ಭಜ ಬರ್ಹಿಷಿ ಜೀವಶಂಸೇ ಯೂಯಂ ಪಾತ ಸ್ಪಸ್ತಿಭಿಃಸದಾನಃ
 ॥ ಇತಿ ಊರ್ಧ್ವಮುಖೇ ॥

ಅಥ ಷಡಂಗನ್ಯಾಸಃ

ಅತೋ ದೇವಾ ಇತಿ ಷಳರ್ಚಸ್ಯ ಸೂಕ್ತಸ್ಯ ಮೇಧಾತಿಥಿದೇವಾ
 ವಿಷ್ಣುದೇವಾ ಗಾಯತ್ರೀ । (೧-೨೨-೧೬ ರಿಂದ ೨೧)

ಆತೋ ದೇವಾ ಅವಂತು ನೋ ಯತೋ ವಿಷ್ಣುವಿಚಕ್ರಮೇ । ಪ್ರಥಿವ್ಯಾ
 ಸಪ್ತ ಧಾಮಭಿಃ ॥ ಇದಂ ವಿಷ್ಣುವಿ ಚಕ್ರಮೇ ತ್ರೇಧಾ ನಿ ದಧೇ ಪದಮ್ ।
 ಸಮೂಲ್ಹಮಸ್ಯ ಪಾಂಸುರೇ ॥ ತ್ರೀಣಿ ಪದಾ ವಿ ಚಕ್ರಮೇ ವಿಷ್ಣುಗೋಪಾ

ಅದಾಭ್ಯಃ | ಅತೋ ಧರ್ಮಾಣಿ ಧಾರಯನ್ || ವಿಷ್ಣೋಃ ಕರ್ಮಾಣಿ
 ಪಶ್ಯತ ಯತೋ ವ್ರತಾನಿ ಪಸ್ತಶೇ | ಇಂದ್ರಸ್ಯ ಯುಜ್ಯಃ ಸ್ಸಖಾ ||
 ತದ್ವಿಷ್ಣೋಃ ಪರಮಂ ಪದಂ ಸದಾ ಪಶ್ಯಂತಿ ಸೂರಯಃ | ದಿವೀವ
 ಚಕ್ಷುರಾತತಮ್ || ತದ್ವಿಷ್ಣೋಃ ಪ್ರಾಸೋ ವಿಪನ್ಯವೋ ಜಾಗ್ರವಾಂಸಃ
 ಸಮಿಂಧತೇ | ವಿಷ್ಣೋರ್ಯತ್ಪರಮಂ ಪದಮ್ || ಇತಿ ಹೃದಯಾಯ
 ನಮಃ ||

ಹಿರಣ್ಯಗರ್ಭ ಸಮವರ್ತತಾಗ್ರೇ ಇತಿ ದಶಸ್ಯ ಸೂಕ್ತಸ್ಯ ಹಿರಣ್ಯಗರ್ಭ ಪ್ರಾಜಪತ್ಯ
 ಋಷಿಃ ಕಃ ದೇವತಾತ್ರಿಷ್ಠುಪ್ ಭಂದಃ || (೧೦-೧೨೧)

ಹಿರಣ್ಯಗರ್ಭ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೀಕ ಅಸೀತ್ | ಸ
 ದಾಧಾರ ಪೃಥಿವೀಂ ದ್ಯಾಮುತೇಮಾಂ ಕಸ್ಯೈ ದೇವಾಯ ಹವಿಷಾ ವಿಧೇಮ
 ||೧|| ಯ ಆತ್ಮದಾ ಬಲದಾ ಯಸ್ಯ ವಿಶ್ವ ಉಪಾಸತೇ ಪ್ರಶಿಷಂ ಯಸ್ಯ
 ದೇವಾಃ | ಯಸ್ಯ ಛಾಯಮೃತಂ ಯಸ್ಯ ಮೃತ್ಯುಃ ಕಸ್ಯೈ ದೇವಾಯ ಹವಿಷಾ
 ವಿಧೇಮ || ೨ || ಯಃ ಪ್ರಾಣತೋ ನಿಮಿಷತೋ ಮಹಿತ್ವೈಕ ಇದ್ರಾಜಾ
 ಜಗತೋ ಬಭೂವ | ಯ ಈಶೇ ಅಸ್ಯ ದ್ವಿಪದಶ್ಚತುಷ್ಪದಃ ಕಸ್ಯೈ ದೇವಾಯ
 ಹವಿಷಾ ವಿಧೇಮ || ೩ || ಯಸ್ಯೇಮೇ ಹಿಮವಂತೋ ಮಹಿತ್ವಾ ಯಸ್ಯ
 ಸಮುದ್ರಂ ರಸಯಾ ಸಹಾಹುಃ | ಯಸ್ಯೇಮಾ ಪ್ರದಿತೋ ಯಸ್ಯ ಬಾಹೂ
 ಕಸ್ಯೈ ದೇವಾಯ ಹವಿಷಾ ವಿಧೇಮ || ೪ || ಯೇನ ದ್ಯೌರುಗ್ರಾ ಪೃಥಿವೀ

ಚ ದೃಷ್ಟಾ ಯೇನ ಸ್ವಃ ಸ್ವಭಿತಂ ಯೇನ ನಾಕಃ | ಯೋ ಅಂತರಿಕ್ಷೇ
 ರಜಸೋ ವಿಮಾನಃ ಕಸ್ಯ ದೇವಾಯ ಹವಿಷಾ ವಿಧೇಮ || ೫ | ಯಂ
 ಕ್ರಂದಸೀ ಅವಸಾ ತಸ್ತುಭಾನೇ ಅಭ್ಯಕ್ಷೇತಾಂ ಮನಸಾ ರೇಜಮಾನೇ |
 ಯತ್ರಾಧಿಸೂರ ಉದಿತೋ ವಿಭಾತಿ ಕಸ್ಯ ದೇವಾಯ ಹವಿಷಾ ವಿಧೇಮ ||
 ೬ || ಆಪೋ ಹ ಯದ್ಬೃಹತೀರ್ವಿಶ್ವಮಾಯನ್ಗರ್ಭಂ ದಧಾನಾ ಜನಯಂತೀ
 ದೇವಾಯ ಹವಿಷಾ ವಿಧೇಮ || ೭ || ಯಶ್ಚಿದಾಪೋ ಮಹಿನಾ
 ಪರ್ಯಪಶ್ಯದ್ವಕ್ಷಂ ದಧಾನಾ ಜನಯಯತೀರ್ಯಜ್ಞಮ್ | ಯೋ ದೇವೇಷ್ವಧಿ
 ದೇವ ಏಕ ಆಸೀತ್ಕಸ್ಯ ದೇವಾಯ ಹವಿಷಾ ವಿಧೇಮ || ೮ || ಮಾ ನೋ
 ಹಿಸೀಜ್ಜನಿತಾ ಯಃ ಪೃಥಿವ್ಯಾ ಯೋ ವಾ ದಿವಂ ಸತ್ಯಧರ್ಮಾ ಜಜಾನ |
 ಯಶ್ಚಾಪಶ್ಚಂದ್ರಾ ಬೃಹತೀರ್ಜಜಾನ ಕಸ್ಯ ದೇವಾಯ ಹವಿಷಾ ವಿಧೇಮ ||
 ೯ || ಪ್ರಜಾಪತೇ ನ ತ್ವದೇತಾನ್ಯನ್ಯೋ ವಿಶ್ವಾ ಜಾತಾನಿ ಪರಿ ತಾ ಬಭೂವ
 | ಯತ್ಕಾಮಾಸ್ತೇ ಜುಹುಮಸ್ತನ್ನೋ ಅಸ್ತು ವಯಂ ಸ್ಯಾಮ ಪತಯೋ
 ರಯೀಣಾಮ್ || ೧೦ || ಇತಿ ಶಿರಸೇ ಸ್ವಾಹಾ ||(೧೦-೧೨೧ ಪೂರ್ತಿ)

ವಷಟ್ಕೀ ವಿಷ್ಣವಾಸ ಇತಿ ಮಂತ್ರಸ್ಯ ವಸಿಷ್ಠ ಋಷಿಃ ವಿಷ್ಣು ದೇವತಾ

ತ್ರಿಷ್ಟುಪ್ ಛಂದಃ ||

ವಷಟ್ಕೀ ವಿಷ್ಣವಾಸ ಆ ಕೃಣೋಮಿ ತನ್ಮೇ ಜುಷಸ್ವ ಶಿಪಿವಿಷ್ಠ ಹವ್ಯಮ್ |
 ವರ್ಧಂತು ತ್ವಾ ಸುಷ್ಟುತಯೋ ಗಿರೋ ಮೇ ಯೂಯಂ ಪಾತ ಸ್ತಸ್ತಿಭಿಃ

॥
ಸದಾ ನಃ ॥ ಇತಿ ಶಿಖಾಯೈ ವಷಟ್ ॥ (೨-೯೯-೨)

ಬ್ರಹ್ಮಣಾ ತೇ ಬ್ರಹ್ಮಯುಜಾ ಇತಿ ಮಂತ್ರಸ್ಯ ವಿಶ್ವಾಮಿತ್ರ ಋಷಿಃ ಇಂದ್ರೋ ದೇವತಾ
ತ್ರಿಷ್ಠುಪ ಛಂದಃ ॥ (೩-೩೫-೪)

ಬ್ರಹ್ಮಣಾ ತೇ ಬ್ರಹ್ಮಯುಜಾ ಯುನಜ್ಜಿ ಹರೀ ಸಖಾಯಾ ಸಧಮಾದ ಆಶೂ
| ಸ್ಥಿರಂ ರಥಂ ಸುಖಮಿಂದ್ರಾಧಿತಿಷ್ಠನ್ವಜಾನಂದ್ವಾ ಉಪ ಯಾಹಿ
ಸೋಮಮ್ | ಇತಿ ಕವಚಾಯುಹುಂ ॥

ಪ್ರಾತಾ ರಥೋ ಇತಿ ಸೂಕ್ತಸ್ಯ ಗೃತ್ಸಮದ ಋಷಿಃ ಇಂದ್ರ ದೇವತಾ
ತ್ರಿಷ್ಠುಪ್ ಛಂದಃ ॥ (೨-೧೮ ಪೂರ್ತಿ)

ಪ್ರಾತಾ ರಥೋ ನವೋ ಯೋಜಿ ಸ್ವಿಶ್ವತುರ್ಯುಗಸ್ವಿಕಶಃ ಸಪ್ತರಶ್ಮಿಃ |
ದಶಾರಿತ್ರೋ ಮನುಷ್ಯಃ ಸ್ವರ್ಷಾಃ ಸ ಇಷ್ಟಿಭಿರ್ಮತಿಭೀ ರಂಹ್ಯೋ ಭೂತ್ ॥
೧ ॥ ಸಾಸ್ಮಾ ಅರಂ ಪ್ರಥಮಂ ಸ ದ್ವಿತೀಯಮುತೋ ತೃತೀಯಂ ಮನುಷಃ ಸ
ಹೋತಾ | ಅನ್ಯಸ್ಯಾ ಗರ್ಭಮನ್ಯ ಊ ಜನಂತ ಸೋ ಅನ್ಯೇಭಿಃ ಸಚತೇ
ಜೇನ್ಯೋ ವೃಷಾ ॥ ೨ ॥ ಹರೀ ನು ಕಂ ರಥ ಇಂದ್ರಸ್ಯ ಯೋಜಮಾಯೈ
ಸೂಕ್ತೇನ ವಚಸಾ ನವೇವ | ಮೋ ಪು ತ್ವಾಮತ್ರ ಬಹವೋ ಹಿ ವಿಪ್ರಾ ನಿ
ರೀರಮನ್ , ಯಜಮಾನಾಸೋ ಅನ್ಯೇ ॥ ೩ ॥ ಆ ದ್ವಾಭ್ಯಾಂ ಹರಿಭ್ಯಾಮಿಂದ್ರ
ಯಾಹ್ಯ ಚತುರ್ಭಿರಾ ಷಡ್ಭಿರ್ಹೃಯವಾನಃ | ಅಷ್ಟಾಭಿರ್ದಶಭಿಃ

ಸೋಮಪೇಯಮಯಂ ಸುತಃ ಸುಮುಖಿ ವಾ ಮೃಧಸ್ತುಃ || ೪ || ಆ
 ವಿಂಶತ್ಯಾ ತ್ರಿಂಶತಾ ಯಾಹ್ಯವಾಜ್ಞಾ ಚತ್ವಾರಿಂಶತಾ
 ಹರಿಭರ್ಯುಜಾನಃ | ಆ ಪಜಾಶತಾ ಸುರಥೇಭಿರಿಂದ್ರಾ ಪಷ್ಠಾ
 ಸಪ್ತತ್ಯಾ ಸೋಮಪೇಯಮ್ ಚಘಂಟಾಂ ಪ್ರಲಯಃಯಹುತವಹಂ
 ಚಾಂಕುಶಂ ವಾಮಭಾಗೇ ನಾನಾಲಂಕಾರಯುಕ್ತಂ ಸ್ವಟಿಕಮಣಿನಿಭಂ
 ಪಾರ್ವತೀಶಂ ನಮಾಮಿ || ಇತಿ ಧ್ಯಾನಂ ||

ಅಥ ಅಷ್ಟಾಂಗ ಪ್ರಣಾಮಾನ್ ಕುರ್ಯಾತ್

ಶ್ಲೋಕ:- ಉರಸಾಶಿರಸಾದೃಷ್ಟ್ಯಾ ಮನಸಾವಚಸಾ ತಥಾ |

ಪದ್ಮಾಂಕರಾಭ್ಯಾಂ ಕರ್ಣಾಭ್ಯಾಂ ಪ್ರಣಾಮೋಷ್ಟಾಂಗ ಉಚ್ಯತೇ ||

ಅಸುನೀತೇ ಇತಿ ಮಂತ್ರಸ್ಯಗೋಪಾಯನ ಋಷಿಃ ಅಸುನೀತಿಃ ದೇವತಾ

ತ್ರಿಷ್ಟುಪ್ ಛಂದಃ ನಮಸ್ಕಾರೇ ವಿನಿಯೋಗಃ || (೧೦-೫೯-೬)

ಅಸುನೀತೇ ಪುನರಸ್ಮಾಸು ಚಕ್ಷುಃ ಪುನಃ ಪ್ರಾಣಮಿಹ ನೋ ದೇಹಿ
 ಭೋಗಮ್ | ಜ್ಯೋಕ್ ಪಶ್ಯೇಮ ಸೂರ್ಯಮುಚ್ಚರಂತ ಮನುಮತೇ
 ಮೃಳಯಾ ನ ಸ್ಪಷ್ಟಿ ಇತಿ ಉರಸಾ ನಮಸ್ಕಾರಃ : ||

ಬ್ರಹ್ಮ ಗಾಮಶ್ವಂ ಇತಿ ಮಂತ್ರಸ್ಯ ವಸುಕರ್ಣೋ ವಾಸುಕ್ಃ ಋಷಿಃ

ವಿಶ್ವೇದೇವಾ ದೇವತಾ ಜಗತೀ ಛಂದಃ ನಮಸ್ಕಾರೇ ವಿನಿಯೋಗಃ ||

ಬ್ರಹ್ಮ ಗಾಮಶ್ವಂ ಜನಯಂತ ಓಷಧೀರ್ವನಸ್ವತೀನ್ವೃಥಿವೀಂ
ಪರ್ವತಾಂ ಆಪಃ | ಸೂರ್ಯಂ ದಿವಿ ರೋಹಯಂತಃ ಸುದಾನವ
ಆರ್ಯಾ ವ್ರತಾ ವಿಸ್ವಜಂತೋ ಅಧಿ ಕ್ಷಮಿ | ಇತಿ ಶಿರಸಾ ನಮಸ್ಕಾರಃ
|| (೧೦-೬೫-೧೧)

ಮಹೀದ್ಯೌ ಪೃಥಿವೀವ್ ಇತಿ ಮಂತ್ರಸ್ಯ ಮೇಧಾತಿಥಿ ಕಾಣ್ಡ ಋಷಿಃ ದ್ಯಾವಾ
ಪೃಥಿವೀ ದೇವತಾ ಗಾಯತ್ರೀ ಛಂದಃ ನಮಸ್ಕಾರೇ ವಿನಿಯೋಗಃ ||

ಮಹೀ ದ್ಯೌಃ ಪೃಥಿವೀ ಚ ನ ಇಮಂ ಯಜ್ಞಂ ಮಿಮಿಕ್ಷತಾಮ್ |
ಪಿಪೃತಾಂ ನೋ ಭರೀಮಭಿಃ | ಇತಿ ದೃಷ್ಟ್ವಾ ನಮಃ || [೧-
೨೨-೧೩]

ಉಪಶ್ವಾಸಯ ಇತಿ ಮಂತ್ರಸ್ಯ ಗರ್ಗ ಋಷಿಃ ಪೂರ್ವಾರ್ಧ ದಾಂಧುಭಿಃ
ದೇವತಾ ತ್ರಿಷ್ಟಪ್ ಛಂದಃ ನಮಸ್ಕಾರೇ ವಿನಿಯೋಗಃ || [೬-೪೭-೨೯]

ಉಪ ಶ್ವಾಸಯ ಪೃಥಿವೀಮುತ ದ್ಯಾಂ ಪುರುತ್ರಾ ತೇ ಮನುತಾಂ
ನಿಷ್ಕಿತಂ ಜಗತ್ | ಸ ದಾಂದುಭೇ ಸಜೂರಿಂದ್ರೇಣ

ದೇವೈದೂರಾದ್ವೀಯೋ ಅಪ ಸೇಧ ಶತ್ಕೂನ್ || ಮನಸಾ
ನಮಃ ||

ಅಗ್ನೇ ನಯ ಸುಪಥಾ ಇತಿ ಮಂತ್ರಸ್ಯ ಅಗಸ್ತೋ ಮೈತ್ರಾವರಾಣಃ ಋಷಿಃ
ಅಗ್ನಿದೇವತಾ ತ್ರಿಷ್ಪಪ್ ಛಂದಃ ನಮಸ್ಕಾರೇ ವಿನಿಯೋಗಃ ||

ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ , ವಿಶ್ವಾನಿ ದೇವ
ವಯುನಾನಿ ವಿದ್ವಾನ್ | ಯುಯೋಧ್ಯ (ಅ) ಧಿ ಸ್ಮಜ್ಜುಹುರಾಣ
ಮೇನೋ ಭೂಯಿಷ್ಯಾಂ ತೇ ನಮುಉಕ್ತಿಂ ವಿಧೇಮ | ಇತಿ
ವಚಸಾ ನಮಃ || (೧-೧೮೯-೧)

ಯಾತೇ ಅಗ್ನೇ ಪರ್ವತ ಇತಿ ಮಂತ್ರಸ್ಯ ವಿಶ್ವಾಮಿತ್ರ ಋಷಿಃ ವಿಶ್ವದೇವಾ
ದೇವತಾ ತ್ರಿಷ್ಪಪ್ ಛಂದಃ ನಮಸ್ಕಾರೇ ವಿನಿಯೋಗಃ || (೨-೫೭-೬)

ಯಾ ತೇ ಅಗ್ನೇ ಪರ್ವತಸ್ಯೇವ ಧಾರಾಶ್ಚಂತೀ ಪೀಪಯದ್ದೇವ
ಚಿತ್ರಾ | ತಾಮಸ್ಮಭ್ಯಂಪ್ರಮತಿಂ ಜಾತವೇದೋ ವಸೋ ರಾಸ್ತ ಸುಮತಿಂ
ವಿಶ್ವಜನ್ಯಾ ಮ್ || ಇತಿ ಪದ್ಧ್ಯಾಂ ನಮಃ ||

ಇಮಂ ಯಮೇ ಇತಿ ಮಂತ್ರಸ್ಯ ಯಮ ಋಷಿಃ ಯಮ ದೇವತಾ
ಅನುಷ್ಪಪ್ ಛಂದಃ ನಮಸ್ಕಾರೇ ವಿನಿಯೋಗಃ || (೧೦-೧೪-೪)

ಇಮಂ ಯಮ ಪ್ರಸ್ತರಮಾ ಹಿ ಸೀದಾಂಗಿರೋಭಿಃ ಪಿತ್ಯಭಿಃ
 ಸಂವಿದಾನಃ | ಆ ತ್ವಾ ಮಂತ್ರಾಃ ಕವಿಶಸ್ತ್ರಾ ವಹಂತ್ವೇನಾ ರಾಜನ್
 , ಹವಿಷಾ ಮಾದಯಸ್ವ ಇತಿ ಕರಾಭ್ಯಾಂ ನಮಃ ||

ಯೋ ರುದ್ರೋ ಅಗ್ನೌ ಯೋ ಅಪ್ಸು ಯ ಓಷಧೀಷು ಯೋ
 ರುದ್ರೋ ವಿಶ್ವಾ ಭುವನಾ ವಿವೇಶ ತಸ್ಮೈ ರುದ್ರಾಯ ನಮೋ
 ಅಸ್ಮು ಕರ್ಣಾಭ್ಯಾಂ ನಮಃ ಇತಿ ಅಷ್ಟಭಿರ್ಮಂತ್ರೈಃ ಪ್ರಣವ್ಯ ||

ತತಃ ಕಣ್ವಾದಿಭ್ಯಃಷಿಭ್ಯೋ ನಮ ಇತಿ ಶಿರಸಿ || ರುದ್ರಾಯ
 ಸಾಂಬಾಯ ಪರಮಾತ್ಮನೇ ದೈವತಾಯ ಇತಿ ಹೃದಯೇ ||
 ಗಾಯತ್ರಾದಿಭ್ಯಶ್ಚಂದ್ರೋಭ್ಯೋ ನಮ ಇತಿ ಮುಖೇ || ಜಪಾದಿಷು
 ವಿನಿಯೋಗಃ ಇತಿ ಕೃತ್ವಾಂಜಲಿವರ್ವದೇತ್ |

ಅಥ ಬ್ರಹ್ಮಾದಿನ್ಯಾಸಃ

ಪ್ರಜನನೇ ಬ್ರಹ್ಮಾತಿಷ್ಠತು | ಪಾದಯೋಃ ವಿಷ್ಣುಸ್ತಿಷ್ಠತು | ಹಸ್ತಯೋಃ
 ಹರಸ್ತಿಷ್ಠತು | ಬಾಹ್ನೋರಿಂದ್ರಸ್ತಿಷ್ಠತು | ಜಠರೇಽಗ್ನಿಸ್ತಿಷ್ಠತು | ಹೃದಯೇ ಶಿವ
 ಸ್ತಿಷ್ಠತು | ಕಂಠೇ ವಸವಸ್ತಿಷ್ಠತು | ವಕ್ತ್ರೇ ಸರಸ್ವತಿಸ್ತಿಷ್ಠತು | ನಾಸಿಕಯೋಃ
 ವಾಯುಸ್ತಿಷ್ಠತು | ನಯನಯೋಃ ಚಂದ್ರದಿತ್ಯೈತಿಷ್ಠೇತಾಂ | ಕರ್ಣ ಯೋರಶ್ಚಿನೌ

ತಿಷ್ಠೇತಾಂ | ಲಲಾಟೇ ರುದ್ರಾಸ್ತಿಷ್ಠಂತು | ಮೂರ್ಧ್ನಾರ್ಧಿತೌ ಸ್ತಿಷ್ಠಂತು
 | ಶಿರಸಿ ಮಹಾದೇವಸ್ತಿಷ್ಠತು | ಶಿಖಾಯಾಂ ವಾಮದೇವ ತಿಷ್ಠತು |
 ಪೃಷ್ಠೇ ಪಿನಾಕೀ ತಿಷ್ಠತು | ಪುರತಃ ಶೂಲೀ ತಿಷ್ಠತು | ಪಾರ್ಶ್ವ ಯೋಃ
 ಶಿವಾ ಶಂಕರೌತಿಷ್ಠೇತಾಂ | ಸರ್ವತೋ ವಾಯುಸ್ತಿಷ್ಠತು |
 ಬಹಿರಹಿರಗ್ನಿಸ್ತಿಷ್ಠತು | ವಾಚ್ಯಗ್ನಿ ಸ್ತಿಷ್ಠತು | ಪ್ರಾಣೇ ವಾಯುಸ್ತಿಷ್ಠತು
 | ಚಕ್ಷುಷಿ ಸೂರ್ಯಸ್ತಿಷ್ಠತು | ಮನಸಿ ಚಂದ್ರವಾಸ್ತಿಷ್ಠತು |
 ಶ್ರೋತ್ರಯೋರ್ದಿಶಸ್ತಿಷ್ಠಂತು | ರೇತೇಸ್ಯಾಪಸ್ತಿಷ್ಠಂತು | ಶರೀರೇ
 ಪೃಥಿವೀಸ್ತಿಷ್ಠಂತು | ಲೋಮಪನ್ನೋಷಧಿಸ್ತಿಷ್ಠಂತು | ಬಲೇ
 ಇಂದ್ರಸ್ತಿಷ್ಠತು | ಮೂರ್ಧ್ನಿ ಪರ್ಜನ್ಯಸ್ತಿಷ್ಠತು | ಮನೌ ಈಶಾನಸ್ತಿಷ್ಠತು
 | ಆತ್ಮನ್ಯಾತ್ಮಾಸ್ತಿಷ್ಠತು | ಸರ್ವೇಷ್ವಂಗೇಷು ಸರ್ವಾದೇವತಾ
 ಯಥಾಸ್ಥಾನಂಸ್ತಿಷ್ಠಂತು | ಮಾಂ ರಕ್ಷಂತು | ಯಜಮಾನಂ ರಕ್ಷಂತು |
 ಸರ್ವೇಜನಾಸ್ಸುಖಿನೋ ಭವಂತಿ ||

ಅಥಾತ್ಮಾರಾಧನಂ ಕುರ್ಯಾತ್

ಪುಷ್ಪಾಕ್ಷತ ಗಂಧಾದಿಕಂ ಗೃಹೀತ್ವಾ ಸ್ವಶಿರಸಿ ನಿಕ್ಷಿಪ್ಯ | ಅತ್ಮಾನಂ
 ಶಿವ ಸ್ವರೂಪಂ ಧ್ಯಾಯೇತ್ | ಅಥಾತ್ಮಾನಂ ಶಿವಾತ್ಮಾನಂ ಪಂಚಾಸ್ಯಂ
 ಚಿಂತ ಯೇತ್ | ಪ್ರಸೀದ ದೇವದೇವೇಶ ಸದಾಸ್ಯಾಂ ಶಿವಸನ್ನಿಧೌ |

ಇತಿ ಧ್ಯಾತ್ವಾ||

ತ್ಯಂಬಕಂ ಇತಿ ಮಂತ್ರೇಣ ಅತ್ಮಾನಂ ಸಂಪೂಜಯೇತ್ | ಮಾನಸಿಕ
ನೈವೇದ್ಯಂ || ಏವಮೇವಾತ್ಮಾನಂ ಸಂಪೂಜ್ಯ | ಆತ್ಮಾವಹಂತು ಹರಯ
| ಏಷತೇದೇವನೇತರ ಇತಿ ಮಂತ್ರಾಭ್ಯಾಂ | ಶಿವಂ ಪ್ರಣಮ್ಯ
ಷೋಡಶೋಪಚಾರೈಃ ಪೂಜಯೇತ್ || ತತೋ
ಧ್ಯಾಯೇನ್ಮಹಾದೇವಮುವಾಯು ಸಹಿತಂ ಶಿವಂ |
ಸರ್ವದೇವಮಯಂಶಾಂತಂ ಸಚ್ಚಿದಾನಂದಂ ಅವ್ಯಯಮ್ | ಇತಿ
ಧ್ಯಾತ್ವಾ

|| ಆಥ ಷೋಡಶೋಪಚಾರಾಃ ||

ತ್ರಯಂಬಕಮಿತಿ ಮಂತ್ರಸ್ಯ ವಸಿಷ್ಠ ಋಷಿಃ ರುದ್ರ ದೇವತಾ ಅನುಷ್ಠಪ್
ಛಂದಃ ಅವಾಹನೇ ವಿನಿಯೋಗಃ || [೭-೫೯-೧೨]

|| ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಪಿವರ್ಧನಮ್ |

ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯ ಮಾಮ್ -
 ತಾತ್ || ಇತ್ಯಾವಾಹ್ಯ ||

ಆ ತೇಪಿತರಿತಿ ಮಂತ್ರಸ್ಯ ಗೃತ್ಸಮದ ಋಷಿಃ ರುದ್ರೋ ದೇವತಾ ತ್ರಿಷ್ಟುಪ್ ಭಂದ ||
 ಆ ತೇ ಪಿತರ್ಮರುತಾಂ ಸುವ್ನಮೇತು ಮಾ ನಃ ಸೂರ್ಯಸ್ಯ
 ಸಂದೃಶೋಯುಯೋ ಥಾಃ | ಅಭಿ ನೋ ವೀರೋ ಅವತಿ ಕ್ಷಮೇತ ಪ್ರ
 ಜಾಯೇಮಹಿ ರುದ್ರ ಪ್ರಜಾಭಿಃ | ಇತ್ಯಾಸನಂ ಸಮರ್ಪಯಾಮಿ || ತ್ವಾದತ್ತೇಭೀ
 ರುದ್ರ ಶಂತಮೇಭಿಃ ಶತಂ ಹಿಮಾ ಅಶೀಯ ಭೇಷಜೇಭಿಃ | ವ್ಯ (ಅ) ೧
 ಸೃದ್ವೇಷೋ ವಿತರಂ ವ್ಯಂಹೋ ವ್ಯಮೀವಾಶ್ಚಾತಯಸ್ವಾ ವಿಷೋಚೀಃ ಇತಿ
 ಪಾದ್ಯಂ ಸಮರ್ಪಯಾಮಿ || ಶ್ರೇಷ್ಠೋ ಜಾತಸ್ಯ ರುದ್ರ ತ್ರಿಯಾಸಿ
 ತವಸ್ತಮಸ್ತವಸಾಂ ವಜ್ರಬಾಹೋ | ಪರ್ಷಿಣಃ ಪಾರಮಂಹಸಃ ಸ್ತಸ್ತಿ
 ವಿಶ್ವಾ ಅಭೀತೀ ರಪಸೋ ಯಾಯೋಧಿ ಇತಿ ಅರ್ಘ್ಯಂ ಸಮರ್ಪಯಾಮಿ
 || ಮಾ ತ್ವಾ ರುದ್ರ ಚುಕ್ರುಧಾವಾ ನವೋಭಿವರ್ವಾ ದುಷ್ಟುತೀ
 ವ್ಯಷಭ್ ವಾ ಸಹೂತೀ | ಉನ್ನೋ ವೀರಾ ಅರ್ಪಯ
 ಭೇಷಜೇಭಿರ್ಭಿಷಕ್ತಮಂತ್ವಾ ಭಿಷಜಾಂ ಶ್ರುಣೋಮಿ || ಇತಿ
 ಆಚಮನಂ ಸಮರ್ಪಯಾಮಿ ||

ಆಪ್ಯಾಯಸ್ವೇತ್ಯಸ್ಯ ಗೌತಮ ಋಷಿಃ ಸೋಮೋ ದೇವತಾ ಗಾಯತ್ರೀ ಭಂದಃ ಕ್ಷೀರಾಭಿಷೇಕೇ
 ವಿನಿಯೋಗಃ || (೧-೯೧-೧೬)

ಆ ಪ್ಯಾಯಸ್ವ ಸಮೇತು ತೇ ವಿಶ್ವತಃ ಸೋಮ ವೃಷ್ಟ್ಯಮ್ |
 ಭವಾ ವಾಜಸ್ಯ ಸಂಗಥೇ || ಇತಿ ಕ್ಷೀರೇಣ ಸ್ವಪಯಾಮಿ ||

ದಧಿಕ್ವಾವ್ಲೋ ಅಕಾರಿಷಂ ಇತಿ ಮಂತ್ರಸ್ಯ ವಾಮದೇವ ಋಷಿಃ ದಧಿಕ್ವ ದೇವತಾ
 ತ್ರಿಷ್ಟುಪ್ ಭಂದ ದಧ್ಯಾಭಿಷೇಕೇ ವಿನಿಯೋಗಃ | (೪-೨೯-೬)

ದಧಿಕ್ವಾವ್ಲೋ ಅಕಾರಿಷಂ ಜಿಷ್ಣೋರಶ್ವಸ್ಯ ವಾಜಿನಃ | ಸುರಭಿ ನೋ ಮುಖಾ
 ಕರತ್ ಪ್ರ ಣ ಆಯೂಂಷಿ ತಾರಿಷತ್ || ದಧಿ ಸ್ನಾನಂ ಸಮರ್ಪಯಾಮಿ ||

ಘೃತಂ ಮಿಮಿಕ್ಷೇ ಇತಿ ಮಂತ್ರಸ್ಯ ಗೃತ್ಸಮದ ಭಾರ್ಗವ ಶೌನಕಃ ಅಪ್ರೀ ಋಷಿಃ
 ಸ್ವಾಹಾಕೃತಯ ದೇವತಾ ತ್ರಿಷ್ಟುಪ್ ಭಂದಃ ಅಜ್ಯೇನಸ್ವಪಯಾಮಿ |

ಘೃತಂ ಮಿಮಿಕ್ಷೇ ಘೃತಮಸ್ಯ ಯೋನಿಘೃತೇ ತ್ರಿತೋ ಘೃತಂಮ್ನಸ್ಯ ಧಾಮ
 | ಅನುಷ್ಟಧವಾ ವಹ ವಾದಯಸ್ವ ಸ್ವಾಹಾಕೃತಂ ವೃಷಭ ವಕ್ಷಿ
 ಹವ್ಯಮ್ || ಇತಿ ಅಜ್ಯ ಸ್ನಾನಂ ಸಮರ್ಪಯಾಮಿ

|| [೨-೩-೧೧]

ಮಧುವಾತಾ ಋತಾಯತೇ ಇತಿ ಮಂತ್ರಸ್ಯ ಗೋತಮೋ ರಹೂಗಣ ಋಷಿಃ ವಿಶ್ವೇದೇವಾ
 ದೇವತಾ ಗಾಯತ್ರೀ ಭಂದಃ ಮಧು ಸ್ನಾನೇ ವಿನಿಯೋಗಃ ||

ಮಧು ವಾತಾ ಋತಾಯತೇ ಮಧು ಕ್ಷರಂತಿ ಸಿಂಧವಃ | ಮಾಧ್ವೀನಃ
 ಸನ್ನೋಷಧೀಃ | ಮಧು ನಕ್ತಮುತೋಷಸೋ ಮಧುವತ್ಪಾರ್ಥಿವಂ
 ರಜಃ | ಮಧು ದ್ಯೌರಸ್ತು ನಃ ಪಿತಾ || ಮಧುವಾನೋ

ವನಸ್ಪ¹ತಿ^Uಮ¹ಧು¹ಮಾ ಅಸ್ತು ಸೂ¹ರ್ಯಃ | ಮಾ¹ದ್ವೀ¹ರ್ಗಾ¹ವೋ ಭ¹ವಂತು
ನಃ ||

ಮಧುಸ್ನಾನಂ ಸಮರ್ಪಯಾಮಿ || (೧-೯೦-೬)

ಸ್ವಾದುಃ ಪವಸ್ವ ಇತಿ ಮಂತ್ರಸ್ಯ ವೇನೋ ಭಾರ್ಗವ ಋಷಿಃ ಪವಮಾನಃ ಸೋಮೋ
ದೇವತಾ ಜಗತೀ ಛಂದಃ ಶರ್ಕರಸ್ನಾನೇ ವಿನಿಯೋಗಃ || [೯-೮೫-೬]

ಸ್ವಾದುಃ ಪವಸ್ವ ದಿ¹ವ್ಯಾಯ ಜನ್ಮ¹ನೇ ಸ್ವಾದು¹ರಿಂದ್ರಾಯ ಸು¹ಹವೀ¹ತುನಾಮ್ನೇ |
ಸ್ವಾದು¹ರ್ಮಿ¹ತ್ರಾಯ ವರು¹ಣಾಯ ವಾಯ¹ವೇ ಬೃ¹ಹಸ್ಪ¹ತಯೇ ಮ¹ಧು¹ಮಾ ಅ¹ದಾ¹ಭ್ಯಃ
| ಶರ್ಕರಸ್ನಾನಂ ಸಮರ್ಪಯಾಮಿ ||

ಯಾಃ ಫಲಿನೀರ್ಯಾ ಇತಿ ಮಂತ್ರಸ್ಯ ಭಿಷ್ಣಾಗಾರ್ಥವಣ ಋಷಿಃ ಓಷಧೀಸ್ತುತಿಃ ದೇವತಾ
ಅನುಷ್ಠುಪ್ ಛಂದಃ ಫಲೋದಕ ಸ್ನಾನೇ ವಿನಿಯೋಗಃ || [೧೦-೯೭-೧೫]

ಯಾಃ ಫಲಿನೀರ್ಯಾ ಅ¹ಫಲಾ ಅ¹ಪು¹ಷ್ವಾ ಯಾ¹ಶ್ಚ ಪು¹ಷ್ಪಿ¹ಣೀಃ | ಬೃ¹ಹಸ್ಪ¹ತಿ
ಪ್ರ¹ಸೂ¹ತಾ¹ಸ್ತಾ ನೋ ಮುಂ¹ಚಂ¹ತ್ವಂ¹ಹಸಃ || ಫಲೋದಕ ಸ್ನಾನಂ ಸಮರ್ಪಯಾಮಿ
|| ಇತಿ ಪಂಚಾಮೃತ ಸ್ನಾನಂ ಸಮರ್ಪಯಾಮಿ ||

ಸಹಿ ರತ್ನಾನಿ ಇತಿ ಮಂತ್ರಸ್ಯ ಶ್ಯಾವಾಶ್ಚ ಆತ್ರೇಯ ಋಷಿಃ ಸವಿತಾ ದೇವತಾ ಗಾಯತ್ರೀ
ಛಂದಃ ರತ್ನೋದಕ ಸ್ನಾನೇ ವಿನಿಯೋಗಃ ||

ಸ ಹಿ ರತ್ನಾನಿ ದಾ¹ಶು¹ಷೇ ಸು¹ವಾ¹ತಿ ಸ¹ವಿತಾ ಭ¹ಗಃ | ತಂ ಭಾಗಂ

ಚಿತ್ರಮೀಮಹೇ || ರತ್ನೋದಕ ಸ್ನಾನಂ ಸಮರ್ಪಯಾಮಿ || [೫-೮೨-೨]

ಹಿರಣ್ಯರೂಪ ಸ ಹಿರಣ್ಯ ಇತಿ ಮಂತ್ರಸ್ಯ ಗೃತ್ಸಮದ ಋಷಿಃ ಅಪಾಂ ನಪಾತ್ ದೇವತಾತ್ರಿಷ್ಟುಪ್ ಛಂದಃ ಸ್ವರ್ಣಾಭಿಷೇಕೇ ವಿನಿಯೋಗಃ ||

ಹಿರಣ್ಯರೂಪಃ ಸ ಹಿರಣ್ಯಸಂದ್ಯುಗಪಾಂ ನಪಾತ್ಸೇದು ಹಿರಣ್ಯ ವರ್ಣಃ | ಹಿರಣ್ಯಯಾತ್ಪರಿ ಯೋನೇರ್ನಿಷದ್ಯಾ ಹಿರಣ್ಯದಾ ದದತ್ಯನ್ನಮಸ್ಯೈ ||

ಇತಿ ಸ್ವರ್ಣೋದಕ ಸ್ನಾನಂ ಸಮರ್ಪಯಾಮಿ || [೨-೩೫-೧೦]

ಶರಾಸಃ ಕುಶರಾಸೋ ಇತಿ ಮಂತ್ರಸ್ಯ ಅಗಸ್ತ್ಯೋ ಮೈತ್ರಾವರಾಣೇ ಋಷಿಃ ಅಪ್ಪ್ರಾಸೂರ್ಯಃ ದೇವತಾ ಅನುಷ್ಟುಪ ಛಂದಃ || ಕುಶೋದಕ ಸ್ನಾನಂ [೧-೧೯೧-೩] ಶರಾಸಃ ಕುಶರಾಸೋ ದರ್ಭಾಸಃ ಸೈರ್ಯಾ ಉತ | ವಸೌಂಜಾ ಅದ್ಯಷ್ಟಾ ವೈರಿಣಾಃ ಸರ್ವೇ ಸಾಕಂ ನೈಲಿಪ್ಸತ || ಇತಿ ಕುಶೋದಕ ಸ್ನಾನಂ ಸಮರ್ಪಯಾಮಿ

ಅತ್ರ ಪಂಚ ರುದ್ರ ಸೂಕ್ತೇನಾಪಿ ಅಭಿಷೇಕಂ ಕುರ್ಯಾತ್ ||

ಕದ್ರುದ್ರಾಯೇತಿ ನವರ್ಚಸ್ಯ ಸೂಕ್ತಸ್ಯ ಕಣ್ವೋರುದ್ರೋ ಗಾಯತ್ರೀ ಅಂತ್ಯಾ ಅನುಷ್ಟುಪ್ ಛಂದಃ ಅಭಿಷೇಕೇ ವಿನಿಯೋಗಃ || (೧-೪೩)

ಕದ್ರುದ್ರಾಯ ಪ್ರಚೇತಸೇ ಮೀಳ್ತುಷ್ಟಮಾಯ ತವ್ಯಸೇ | ವೋಚೇಮ ಶಂತಮಂ ಹೃದೇ || ೧ || ಯಥಾ ನೋ ಅದಿತಿಃ ಕರತ್ಪಶ್ಚೇ ನೃಭ್ಯೋ ಯಥಾ ಗವೇ |

ಯಥಾ ತೋಕಾಯ ರುದ್ರಿಯಮ್ || ೧ || ಯಥಾ ನೋ ಮಿತ್ರೋ
 ವರುಣೋ ಯಥಾ ರುದ್ರಶ್ಚಿಕೇತತಿ | ಯಥಾ ವಿಶ್ವೇ ಸಜೋಷಸಃ ||
 ೩ || ಗಾಥಪತಿಂ ಮೇಧಪತಿಂ ರುದ್ರಂ ಜಲಾಷಭೇಷಜಮ್ |
 ತಚ್ಚಯೋಃ ಸುಮ್ಮಮೀಮಹೇ || ೪ || ಯಃ ಶುಕ್ರ ಇವ ಸೂರ್ಯೋ
 ಹಿರಣ್ಯಮಿವ ರೋಚತೇ | ಶ್ರೇಷ್ಠೋ ದೇವಾನಾಂ ವಸುಃ || ೫ || ಶಂ
 ನಃ ಕರತೃವತೇ ಸುಗಂ ಮೇಷಾಯ ಮೇಷೈಃ | ನೃಭ್ಯೋ ನಾರಿಭ್ಯೋ
 ಗವೇ || ೬ || ಅಸ್ಮೈ ಸೋಮ ತ್ರಿಯಮಧಿ ನಿ ಧೇಹಿ ಶತಸ್ಯ ನೃಣಾಮ್
 | ಮಹಿ ಶ್ರವಸ್ತುವಿನ್ಯಮ್ಲಮ್ || ೭ || ಮಾ ನಃ ಸೋಮಪರಿಭಾಧೋ
 ಮಾರಾತಯೋ ಜುಹರಂತ | ಆ ನ ಇಂದೋ ವಾಜೇ ಭಜ || ೮ ||
 ಯಾಸ್ಮೈ ಪ್ರಜಾ ಅಮೃತಸ್ಯ ಪರಸ್ಮಿನ್ನಾಮನ್ನತಸ್ಯ | ಮೂರ್ಧಾ
 ನಾಭಾ ಸೋಮ ವೇನ ಆಭೂಷಂತಿಃ ಸೋಮ ವೇದಃ || ೯ ||

ಇಮಾರುದ್ರಾಯ ತಪ ಇತಿ ಏಕಾದಶಸ್ಯ ಸೂಕ್ತ್ಯ ಕುತ್ಸ ಅಂಗೀರಸ ಋಷಿಃ ರುದ್ರೋ
 ದೇವತಾ ಜಗತಿ ಅಂತ್ಯೇ ದ್ವೇ ತ್ರಿಷ್ಟುಪ್ ಛಂದಃ ಅಭಿಷೇಕೇ ವಿನಿಯೋಗಃ ||

(೧-೧೧೪-ಪೂರ್ತಿ)

ಇಮಾ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ವೀರಾಯ ಪ್ರಭರಾಮಹೇ ಮತೀಃ
 | ಯಥಾ ಶಮಸದ್ವಿಪದೇ ಚತುಷ್ಟದೇ ವಿಶ್ವಂ ಪುಷ್ಪಂ ಗ್ರಾಮೇ ಅಸಿನ್ಮನಾತುರಮ್
 || ೧ || ಮೃಳಾ ನೋ ರುದ್ರೋತನೋ ಮಯಸ್ಕುಧಿ ಕ್ಷಯದ್ವೀರಾಯ

ನಮಸಾ ವಿಧೇಮ ತೇ | ಯಚ್ಚಂ ಚ ಯೋಶ್ಚ ಮನುರಾಯೇಜೇಪಿತಾ
 ತದಶ್ಯಾಮ ತವ ರುದ್ರ ಪ್ರಣೇತಿಷು || ೧ || ಅಶ್ಯಾಮ ತೇ ಸುಮತಿಂ
 ದೇವಯಜ್ಯಯಾ ಕ್ಷಯದ್ವೀರಸ್ಯ ತವ ರುದ್ರ ಮೀಡ್ವಃ | ಸುಮ್ನಾ
 ಯನ್ನಿದ್ವಿಶೋ ಅಸ್ಮಾಕಮಾ ಚರಾರಿಷ್ಟವೀರಾ ಜುಹವಾ ಮ ತೇ ಹವಿಃ
 || ೨ || ತ್ವೇಷಂ ವಯಂ ರುದ್ರಂ ಯಜ್ಞಸಾಧಂ ವಂಕುಂ ಕವಿಮವಸೇ
 ನಿ ಹ್ವಯಾವಹೇ | ಆರೇ ಅಸ್ಮ ದ್ವೈವ್ಯಂ ಹೇಳೋ ಅಸ್ಯತು
 ಸುಮತಿಮಿದ್ವಯಮಸ್ಯಾ ವ್ಯಣೇಮಹೇ || ೪ || ದಿವೋ ವರಾಹಮರುಷಂ
 ಕಪದಿನಂ ತ್ವೇಷಂ ರೂಪಂ ನಮಸಾ ನಿ ಹ್ವಯಾವಹೇ | ಹಸ್ತೇ
 ಬಿಭ್ರದ್ಭೇಷಜಾ ವಾರ್ಯಾಣಿ ಶರ್ಮಾ ವರ್ಮಾ ಚ್ಚದೀರಸ್ಮಭ್ಯಂ
 ಯಂಸತ್ ||೫|| ಇದಂ ಪಿತ್ರೇ ಮರುತಾಮುಚ್ಯತೇ ವಚಃ ಸ್ವಾದೋಃ
 ಸ್ವಾದೀಯೋ ರುದ್ರಾಯ ವರ್ಧನಮ್ | ರಾಸ್ವಾ ಚ ನೋ ಅಮೃತ
 ಮರ್ತಭೋಜನಂ ತ್ಮನೇ ತೋಕಾಯ ತನಯಾಯ ಮೃಳ || ೬ ||
 ಮಾ ನೋ ಮಹಾಂತಮುತ ಮಾ ನೋ ಅರ್ಭಕಂ ಮಾ ನ
 ಉಕ್ಷಂತಮುತ ಮಾ ನ ಉಕ್ಷಿತಮ್ | ಮಾ ನೋ ವಧೀಃ ಪಿತರಂ
 ಮೋತ ಮಾತರಂ ಮಾ ನಃ ಪ್ರಿಯಾಸ್ತನ್ನೋ ರುದ್ರ ರೀರಿಷಃ || ೭ ||
 || ಮಾ ನಸ್ತೋಕೇ ತನಯೇ ಮಾ ನ ಆಯೌ ಮಾ ನೋ ಗೋಷು
 ಮಾ ನೋ ಅಶ್ವೇಷು ರೀರಿಷಃ | ವೀರಾನ್ಮಾ ನೋ ರುದ್ರ ಭಾಮಿತೋ

ವಧೀಹರ್ವಿಷ್ಣುತಃ ಸದಮಿತ್ವಾ ಹವಾಮಹೇ || ೮ || ಉಪ ತೇ
 ಸ್ತೋಮಾ ನ್ನಶುಪಾ ಇವಾಕರಂ ರಾಸ್ವಾಪಿತರ್ಮರುತಾಂ ಸುಮ್ನಮಸ್ಮೇ
 | ಭದ್ರಾ ಹಿ ತೇ ಸುಮತಿ ಮನ್ಯುಳ ಯತ್ತಮಾಥಾ ವಯಮವ ಇತ್ತೇ
 ವ್ಯನೇಮಹೇ || ೯ || ಆರೇ ತೇ ಗೋಘ್ನಮುತ ಪೂರುಷಘ್ನಂ
 ಕ್ಷಯದ್ವೀರ ಸುಮ್ನಮಸ್ಮೇ ತೇ ಅಸ್ತು | ಮೃಳಾ ಚ ನೋ ಅಧಿ ಚ
 ಬ್ರೂಹಿ ದೇವಾಥಾ ಚ ನಃ ಶರ್ಮ ಯಚ್ಚ ದ್ವಿಬರ್ಹಾಃ || ೧೦ ||
 ಅವೋಚಾಮ ನವೋ ಅಸ್ಮಾ ಅವಸ್ಯವಃ ಶೃಣೋತು ನೋ ಹವಂ
 ರುದ್ರೋ ಮರುತ್ವಾನ್ | ತನ್ನೋ ಮಿತ್ರೋ ವರುಣೋ
 ಮಾಮಹಂತಾಮದಿತಿಃ ಸಿಂಧುಃ ಪೃಥಿವೀ ಉತ ದ್ಯೌಃ || ೧೧ ||

ಆ ತೇಪಿತರಿತಿ ಪಂಚದಶರ್ಚಸ್ಯ ಸೂಕ್ತಸ್ಯ ಗೃತ್ಸಮದ ಋಷಿಃ ರುದ್ರೋ
 ದೇವತಾ ತ್ರಿಷ್ಪತ್ ಛಂದ ಅಭಿಷೇಕೇ ವಿನಿಯೋಗಃ || (೨-೩೩ಪೂರ್ತಿ)

ಆ ತೇ ಪಿತರ್ಮರುತಾಂ ಸುಮ್ನಮೇತು ಮಾ ನಃ
 ಸೂರ್ಯಸ್ಯ ಸಂದ್ಯಶೋಯುಯೋ ಥಾಃ | ಅಭಿ ನೋ ವೀರೋ ಅವತಿ
 ಕ್ಷಮೇತ ಪ್ರ ಜಾಯೇಮಹಿ ರುದ್ರ ಪ್ರಜಾಭಿಃ || ೧ || ತ್ವಾದತ್ತೇಭೀ
 ರುದ್ರ ಶಂತಮೇಭಿಃ ಶತಂ ಹಿಮಾ ಅಶೀಯ ಭೇಷಜೇಭಿಃ ವ್ಯ (ಅ)
 ೧ ಸ್ಮದ್ಧೇಷೋ ವಿತರಂ ವ್ಯಂಹೋ ವ್ಯಮೀವಾಶ್ಚಾತಯಸ್ವಾ
 ವಿಷೂಚೀಃ || ೨ || ಶ್ರೇಷ್ಠೋ ಜಾತಸ್ಯ ರುದ್ರ ತ್ರಿಯಾಸಿ

ತವಸ್ತಮಸ್ತವಸಾಂ ವಜ್ರಬಾಹೋ | ಪರ್ಷಿಣಃ ಪಾರಮಂಹಸಃ ಸ್ತಸ್ತಿ
 ವಿಶ್ವಾ ಅಭೀತೀ ರಪಸೋ ಯುಯೋಧಿ || ೩ || ಮಾ ತ್ವಾ ರುದ್ರ
 ಚುಕ್ರುಧಾಮಾ ನಮೋಭಿರ್ಮಾ ದುಷ್ಟುತೀ ವೃಷಭ ಮಾ ಸಹೂತೀ
 | ಉನ್ನೋ ವೀರಾ ಅರ್ಪಯ ಭೇಷಜೇಭಿರ್ಭಿಷಕ್ತಮಂತ್ವಾ ಭಿಷಜಾಂ
 ಶೃಣೋಮಿ || ೪ || ಹವೀಮಭಿರ್ಹವತೇ ಯೋ ಹವಿರ್ಭಿರವ
 ಸ್ತೋಮೇಭೀ ರುದ್ರಂ ದಿಷೀಯ | ಋದೂದರಃ ಸುಹವೋ ಮಾ
 ನೋ ಅಸ್ಯೈ ಬಭ್ರುಃ ಸುಶಿಪ್ತೋ ರೀರಧನ್ಮನಾಯೈ ||೫|| ಉನ್ಮಾ
 ಮಮಂದ ವೃಷಭೋ ಮರುತ್ವಾನ್ವಕ್ಷೀಯಸಾ ವಯಸಾ
 ನಾಧಮಾನಮ್ | ಘ್ನೋವ ಚ್ಚಾಯಾಮರಪಾ ಅಶೀಯಾವಿವಾಸೇಯಂ
 ರುದ್ರಸ್ಯ ಸುವಮ್ || ೬ || ಕ್ಷ (ಅ)ಂ ಸ್ಯ ತೇ ರುದ್ರ
 ಮೃಳಯಾಕುರ್ಹಸ್ತೋ ಯೋ ಅಸ್ಮಿ ಭೇಷಜೋ ಜಲಾಷಃ | ಅಪಭರ್ತಾ
 ರಪಸೋ ದೈವ್ಯಸ್ಯಾಭೀ ನು ಮಾ ವೃಷಭ ಚಕ್ಷಮೀಥಾಃ || ೭ || ಪ್ರ
 ಬಭ್ರವೇ ವೃಷಭಾಯ ಶ್ವಿತೀಚೇ ಮಹೋ ಮಹೀಂ ಸುಷ್ಟುತಿ
 ಮೀರಯಾಮಿ | ನಮಸ್ಯಾ ಕಲ್ಮಲೀಕಿನಂ ನಮೋಭಿರ್ಗೃಣೋಮಸಿ ತ್ವೇಷಂ
 ರುದ್ರಸ್ಯ ನಾಮ || ೮ || ಸ್ಥಿರೇಭಿರಂಗೈಃ ಪುರುರೂಪ ಉಗ್ರೋ
 ಬಭ್ರುಃ ಶುಕ್ರೇಭಿಃ ಪಿಪಿಶೇ ಹಿರಣ್ಯೈಃ | ಈಶಾನಾದಸ್ಯ ಭುವನಸ್ಯ
 ಭೂರೇರ್ನವಾ ಉ ಯೋಷದ್ರುದ್ರಾದಸುರ್ಯವ್ || ೯ ||

ಅಹ್ನಿಭಕ್ಷಿ ಸಾಯಕಾನಿ ಧನ್ವಾಹ್ನಿಷ್ಯಂ ಯಜತಂ ವಿಶ್ವ ರೊಪಮ್
 | ಅಹ್ನಿದಂ ದಯಸೇ ವಿಶ್ವಮಭ್ವಂ ನ ವಾ ಓಜೀಯೋ ರುದ್ರ
 ತ್ವದಸ್ಮಿ || ೧೦ || ಸ್ತುಹಿ ಶ್ರುತಂ ಗರ್ತಸದಂ ಯುವಾನಂ ಮೃಗಂ ನ
 ಭೀಮಮುಪಹತ್ನಮುಗ್ರಮ್ | ಮೃಳಾ ಜರಿತ್ರೇ ರುದ್ರ
 ಸ್ತವಾನೋಽನ್ಯಂ ತೇ ಅಸ್ಮನ್ನಿ ವಪಂತು ಸೇನಾಃ || ೧೧ ||
 ಕುಮಾರಶ್ಚಿತ್ತಿರಂ ವಂದಮಾನಂ ಪ್ರತಿ ನಾನಾಮ ರುದ್ರೋ ಪಯಂತಂ
 | ಭೂರೇದಾರತಾರಂ ಸತ್ವತಿಂ ಗೃಣೇಷೇ ಸ್ತುತಸ್ವಂ ಭೇಷಜಾ ರಾಸ್ಯಸ್ಮೇ
 || ೧೨ || ಯಾ ವೋ ಭೇಷಜಾ ಮರುತಃ ಶುಚೀನಿ ಯಾ ಶಂತಮಾ
 ವೃಷಣೋ ಯಾ ಮಯೋಭು | ಯಾನಿ ಮನುರವ್ಯಣೀತಾ ಪಿತಾ
 ನಸ್ಮಾ ಶಂ ಚ ಯೋಶ್ಚ ರುದ್ರಸ್ಯ ವಶ್ಮಿ || ೧೩ || ಪರಿ ಣೋ ಹೇತೀ
 ರುದ್ರಸ್ಯ ವೃಜ್ಯಾಃ ಪರಿ ತ್ವೇಷಸ್ಯ ದುರ್ಮತಿರ್ಮಹೀಗಾತ್ | ಅವ
 ಸ್ಮಿರಾ ಮಘವದ್ಯಸ್ಯನುಷ್ವ ಮೀಡ್ವಸೋಕಾಯ ತನಯಾಯ ಮೃಳ
 || ೧೪ || ಏವಾ ಬಭೋ ವೃಷಭ ಚೇಕಿತಾನ ಯಥಾ ದೇವ ನ
 ಹೃಣೇಷೇ ನ ಹಂಸಿ | ಹವನಶ್ರುನೋ ರುದ್ರೇಹ ಬೋಧಿ
 ಬೃಹದ್ದೇವ ವಿದಥೇ ಸುವೀರಾಃ || ೧೫ ||

ಅಸ್ಮೇ ರುದ್ರ ಮೇಹನಾ ಇತಿ ಮಂತ್ರಸ್ಯ ಪ್ರಗಾಥ ಕಾಣ್ವ ಋಷಿಃ ದೇವಾಃ ದೇವತಾ

ತ್ರಿಷ್ಠಪ್ ಛಂದಃ ಅಭಿಷೇಕೇ ವಿನಿಯೋಗಃ || (೮-೬೩-೧೨)

ಅಸ್ಮೈ ರುದ್ರಾ ಮೇಹನಾ ಪರ್ವತಾಸೋ ವೃತ್ತಹತ್ಯೇ ಭರಹೂತೌ
ಸಜೋಷಾಃ | ಯಃ ಶಂಸತೇ ಸ್ತುವತೇ ಧಾಯಿ ಪಜ್ಯ ಇಂದ್ರಜ್ಯೇಷ್ಠಾ ಅಸ್ಮಾ
ಅವಂತು ದೇವಾಃ ||

ತಮುಷ್ಪು ಹಿ ಯ ಸ್ವಿಷು ಇತಿ ಮಂತ್ರಸ್ಯ ಅತ್ರಿ ಋಷಿಃ ರುದ್ರೋ ದೇವತಾ

ತ್ರಿಷ್ಠಪ್ ಛಂದಃ ಅಭಿಷೇಕೇ ವಿನಿಯೋಗಃ || (೫-೪೨-೧೧)

ತಮುಷ್ಪು ಹಿ ಯಃ ಸ್ವಿಷುಃ ಸುಧನ್ವಾ ಯೋ ವಿಶ್ವಸ್ಯ ಕ್ಷಯತಿ ಭೇಷಜಸ್ಯ
| ಯಕ್ಷ್ಣ್ವಾ ಮಹೇ ಸೌಮನಸಾಯ ರುದ್ರಂ ನಮೋಭಿದೇವಮಸುರಂ ದುವಸ್ಯ ||

ಅಯಂಮೇಹಸ್ಮೋ ಇತಿ ಮಂತ್ರಸ್ಯ ಗೋಪಾಯನ ಋಷಿಃ ಹಸ್ತಃ ದೇವತಾ ಅನುಷ್ಠಪ್
ಛಂದಃ ಅಭಿಷೇಕೇ ವಿನಿಯೋಗಃ || (೧೦-೬೦-೧೨)

ಅಯಂ ಮೇ ಹಸ್ಮೋ ಭಗವಾನಯಂ ಮೇ ಭಗವತ್ತರಃ |
ಅಯಂ ಮೇ ವಿಶ್ವಭೇಷ ಜೋಯಂ ಶಿವಾಭಿಮರ್ಷನಃ |

ಆ ವೋ ರಾಜಾನಮಿತಿ ಮಂತ್ರಸ್ಯ ವಾಮದೇವ ಋಷಿಃ ರುದ್ರೋ
ದೇವತಾ ತ್ರಿಷ್ಠಪ್ ಛಂದಃ || ಅಭಿಷೇಕೇ ವಿನಿಯೋಗಃ || (೪-೩-೧)

ಆ ವೋ ರಾಜಾನಮದ್ವರಸ್ಯ ರುದ್ರಂ ಹೋತಾರಂ ಸತ್ಯಯಜಂ
ರೋದಸ್ಯೋಃ | ಅಗ್ನಿಂ ಪುರಾ ತನಯಿತ್ನೋರಚಿತ್ರಾದ್ಧಿರಣ್ಯ ರೂಪಮವಸೇ

ಕೃಣ್ಣಧ್ವಮ್ ||

ಸೋಮಾರುದ್ರಾಯೇತಿ ಚತುರ್ ಋಚಸ್ಯ ಸೂಕ್ತಸ್ಯ ಭರದ್ವಾಜೋ ಬಾರ್ಹಸ್ಪತ್ಯಃ

ಋಷಿಃ ಸೋಮಾ ರುದ್ರಾ ದೇವತಾ ತ್ರಿಷ್ಟುಪ್ ಛಂದಃ || (೬-೨೪-ಪೂ)

ಸೋಮಾರುದ್ರಾ ಧಾರಯೇಥಾಮಸುರ್ಯ(ಅ)೧ಂ ಪ್ರವಾಮಿಷ್ಟ
ಯೋಽರ ಮಶ್ನುವಂತು | ದಮೇದಮೇ ಸಪ್ತ ರತ್ನಾ ದಧಾನಾ ಶಂ ನೋ
ಭೂತಂ ದ್ವಿಪದೇ ಶಂ ಚತುಷ್ಟದೇ || ೧ || ಸೋಮಾರುದ್ರಾ ವಿ ವ್ಯಹತಂ
ವಿಷೂಚೇಮಮೀವಾ ಯಾ ನೋ ಗಯ ಮಾ ವಿವೇಶ | ಆರೇ ಬಾರ್ಧೇಥಾಂ
ನಿರ್ಋತಿಂ ಪರಾಚ್ಚಿರಸ್ಮೇ ಭದ್ರಾ ಸೌಶ್ರವಸಾನಿ ಸಂತು || ೨ || ಸೋಮಾ -
ರುದ್ರಾ ಯುವಮೇತಾನ್ಯಸ್ಮೇ ವಿಶ್ವಾ ತನೂಷು ಭೇಷಜಾನಿ ಧತ್ತಮ್ | ಅವ
ಸ್ಯತಂ ಮುಂಚತಂ ಯನ್ನೋ ಅಸ್ತಿ ತನೂಷು ಬದ್ಧಂ ಕೃತಮೇನೋ ಅಸ್ಮತ್ ||
೩ || ತಿಗ್ಮಾಯುಧೌ ತಿಗ್ಮಹೇತೀ ಸುಶೇವೌ ಸೋಮಾರುದ್ರಾವಿಹ ಸುಮ್ನ
ಳತಂ ನಃ | ಪ್ರ ನೋ ಮುಂಚತಂ ವರುಣಸ್ಯ ಪಾಶಾದ್ಗೋಪಾಯತಂ
ನಃ ಸುಮನಸ್ಯ ಮಾನಾ || ೪ ||

ಇಮಾ ರುದ್ರಾ ಸ್ಥಿರ ಇತಿ ಚತುರ್ ಋಚಸ್ಯ ಸೂಕ್ತಸ್ಯ ವಸಿಷ್ಠ ಋಷಿಃ

ರುದ್ರೋ ದೇವತಾ ಜಗತ್ಯಾಂತ್ಯತ್ರಿಷ್ಟುಪ್ ಛಂದಃ || (೭-೪೬-ಪೂರ್ತಿ)

ಇಮಾ ರುದ್ರಾಯ ಸ್ಥಿರಧನ್ವನೇ ಗಿರಃ , ಕ್ಷಿಪ್ರೇಷವೇ ದೇವಾಯ ಸ್ವಧಾವ್ನೇ
| ಅಷಾಳ್ಹಾಯ ಸಹಮಾನಾಯ ವೇಧಸೇ ತಿಗ್ಮಾಯುಧಾಯ ಭರತಾ ಶ್ರಕೋತು

ನಃ || ೧ || ಸ ಹಿ ಕ್ಷಯೇಣಕ್ಷಮ್ಯಸ್ಯ ಜನ್ಮನಃ ಸಾಮ್ರಾಜ್ಯೇನ ದಿವ್ಯಸ್ಯ
 ಚೇತತಿ | ಅವನ್ನವಂತೀರಾಪ ನೋ ದುರಶ್ಚರಾನಮೀವೋ ರುದ್ರ
 ಜಾಸು ನೋ ಭವ || ೨ || ಯಾ ತೇ ದಿದ್ಯದವ ಸೃಷ್ಟ್ವಾ ದಿವಸ್ಪರಿ
 ಕ್ಷಯಾ ಚರತಿ ಪರಿ ಸಾ ವ್ಯಣಕ್ತು ನಃ | ಸಹಸ್ರಂ ತೇ ಸ್ವಪಿವಾತ
 ಭೇಷಜಾ ಮಾನಸೋಕೇಷು ತನಯೇಷು ರೀರಿಷಃ || ೩ || ಮಾ
 ನೋ ವಧೀ ರುದ್ರ ಮಾ ಪರಾ ದಾ ಮಾ ತೇ ಭೂಮ ಪ್ರಸಿತೌ
 ಹೀಳಿತಸ್ಯ | ಆ ನೋ ಭಜ ಬರ್ಹಿಷಿ ಜೀವಶಂಸೇ ಯೂಯಂ ಪಾತ
 ಸ್ಪಸ್ತಿಭಿಃ ಸದಾನಃ ||

ಸಹಸ್ರಶೀರ್ಷಾ ನಾರಾಯಣಃ ಪುರುಷೋನುಷ್ಠುಪ್ ನಾರಾಯಣ ಋಷಿಃ ಪುರುಷೋ
 ದೇವತಾ ಅನುಷ್ಠುಪ್ ಛಂದಃ ಪುರುಷ ಸೂಕ್ತ ಮಂತ್ರ ಅಭಿಷೇಕೇ ವಿನಿಯೋಗಃ ||

[೧೦-೯೦-೧]

ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ | ಸ
 ಭೂಮಿಂ ವಿಶ್ವತೋ ವೃತ್ವಾತ ತಿಷ್ಠದ್ಧಶಾಂಗುಲವ್ || ಪುರುಷ
 ಏವೇದಂ ಸರ್ವಂ ಯದ್ಭೂತಂ ಯಚ್ಚ ಭವ್ಯವ್ | ಉತಾವ್ಯ
 ತತ್ತ್ವಸ್ಯೇಶಾನೋ ಯದನ್ನೇನಾತಿರೋಹತಿ || ಏತಾವಾನಸ್ಯ
 ಮಹಿಮಾತೋ ಜ್ಯಾಯಾಂಶ್ಚ ಪೂರುಷಃ | ಪಾದೋಽಸ್ಯವಿಶ್ವಾಭೂತಾನಿ
 ತ್ರಿಪಾದಸ್ಯಾವ್ಯುತಂ ದಿವಿ || ತ್ರಿಪಾ ದೂರ್ಧ್ವ ಉದ್ಯೋತ್ಪುರುಷಃ

ಪಾ॥ ದೋಃ ಸ್ಯೇಹಾ ಭವತ್ಪುನಃ | ತತೋ ವಿಷ್ವಜ್ಜಿಕ್ವಾಮತ್ನಾ
 ಶನಾನಶನೇ ಅಭಿ || ತಸ್ಮಾದ್ಧಿರಾಳ ಜಾಯತ ವಿರಾಜೋ ಅಧಿ ಪೂರುಷಃ | ಸ
 ಜಾತೋ ಅತ್ಕರಿಚ್ಛತ ಪಶ್ಚಾದ್ಭೂಮಿಮಥೋ ಪುರಃ || ಯತ್ತುರುಷೇಣ ಹವಿಷಾ
 ದೇವಾ ಯಜ್ಞಮತನ್ವತ | ವಸಂತೋ ಅಸ್ಯಾಸೀದಾಜ್ಯಂ ಗ್ರೀಷ್ಮ ಇಧ್ಮಃ ಶರದ್ಧವಿಃ
 || ತಂ ಯಜ್ಞಂ ಬರ್ಹಿಷಿ ಪ್ರೋಕ್ಷನ್ತುರುಷಂ ಜಾತಮಗ್ರತಃ | ತೇನ ದೇವಾ
 ಅಯಜಂತ ಸಾಧ್ಯಾ ಋಷಯಶ್ಚ ಯೇ || ತಸ್ಮಾದ್ಭ್ರೂತ್ಸರ್ವಹುತಃ ಸಂಭೃತಂ
 ಪೃಷದಾಜ್ಯಮ್ | ಪಶೂನ್ತಾಂಶ್ಚಕ್ರೇ ವಾಯವ್ಯಾನಾ ರಣ್ಯಾನ್ಗ್ರಾಮ್ಯಾಶ್ಚ ಯೇ
 || ತಸ್ಮಾದ್ಭ್ರೂತ್ಸರ್ವಹುತ ಋಚಃ ಸಾಮಾನಿ ಜಜ್ಞಿರೇ | ಛಂದಾಂಸಿ ಜಜ್ಞಿರೇ
 ತಸ್ಮಾದ್ಭ್ರೂತ್ಸಸ್ಮಾದಜಾಯತ || ತಸ್ಮಾದಶ್ವಾ ಅಜಾಯಂತ ಯೇ ಕೇ ಚೋ
 ಭಯಾದತಃ | ಗಾವೋ ಹ ಜಜ್ಞಿರೇ ತಸ್ಮತ್ಸಸ್ಮಾಜ್ಜಾತಾ ಅಜಾವಯಃ ||
 ಯತ್ತುರುಷಂ ವ್ಯದಧುಃ ಕತಿಧಾವ್ಯಕಲ್ಪಯನ್ | ಮುಖಂ ಕಿಮಸ್ಯ ಕೌ ಬಾಹೂ
 ಕಾ ಊರೂ ಪಾದಾ ಉಚ್ಛೇತೇ || ಬ್ರಾಹ್ಮಣೋಽಸ್ಯ ಮುಖಮಾಸೀದ್ಬಾಹೂ
 || ರಾಜನ್ಯಃ ಕೃತಃ | ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ
 ಅಜಾಯತ || ಚಂದ್ರಮಾ ಮನಸೋ ಜಾತಶ್ಚಕ್ಷೋಃ ಸೂರ್ಯೋ
 ಅಜಾಯತ | ಮುಖಾ - ದಿಂದ್ರಶ್ಚಾನ್ವಿಶ್ವ ಪ್ರಾಣಾದ್ವಾಯು ರಜಾಯತ
 || ನಾಭ್ಯಾ ಅಸೀದಂತರಿಕ್ಷಂ ಶೀರ್ಷ್ಣೋ ದ್ಯೌಃ ಸಮ ವರ್ತತ | ಪದ್ಭ್ಯಾಂ
 ಭೂಮಿದಿಶಃ ಶ್ಲೋತ್ರಾತ್ಸಥಾ ಲೋಕಾಃ ಅಕಲ್ಪಯನ್ || ಸಪ್ತಾಸ್ಯಾ

ಸನ್ನಿಧಯಸ್ತ್ರಿಃ ಸಪ್ತ ಸಮಿಧಃ ಕೃತಾಃ | ದೇವಾ ಯದ್ಯಜ್ಞಂ ತನ್ನಾನಾ ||
 ಅಬಧ್ನನ್ವರುಷಂ ಪಶುವಾ || ಯಜ್ಞೇನ ಯಜ್ಞಮಯಜಂತ
 ದೇವಾಸ್ತಾನಿ ಧರ್ಮಾಣಿ ಪ್ರಥಮಾ ನ್ಯಾಸನ್ | ತೇ ಹ
 ನಾಕಂ ಮಹಿಮಾನಃ ಸಚಂತ ಯತ್ರ ಪೂರ್ವೇ ಸಾಧ್ಯಾ ದೇವಾಃ ||

ಅತೋ ದೇವಾ ಇತಿ ಷಳರ್ಚಸ್ಯ ಸೂಕ್ತಸ್ಯ ಮೇಧಾತಿಥಿದೇವಾ ವಿಷ್ಣುದೇವಾ
 ಗಾಯತ್ರೀ | [೧೦-೨೨-೧೬]

ಅತೋ ದೇವಾ ಅವಂತು ನೋ ಯತೋ ವಿಷ್ಣುವಿಚಕ್ರಮೇ | ಪೃಥಿವ್ಯಾ
 ಸಪ್ತ ಧಾಮಭಿಃ || ಇದಂ ವಿಷ್ಣುವಿ ಚಕ್ರಮೇ ತ್ರೇಧಾ ನಿದಧೇ ಪದಮ್ |
 ಸಮೂಳ್ಲಮಸ್ಯ ಪಾಂಸುರೇ || ತ್ರೀಣಿ ಪದಾ ವಿ ಚಕ್ರಮೇ ವಿಷ್ಣುಗೋಪಾ
 ಅದಾಭ್ಯಃ | ಅತೋ ಧರ್ಮಾಣಿ ಧಾರಯನ್ || ವಿಷ್ಣೋಃ ಕರ್ಮಾಣಿ ಪಶ್ಯತ
 ಯತೋ ವ್ರತಾನಿ ಪಸ್ತಶೇ | ಇಂದ್ರಸ್ಯ ಯುಜ್ಯಃ ಸ್ವಖಾ || ತದ್ವಿಷ್ಣೋಃ ಪರಮಂ
 ಪದಂ ಸದಾ ಪಶ್ಯಂತಿ ಸೂರಯಃ | ದಿವೀವ ಚಕ್ಷುರಾತತಮ್ || ತದ್ವಿಪ್ರಾಸೋ
 ವಿಪನ್ಯವೋ ಜಾಗ್ರವಾಂಸಃ ಸಮಿಂಧತೇ | ವಿಷ್ಣೋರ್ಯತ್ಪರಮಂ ಪದಮ್ ||

ಸದ್ಯೋಜಾತಂ ಪ್ರಪದ್ಯಾಮಿ---ಭವಾಯ ನಮಃ |

ವಾಮದೇವಾಯ ನಮೋ----ಮನೋನೃನಾಯ ನಮಃ |

ಅಘೋರೇಭ್ಯೋ ಥ -----ರೂಪೇಭ್ಯಃ |

ತತ್ಪುರುಷಾಯ ವಿದ್ಮಹೇ ----ಪ್ರಚೋದಯಾತ್ |

ಈಶಾನಃ ಸರ್ವ-----ಸದಾಶಿವೋಂ ||

ದೇವಸ್ಯತ್ವಾ ಸವಿತುಃ ಪ್ರಸವೇ -ಅಭಿಷೇಕೋಽಸ್ತು ||

ಉನ್ನಾ ಮಮಂದ ಇತಿ ಮಂತ್ರಸ್ಯ ಗೃತ್ಸಮದ ಋಷಿಃ | ಇಂದ್ರೋ ದೇವತಾ |

ತ್ರಿಪ್ತಪ್ ಛಂದಃ || ಇತಿ ವಸ್ತುಂ ಸಮರ್ಪಯಾಮಿ || [೨-೩೩-೬]

ಉನ್ನಾ ಮಮಂದ ವ್ಯಷಭೋ ಮರುತ್ವಾನ್ವಕ್ಷೀಯಸಾ ವಯಸಾ
ನಾಧಮಾನಮ್ | ಘ್ನೋವ ಚ್ಚಾಯಾಮರಪಾ ಅಶೀಯಾ ವಿವಾಸೇಯಂ
ರುದ್ರಸ್ಯ ಸುಮ್ನಮ್ || ಇತಿ ವಸ್ತುಂ ಸಮರ್ಪಯಾಮಿ ||

ಕ್ಷ (ಅ)ಗ್ ಸ್ಯ ತೇ ರುದ್ರ ಮೃಳಯಾಕುರ್ಹಸ್ತೋ ಯೋ ಅಸ್ತಿ
ಭೇಷಜೋ ಜಲಾಷಃ | ಅಪಭರ್ತಾ ರಪಸೋ ದೈವ್ಯಸ್ಯಾಭೀ ನು ಮಾ
ವ್ಯಷಭ ಚಕ್ಷಮೀಥಾಃ || ಇತಿ ಯಜ್ಞೋಪವೀತಂ ಸಮರ್ಪಯಾಮಿ ||

(೨-೩೩-೭) ಪ್ರ ಬಭ್ರವ್ಣೇ ವ್ಯಷಭಾಯ ಶ್ವಿತೀಚೇ ಮಹೋ ಮಹೀಂ
ಸುಷ್ಪುತಿಮೀರಯಾಮಿ | ನಮಸ್ಯಾ ಕಲ್ಮಲೀಕಿನಂ ನಮೋಭಿಗ್ಣೋಮಸಿ
ತ್ವೇಷಂ ರುದ್ರಸ್ಯ ನಾಮ || ಇತಿ ಗಂಧಾರ್ಕತಾನ್ ಸಮರ್ಪಯಾಮಿ ||

(೨-೩೩-೮) ಸ್ಥಿರೇಭಿ ರಂಗೈಃ ಪುರುರೂಪ ಉಗ್ರೋ
ಬಭ್ರುಃ ಶುಕ್ರೇಭಿಃ ಪಿಪಿಶೇ ಹಿರಣ್ಯೈಃ | ಈಶಾನಾದಸ್ಯ ಭುವನಸ್ಯ
ಭೂರೇರ್ನವಾ ಉಯೋಷದ್ರುದ್ರಾದ್ಸುರ್ಯಮ್ || ಇತಿ ಪುಷ್ಪಾಣಿ
ಸಮರ್ಪಯಾಮಿ ||

(೨-೩೩-೯)

ಧೂಪ:- ವನಸ್ಪತಿ ರಸೋದ್ಯೋತೋ^(NA)ಪ್ರತಿಗೃಹ್ಯತಾಂ । [೨-೩೩-೧೦]

ಮಂತ್ರ :-ಅಹ್ನಿಭರ್ಷಿ ಸಾಯಕಾನಿ ಧನ್ವಾಹ್ನಿಷ್ಠಂ ಯಜತಂ
ವಿಶ್ವರೂಪಮ್ । ಅಹ್ನಿದಂ ವಯಸೇ ವಿಶ್ವಮಬ್ಧಂ ನ ವಾ ಓಜೀಯೋ
ರುದ್ರ ತ್ವದಸ್ತಿ ॥ ಸಾಂಬ ಪರಮೇಶ್ವರಾಯ ನಮಃ ಧೂಪಮಾಘ್ರಾಪಯಾಮಿ ॥

ದೀಪ: ಸ್ವಯಂ ಜ್ಯೋತಿ ಸ್ವರೂಪಾಯ ಸತ್ಯಜ್ಞಾನಾತ್ಮನೇ ನಮಃ ।

ಘೃತವರ್ತಿಯುತಂ ದೀಪಂ ದರ್ಶಯಾಮಿ ಸುರೇಶ್ವರ ॥

ಮಂತ್ರ:- ಸ್ತುಹಿ ಛ್ರತಂ ಗರ್ತಸದಂ ಯುವಾನಂ ಮೃಗಂ ನ
ಭೀಮಮುಪಹತ್ನುಮುಗ್ರಮ್ । ಮೃಳಾ ಜರಿತ್ರೇ ರುದ್ರ ಸ್ತವಾನೋಽನ್ಯಂ
ತೇ ಅಸ್ಮಿನ್ನಿ ವಪಂತು ಸೇನಾಃ ॥ (೨-೩೩-೧೧)

ಸಾಂಬಪರಮೇಶ್ವರಾಯ ನಮಃ ಏಕಾರ್ತಿದೀಪಂ ದರ್ಶಯಾಮಿ ।

ನೈವೇದ್ಯಮ್:-

ಅನ್ನಾದಿ ದೇವತಾಸಾರ್ಧಂ ಭೋಕ್ಷ್ಯದ್ಧಂಯಾಯಮೀದೃಶಂ ।

ಭಕ್ಷ್ಯ ಭೋಜ್ಯಂ ಚ ಲೇಹ್ಯಂ ಚ ಚೋಷ್ಯಂ ಪಾನೀಯಮಾದಕಂ ।

ವಿಶ್ವಾಮಿತ್ರ ಋಷಿ ಸವಿತಾದೇವತಾ--ದಯಾತ್ ॥ ಋತಂತ್ವಾ

ಸತ್ಯೇನ ಪರಿಷಿಂಜಾಮಿ ಸತ್ಯಂತ್ವಚೇನ ಪರಿಶಿಂಚಯಾಮಿ ॥

ಕಾಮಧೇನೋ ಸ್ಮರಾಮಿ || ಅಮೃತಮಸ್ತು ಅಮೃತೋಪ ಸ್ಮರಣಮಸಿ
 ಸ್ವಾಹಾ || ಪ್ರಾಣಾಯಸ್ವಾಹಾ^(NA)ಬ್ರಹ್ಮಣೇ ಸ್ವಾಹಾ ||

ಮಂತ್ರ- ಕುಮಾರಶ್ಚಿತ್ತಿತರಂ ವಂದಮಾನಂ ಪ್ರತಿ ನಾನಾಮ
 ರುದ್ರೋ ಪಯಂತಂ | ಭೂರೇದಾರತಾರಂ ಸತ್ಪತಿಂ ಗೃಣೇಷೇ ಸ್ತುತಸ್ವಂ
 ಭೇಷಜಾ ರಾಸ್ಯಸ್ಮೇ || [೨-೩೩-೧೨]

ಸಾಂಬ ಪರಮೇಶ್ವರಾಯ ನಮಃ ಇದಂ ದಿವ್ಯ-----ನಿವೇದಯಾಮಿ ||

ತಾಂಬೂಲ :- ಎಲಾಲವಂಗ ಕರ್ಪೂರಂ ಪೂಗೀಫಲ ಸಮನ್ವಿತಂ

ತಾಂಬೂಲಂ ತವ ದಾಸ್ಯಾಮಿ ಜಾತೀಪತ್ರ ಫಲೈರ್ಯುತಂ ||

ಮಂತ್ರ :- ಯಾ ವೋ ಭೇಷಜಾ ಮರುತಃ ಶುಚೀನಿ ಯಾ ಶಂತಮಾ
 ವ್ಯಷಣೋ ಯಾ ಮಯೋಭು | ಯಾನಿ ಮನುರವ್ಯಣೇತಾ ಪಿತಾ ನಸ್ತಾ ಶಂ
 ಚ ಯೋಶ್ಚ ರುದ್ರಸ್ಯ ವಶ್ಮಿ | ~

ಸಾಂಬಪರಮೇಶ್ವರಾಯ ನಮಃ ತಾಂಬೂಲಂ ಸಮರ್ಪಯಾಮಿ ||

ದಕ್ಷಿಣೆ :- ಹಿರಣ್ಯಗರ್ಭ ಗರ್ಭಸ್ತಂ ಹೇಮಬೀಜಂ ವಿಭಾವಸೋಃ

ಅನಂತ ಪುಣ್ಯ ಫಲದಂ ಅಥಶಾಂತಿಂ ಪ್ರಯಚ್ಛಮೇ ||

ದಕ್ಷಿಣಾಶ್ಚಂ ದಕ್ಷಿಣಾಗಂ ಇತಿ ಮಂತ್ರಸ್ಯ ದಿವ್ಯೋ ದಕ್ಷಿಣಾ ವಾ
 ಪ್ರಾಜಾಪತ್ಯಾ ಋಷಿಃ | ದಕ್ಷಿಣಾ ತದ್ಧಾತಾರೋ ವಾ ದೇವತಾ | ತ್ರಿಷ್ಟುಪ್
 ಛಂದಃ ||

ಮಂತ್ರ:-ದಕ್ಷಿಣಾಶ್ವಂ ದಕ್ಷಿಣಾಗಾಂ ದದಾತಿ ದಕ್ಷಿಣಾ ಚಂದ್ರಮುತ
ಯದ್ಧಿರಣ್ಯವ್ | ದಕ್ಷಿಣಾನ್ವಂ ವನುತೇ ಯೋ ನ ಆತ್ಮಾ ದಕ್ಷಿಣಾಂ
ವರ್ಮ ಕೃಣುತೇ ವಿಜಾನನ್ | [೧೦-೧೦೭-೭]

ಸಾಂಬಪರಮೇಶ್ವರಾಯ ನಮಃ ಸುವರ್ಣಪುಷ್ಪ ದಕ್ಷಿಣಾಂ ಸಮರ್ಪ-ಮಿ|

ಉತ್ತರನೀರಾಜನಂ :-

ಕರ್ಪೂರಂ ಚ ಮಹಾಧೂಪಂ ಘೃತವರ್ತಿ ಸಮನ್ವಿತಂ |

ನೀರಾಜನಂ ಮಯಾದತ್ತಂ ದರ್ಶಯಾಮಿ ಸುರೇಶ್ವರ ||

ಮಂತ್ರ :- ಶ್ರಿಯೇ ಜಾತಃ ಶ್ರಿಯ ಆ ನಿರಿಯಾಯ ಶ್ರಿಯಂ ವಯೋ
ಜರಿತ್ಯಭ್ಯೋ ದಧಾತಿ | ಶ್ರಿಯಂ ವಸಾನಾ ಅಮೃತತ್ವಮಾಯನ್ವವಂತಿ ಸತ್ಯಾ
ಸಮಿಥಾ ಮಿತದ್ರೌ || [ಪರಿಶಿಶ್ವ ಪಂಚಮ ಮಂಡಲ]

ಸಾಂಬ ಪರಮೇಶ್ವರಾಯ ನಮಃ ಮಂಗಳ ನೀರಾಜನಂ ಸಮರ್ಪಯಾಮಿ ||

ಮಂತ್ರಪುಷ್ಪ:- ವ್ಯೋಮಕೇಶ ನಮಸ್ತುಭ್ಯಂ ಸೋಮ ಸೂರ್ಯಾಗ್ನಿ ಲೋಚನ
ಪುಷ್ಪಾಂಜಲಿಂ ಪ್ರದಾಸ್ಯಾಮಿ ಸೂತ್ರಶೋಭಿತ ಶಂಕರ ||

ಮಂತ್ರ:- ಪರಿಣೋ ಹೇತೀ ರುದ್ರಸ್ಯ ವೃಜ್ಯಾಃ ಪರಿತ್ವೇಷಸ್ಯ
ದುವರ್ತವರ್ಹೀ ಗಾತ್ | ಅವಸ್ಥಿರಾ ಮಘವದ್ಭ್ಯಸ್ತನುಷ್ಪ
ಮೀಡ್ವಸ್ತೋಕಾಯ ತನಯಾಯ ಮೃಳ || ೧೪ ||

ರಾಜಾಧಿರಾಜಾಯ-----ತೇ ನಮಃ ||

(ಇಲ್ಲಿ ಯೋ ಪಾಂ ಪುಷ್ಪಂ---ಇತ್ಯಾದಿ ಮಂತ್ರಗಳಿಂದ
 ಅಷ್ಟಾವಧಾನ ಮಂತ್ರ ಹೇಳಿ ಮಂತ್ರಪುಷ್ಪ ಸಮರ್ಪಿಬೇಕು)
 ಸಾಂಬಪರವೇಶ್ವರಾಯ ನಮಃ ವೇದೋಕ್ತ ಮಂತ್ರಪುಷ್ಪಂ
 ಸಮರ್ಪಯಾಮಿ ।

ಏವಾ ಬಭೋ ಇತಿ ಮಂತ್ರಸ್ಯ ಗೃತ್ವಮದ ಋಷಿಃ ರುದ್ರೋ ದೇವತಾ ತ್ರಿಷ್ಟುಪ್
 ಛಂದಃ || [೨-೩೩-೧೫]

ಏವಾ ಬಭೋ ವ್ಯಷಭ ಚೇಕಿತಾನ ಯಥಾ ದೇವ ನ ಹ್ಯಣೇಷೇ ನ
 ಹಂಸಿ | ಹವನಶ್ಚುನ್ನೋ ರುದ್ರೇಹ ಬೋಧಿ ಬ್ರಹ್ಮದ್ವದೇಮ ವಿದಥೇ ಸುವೀರಾಃ
 || ಇತಿ ನಮಸ್ಕಾರಾನ್ ಸಮರ್ಪಯಾಮಿ ||

ಅಥ ಅಷ್ಟ ಪುಷ್ಪ ಸಮರ್ಪಣಮ್

ಭವಾಯ ದೇವಾಯ ನಮಃ | ಶರ್ವಾಯ ದೇವಾಯ ನಮಃ |
 ಈಶಾನಾಯ ದೇವಾಯ ನಮಃ | ಪಶುಪತಯೇ ದೇವಾಯ
 ನಮಃ |
 ಉಗ್ರಾಯ ದೇವಾಯ ನಮಃ | ರುದ್ರಾಯ ದೇವಾಯ ನಮಃ |
 ಭೀಮಾಯ ದೇವಾಯ ನಮಃ | ಮಹತೇ ದೇವಾಯ ನಮಃ |

ಇತ್ಯಶ್ಚಭಿರ್ಮಂತ್ರೈರಷ್ಟಪಷ್ಪಾಣಿ ದತ್ತಾ ॥

ಪುನರಪಿ ದೇವೈಃ ಸಮರ್ಪಯೇತ್ ॥

ಭವಾನ್ಯೈ ದೇವೈ ನಮಃ ॥ ಶರ್ವಾಣೈ ದೇವೈ ನಮಃ । ಈಶಾನ್ಯೈ
ದೇವೈ ನಮಃ । ಪಶುಪತಿ ಪ್ರಿಯಾಯೈ ದೇವೈ ನಮಃ । ಉಗ್ರಾಯೈ
ದೇವೈ ನಮಃ । ರುದ್ರಾಣೈ ದೇವೈ ನಮಃ । ಭೀಮಾಯೈ ದೇವೈ ನಮಃ
। ಮಹತೈ ದೇವೈ ನಮಃ ।

ಇತ್ಯಷ್ಟಿರ್ಮಂತ್ರೈರಷ್ಟ ಪುಷ್ಪಾಣಿ ದತ್ತಾ ॥

ಅಥತರ್ಪಣಂ :- ಅಕ್ಷತ ಪುಷ್ಪ ಯವ ಗಂಧಾದಿಕಮಾದಾಯ ತರ್ಪಯೇತ್

। ಭವಂ ದೇವಂ ತರ್ಪಯಾಮಿ । ಶರ್ದಂ ದೇವಂ ತರ್ಪಯಾಮಿ । ಈಶಾನಂ
ದೇವಂ ತರ್ಪಯಾಮಿ । ಪಶುಪತಿಂ ದೇವಂ
ತರ್ಪಯಾಮಿ । ಉಗ್ರಂ ದೇವಂ ತರ್ಪಯಾಮಿ । ರುದ್ರಂ ದೇವಂ ತರ್ಪಯಾಮಿ
। ಭೀಮಂ ದೇವಂ ತರ್ಪಯಾಮಿ । ಮಹಾಂತಂ ದೇವಂ ತರ್ಪಯಾಮಿ ।
ಭವಾನೀಂ ದೇವೀಂ ತರ್ಪಯಾಮಿ । ಶರ್ವಾಣೀಂ ದೇವೀಂ ತರ್ಪಯಾಮಿ ।
ಈಶಾನ್ಯೈ ದೇವೈ ತರ್ಪಯಾಮಿ । ಪಶುಪತಿ ಪ್ರಿಯಾಯೈ ದೇವೈ
ತರ್ಪಯಾಮಿ । ಉಗ್ರಾಯೈ ದೇವೈ ತರ್ಪಯಾಮಿ । ರುದ್ರಾಣೈ
ದೇವೈ ತರ್ಪಯಾಮಿ । ಭೀಮಾಯೈ ದೇವೈ ತರ್ಪಯಾಮಿ ।
ಮಹತೈ ದೇವೈ ತರ್ಪಯಾಮಿ ।

ಇತಿ ತರ್ಪಯಿತ್ವಾ | ಅಥ ಪಂಚಾಕ್ಷರಾದಿ ಜಪಂ ಕುರ್ಯಾತ್ ||

ಓಂ ಭೂರ್ಭುವಸ್ಸುವರೋಂ ||

ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ |

ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮಃ ||

ಇತಿ ಅಷ್ಟೋತ್ತರ - ಸಹಸ್ರಂಶತ - ಅಶ್ವಾವಿಂಶತಿ- ದಶ ವಾರಂ ವಾ

ಜಪಿತ್ವಾ ||

ತತಸ್ತೂಯಾನ್ ಮಹಾದೇವಾನ್ ಪೂಜಾಂಚೈವಂ ಸಮಾಪಯನ್ |

ನಮಸ್ತೇ ವಿಶ್ವಾನಾಥಾಯ ನಮಸ್ಸರ್ವಾರ್ಥ ದಾಯಿನೇ |

ನಮಸ್ತೇ ಪಾರ್ವತೀಶಾಯ ಮಹಾರುದ್ರಾಯ ತೇ ನಮಃ ||

ನಕಿಂಚಿದವಿಜಾನಾಮಿತ್ವನಾಮೋಚ್ಚಾರಣಂ ವಿನಾ |

ಯತ್ಕೃತಂ ಪೂಜನಂ ತಸ್ಯ ಷರ್ವಪಸ್ತುತ್ವದರ್ಪಣಂ ||

ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಮಹೇಶ್ವರಾ |

ಯತ್ಕೂಜಿತಂ ಮಯಾದೇವ ಪರಿಪೂರ್ಣಂ ತದಸ್ತು ಖ್ನೇ ||

ಅನಯಾ ಶ್ರೀಮಹಾರುದ್ರ ಪ್ರಿಯತಾಂ ಪೂಜಯಾಸ್ತದಾ |

ನಮಮೇತಿಸಮುಚ್ಚಾರ್ಯನಾಕ್ಷತಂವಿನಯೇಜ್ಜಲಂ ||

ಏವಂ ಜಪೇ ಅಭಿಷೇಕೇ ಹೋಮೇ ಚ ಪ್ರತ್ಯಾವೃತ್ಯಂ ತೇ ಪೂಜಯೇತ್

ಸರ್ವಾಂ ತೇ ಪ್ರತ್ಯೇಕಾದಶಗಾಂ ದದ್ಯಾದೇವಂ ಸುವರ್ಣರೂಪ್ಯತಾಮ್ರ ಪಾತ್ರೇಣ

ಸಹಸ್ರಧಾರೇಣ ವಾ | ಮಧುನಾ | ಸರ್ಪಿಷಾ ಕ್ಷೀರೇಣ
 ಕ್ಷುರಸೇನ್ರಾಮಫಲರಸೇನ ನಾರಿಕೇಳೋದಕೇನ ಅಭಿಷಿಚ್ಯ |
 ಮಹಾಪೂಜಾಂ ಚ ಕೃತ್ವಾ | ಸರ್ವಾನ್ಯಾಮಾನವಾಪ್ನೋತಿ |
 ರೋಗನಿವರಣ ಕಾಮ : ||

ಅಕ್ಷಿಭ್ಯಾಂ ತೇ ನಾಸಿಕಾಭ್ಯಾಮಿತಿ ಷಳರ್ಚಸ್ಯ ಸೂಕ್ತಸ್ಯ ವಿವೃಹಾ ಕಾಶ್ಯಪ
 ಯುಷಿಃ ಯಕ್ಷಘ್ನಮ್ ದೇವತಾ ಅನುಷ್ಪಪ್ ಛಂದಃ ಸಮಾಜನಂ ಕುರ್ಯಾತ್
 || [೧೦-೧೬೩ ಪೂರ್ತಿ]

ಅಕ್ಷಿಭ್ಯಾಂ ತೇ ನಾಸಿಕಾಭ್ಯಾಂ ಕರ್ಣಾಭ್ಯಾಂ ಛುಬುಕಾದಧಿ | ಯಕ್ಷಂ
 ಶೀರ್ಷಣ್ಯಂ ಮಸ್ತಿಷ್ಯಾಜ್ಜಿಹ್ವಾಯಾ ವಿ ವೃಣಾಮಿ ತೇ || ೧ || ಗ್ರೀವಾಭ್ಯಸ್ತು
 ಉಷ್ಣಿಹಾಭ್ಯಃ ಕೇಕಸಾಭ್ಯೋ ಅನೂಕ್ಯಾತ್ | ಯಕ್ಷಂ ದೋಷಣ್ಯ (ಅ) ೧
 ಮಂಸಾಭ್ಯಾಂ ಬಾಹುಭ್ಯಾಂ ವಿ ವೃಹಾಮಿ ತೇ || ೨ || ಅಂತ್ರೇಭ್ಯಸ್ತೇ ಗುದಾಭ್ಯೋ
 ವನಿಷ್ಠೋಹ್ರ್ಯ ದಯಾದಧಿ | ಯಕ್ಷಂ ಮತಸ್ತಾಭ್ಯಾಂ ಯಕ್ಷಃ ಪ್ಲಾಶಿಭ್ಯೋ ನಿ
 ವೃಹಾಮಿ ತೇ || ೩ || ಊರೂಭ್ಯಾಂ ತೇ ಅಪ್ಪೀವದ್ಭ್ಯಾಂ ಪಾಪ್ಪೀಭ್ಯಾಂ
 ಪ್ರಪದಾಭ್ಯಾಮ್ | ಯಕ್ಷಂ ಶ್ರೋಣಿಭ್ಯಾಂ ಭಾಸದಾಧ್ಯಂಸಸೋ ವಿ ವೃಹಾಮಿ
 ತೇ || ೪ || ಮೇಹನಾದ್ಧ ನಂಕರಣಾಲ್ಲೋಮಭ್ಯಸ್ತೇ ನವೇಭ್ಯಃ |
 ಯಕ್ಷಂ ಸರ್ವಸ್ಮಾದಾತ್ಮನ ಸ್ತಮಿದಂ ವಿ ವೃಹಾಮಿ ತೇ || ೫ ||
 ಅಂಗಾದಂಗಾಲ್ಲೋಮೋಲೋಮೋ ಜಾತಂ ಪರ್ವಣಿ ಪರ್ವಣಿ | ಯಕ್ಷಂ

ಸರ್ವಸ್ವಾದಾ ತೃನಸ್ತಮಿದಂ ವಿ ವೃಹಾಮಿ ತೇ || ೬ ||

ಇತಿ ಸಮಾರ್ಜನಂ ಕುರ್ಯಾತ್ ||

(ಮಾರ್ಜನದ ಮಂತ್ರಾರ್ಥ) ಯಕ್ಷ್ಮ ರೋಗವು, ಕಣ್ಣು, ಮೂಗು, ಕಿವಿ, ಮೆದುಳು, ನಾಲಗೆಯಲ್ಲಿ ವ್ಯಾಪಿಸಿದ್ದರೂ, ಕತ್ತಿನ ರಕ್ತನಾಳ ನರಮೂಳೆ, ಕೀಲು, ಹೆಗಲು, ಬಾಹು, ಬಾಹು ಮೂಲ ಗಳಲ್ಲಿ ವ್ಯಾಪಿಸಿದ್ದರೂ, ಕರಳು ಉದರದ ಪಾರ್ಶ್ವ, ಹೃದಯ ಗಳಲ್ಲಿ ವ್ಯಾಪಿಸಿದ್ದರೂ, ಮೂತ್ರಕೋಶ, ಮೂತ್ರ ಜನಕಾಂಗ, ಪಿತ್ತಕೋಶ ಇತರ ಮಾಂಸ ಖಂಡ ರಕ್ತನಾಳಗಳಲ್ಲಿ ವ್ಯಾಪಿಸಿದ್ದ ರೂ, ತೊಡೆ, ರೋಮಕೂಪ, ಮೊಳಕಾಲು, ಹಿಮ್ಮಡಿ, ಪಾದದ ಹೆಚ್ಚೆರಳು, ಜಘನ, ಸೊಂಟ, ಸ್ನಾಯುಗಳಲ್ಲಿ ವ್ಯಾಪಿಸಿದ್ದರೂ, ಕೂದಲು, ಉಗುರು, ಶರೀರದ ಸಮಸ್ತ ಪ್ರದೇಶಗಳಲ್ಲಿ ಸಮಸ್ತ ಅವಯವಗಳಲ್ಲಿ ಸಮಸ್ತ ಕೀಲುಗಳಲ್ಲಿ ಎಲ್ಲಿ ವ್ಯಾಪಿಸಿದ್ದರೂ ಎಲ್ಲೆಡೆಯಿಂದಲೂ ಯಕ್ಷ್ಮ ರೋಗವನ್ನು ಕಿತ್ತು ಬೇರ್ಪಡಿಸುತ್ತೇನೆ . ಎಂದು ಋಷಿ ವಿವೃಹಾ ಕಾಶ್ಯಪರು, ಯಕ್ಷ್ಮರೋಗ ಪೀಡಿತನಲ್ಲಿ ವ್ಯಾಪಿಸಿರುವ ಕ್ಷಯರೋಗವನ್ನು ಕಿತ್ತು ಬೇರೆ ಮಾಡುವುದಾಗಿ ತಿಳಿಸುತ್ತಾರೆ

ಆಶ್ವಲಾಯನೋನ್ನಮಶ್ಶೌನಕಾಯನಮಶ್ಶೌನಕಾಯನಮ

ಆಚಾರ್ಯೇಭ್ಯೋ ನಮ ಆಚಾರ್ಯೇಭ್ಯೋ ನಮೋನಮೋಸ್ತು |

ಆಚಾರ್ಯರಿಗೆ ನಮಸ್ಕರಿಸಿ ಆಶೀರ್ವಾದವನ್ನು

ಪಡೆಯತಕ್ಕದ್ದು ||

ಆರಾಧಿತಾನಾಂ ದೇವಾನಾಂ ಪುನಃ ಪೂಜಾಂ ಕರಿಷ್ಯೇ | ಛತ್ರಂ
ಸಮರ್ಪ ಯಾಮಿ ** ಚಾಮರಂ ಬೀಜಯಾಮಿ ** ನೃತ್ಯಂ ದರ್ಶಯಾಮಿ
** ಆಂದೋಳಿಕಂ ಸಮರ್ಪಯಾಮಿ *ಗಜಾ ರೋಹಣಂ
ಸಮರ್ಪಯಾಮಿ || ಸಮಸ್ತ ರಾಜೋಪಚಾರ ಪೂಜಾಂ
ಸಮರ್ಪಯಾಮಿ ||

ಯಸ್ಯ ಸ್ಮತ್ಯಾ ಚ ನಾಮೋಕ್ತ್ಯಾ ತಪಃ ಪೂಜಾ ಕ್ರಿಯಾದಿಷು |

ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಮ್ ||

ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಮಹೇಶ್ವರ |

ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತು ಮೇ ||

ಅನೇನ ಮಯಾ ಕೃತ ಸಾಂಬ ಪರಮೇಶ್ವರ ಪ್ರದೋಷ
ಪೂಜಾರಾಧನೇನ ಭಗವಂತಃ ಸರ್ವಾತ್ಮಕಃ ಸಪರಿವಾರ ಸಮೇತ ಶ್ರೀ ಸಾಂಬ
ಪರಮೇಶ್ವರ ದೇವತಾ ಸುಪ್ರೀತಾಃ ಸುಪ್ರಸನ್ನಾಃ ವರದಾಃ ಭವಂತು ||

ಪೂಜಾಕಾಲೇ ಮಂತ್ರ ತಂತ್ರ ಸ್ವರ ವರ್ಣ ನ್ಯೂನಾತಿರಿಕ್ತ
ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಂತ್ರ ಜಪಂ
ಕರಿಷ್ಯೇ ||

ಅಚ್ಯುತಾಯ ನಮಃ | ಅನಂತಾಯ ನಮಃ | ಗೋವಿಂದಾಯ
ನಮಃ || (ತ್ರಿವಾರಂ) ಅಚ್ಯುತಾನಂತ ಗೋವಿಂದೇಭ್ಯೋ ನಮಃ ||

ಪ್ರಸಾದ ಗ್ರಹಣ :- ಅಯಂ ಮೇ ಹಸ್ತೋ ಭಗವಾನಯಂ
ಮೇ ಭಗವತ್ತರಃ | ಅಯಂ ಮೇ ವಿಶ್ವಭೇಷಜೋಯಂ ಶಿವಾಭಿಮರ್ಶನಃ ||

ನಕ್ಷಂ ಭೋಕ್ತಾಮಿ ದೇವೇಶ ಅರ್ಪಯಾಮಿ ಸದಾಶಿವ ||

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇ
ಸ್ವಭಾವಾತ್ | ಕರೋಮಿ ಯದ್ಯತ್ ಸಕಲಂ ಪರಸ್ಯೈ ಮಹೇಶ್ವರಾಯೇತಿ
ಸಮರ್ಪಯಾಮಿ ||

ಅಪರಾಧ ಸಹಸ್ರಾಣಿ ಕ್ರಿಯತೇಽಹರ್ನಿಶಂ ಮಯಾ |

ದಾಸೋಯಮಿತಿ ಮಾಂ ಮತ್ಪಾ ಕ್ಷಮಸ್ವ ಪರಮೇಶ್ವರ ||

ಶ್ಲೋಕ:-ಯದಕ್ಷರಂ ಪದ ಭ್ರಷ್ಟಂವಾತ್ರಾಹೀಕಂಚಯದ್ಭವೇತ್ |

ತತ್ಸರ್ವಂ ಕ್ಷಮ್ಯತಾಂ ದೇವ ಪರಮೇಶ ನಮೋಽಸ್ತು ತೇ ||

ಕರಕೃತಮಪರಾಧಂ ಕ್ಷಂತುಮರ್ವಂತಿನ ಸ್ಯಃ ||

ಇತಿ ಪ್ರಯೋಗ ಮುಕ್ತಾವಳ್ಯಾಂ ಆಶ್ವಲಾಯನ
ಮಹನ್ಯಾಸ ಪೂರ್ವಕ ರುದ್ರ ಪೂಜಾ ವಿಧಿ ಸಮಾಪ್ತಃ |

ಓಂ ಸಾಂಬ ಪರಮೇಶ್ವರಾರ್ಪಣಮಸ್ತು ||

ಅಥ ಋಗ್ವೇದ ಮಹನ್ಯಾಸ ಪೂರ್ವಕ ರುದ್ರ ಹೋಮ ವಿಧಿ:

ಕರ್ತಃ ಆಚಮ್ಯ || ಸಂಕಲ್ಪ್ಯ | ದೇಶ ಕಾಲೌ ಸಂಕೀರ್ತೃ | ಮಹಾಗಣಪತಿ
ಪೂಜಾ ಪುರಸ್ಸರ ಪುಣ್ಯಾಹ ವಾಚನಂ ಕೃತ್ವಾ | ನಾಂದೀ ಆವಾಹನ ಪೂಜಾಂ
ಕೃತ್ವಾ | ಯಜ್ಞೇಶ್ವರಂ ಪ್ರತಿಷ್ಠಾಪ್ಯ | ಆದಿತ್ಯಾದಿ ನವಗ್ರಹಾದೀನಾಂ ಪೂಜಾ
ಆವಾಹನಾದೀನಾಂ ಕೃತ್ವಾ | ಅನ್ನಾಧಾನಂ ಕರಿಷ್ಯೇ ||

(ವೇದಮೂರ್ತಿ ಶಾಮಣ್ಣ ಜೋಯಿಸರ ನವಗ್ರಹ ಪೂಜಾ ಜಪ ಹೋಮ
ವಿಧಿ ಗ್ರಂಥದ ಪ್ರಕಾರ ಮೆಲ್ಕಂಡ ಕರ್ಮಗಳನ್ನೆಲ್ಲವನ್ನು ಮಾಡುವುದು)

ಅನ್ನಾಧಾನ :-

ಅಸ್ಯ ಋಗ್ವೇದೋಕ್ತ ರುದ್ರಹೋಮಾಂಗ ಅನ್ನಾಧಾನಂ ಕರಿಷ್ಯೇ :-

ಪ್ರಾಣಾನಾಯಮ್ಯ || ಏವಂಗುಣ ಶುಭತಿಥೌ ||

ಅಥ ರುದ್ರಹೋಮಾಂಗ ಋಗ್ವೇದೋಕ್ತ ರುದ್ರ ಸೂಕ್ತೇನ,

ಮಹಾಗಣಪತಿ ಹೋಮ ಪುರಸ್ಸರ , ಆದಿತ್ಯಾದಿ ನವಗ್ರಹ ಹೋಮ

ಪುರಸ್ಸರ ವಿಹಿತ ಹವನಂ ಕರಿಷ್ಯಮಾಣಃ ತದಂಗ ಅನ್ನಾಧಾನಂ

ಕರಿಷ್ಯೇ ||

ಸಮಿದ್ಧಯಮಾದಾಯ || ಅಸ್ಮಿನ್ ಅನ್ನಾಹಿತೇ ಅಗ್ನಾವಗ್ನಿಂ ಜಾತ್ರವೇದಸಮಿಧೈನ,

ಪ್ರಜಾಪತಿಂ ಪ್ರಜಾಪತಿಮಾಘಾರಾವಾಜ್ಯೇನ ಅಗ್ನೀಷೋಮೌ ಚಕ್ಷುಷೀ ಆಜ್ಯೇನ |

ಅತ್ರ ಪ್ರಧಾನಂ:- ತದಂಗ ನಿರ್ವಿಘ್ನತಾ ಸಿದ್ಧರ್ಥಂ ಮಹಾಗಣಪತಿಂ ಅಷ್ಟಸಂಖ್ಯಯಾ ಕೇವಲ ಆಜ್ಯ ದ್ರವ್ಯೈಶ್ಚ ಆದಿತ್ಯಾದಿ ನವ ಪ್ರಧಾನ ದೇವತಾಃ ಪ್ರತ್ಯೇಕಂ ಯಥಾಭವ ಸಂಖ್ಯಯಾ ಸಮಿಚ್ಛರಾಜ್ಯೈಃ | ಅಗ್ನಾದಿ ನವಾಧಿ ದೇವತಾಃ ಪ್ರತ್ಯೇಕಂ ಏಕೈಕ ಸಂಖ್ಯಯಾ ಸಮಿಚ್ಛರಾಜ್ಯೈಃ | ರುದ್ರಾದಯೋಃ ಪ್ರತ್ಯಧಿದೇವತಾಃ ಪ್ರತ್ಯೇಕಂ ಏಕೈಕ ಸಂಖ್ಯಯಾ ಸಮಿಚ್ಛರಾಜ್ಯೈಃ | ಅತ್ರ ಪ್ರಧಾನ ದೇವತಾ ರುದ್ರ ಪ್ರೀತ್ಯರ್ಥೇ ಋಗ್ವೇದೋಕ್ತ ಕದ್ರುದ್ರಾಯೇತಿ ಸೂಕ್ತ ಪೂರ್ವಕ, ಇಮಾ ರುದ್ರಾಯೇತಿ ಸೂಕ್ತ ಪೂರ್ವಕ ಆತೇ ಪಿತಾಮರುತಾಮಿತಿ ಸೂಕ್ತ ಪೂರ್ವಕ , ಆವೋ ರಾಜಾನಮಿತಿ ಮಂತ್ರ ಪೂರ್ವಕ, ತವತ್ರಿಯೇ ಇತಿ ಮಂತ್ರ ಪೂರ್ವಕ, ತಮುಷ್ಪುಹಿ ಇತಿ ಮಂತ್ರ ಪೂರ್ವಕ, ಸೋಮಾರುದ್ರಾಧಾರಯೇತಿ ಸೂಕ್ತ ಪೂರ್ವಕ, ಇಮಾ ರುದ್ರಾ ಸ್ಥಿರ ಇತಿ ಸೂಕ್ತ ಪೂರ್ವಕ, ವಸಿಷ್ಠಾರುದ್ರಾ ಜಗತ್ಯಾಂ ಇತಿ ಮಂತ್ರ ಪೂರ್ವಕ, ಅಸ್ಯೇ ರುದ್ರಾ ಇತಿ ಮಂತ್ರ ಪೂರ್ವಕ, ತ್ವಂ ಸೋಮಪ್ರಚಿಕಿತ ಇತಿ ಸೂಕ್ತ ಪೂರ್ವಕ, ಗೌತಮಾಸ್ನಾಂಬ ರುದ್ರ ಇತಿ ಮಂತ್ರ ಪೂರ್ವಕ ತ್ವಂ ಸೋಮಾಸಿಧಾರಯುರಿತಿ ಸೂಕ್ತ ಪೂರ್ವಕ, ಪವಸ್ತು ಸೋಮಮನಯನ್ನಿತಿ ಸೂಕ್ತ ಪೂರ್ವಕ, ಆಯೋ ಋಚಾರಿಣೇತಿ ಸೂಕ್ತ ಪೂರ್ವಕ, ಸಹಸ್ರಶೀರ್ಷಾ ಪುರುಷ ಇತಿ ನಾರಾಯಣೋ ಪುರುಷ ಇತಿ ಸೂಕ್ತ ಪೂರ್ವಕ, ಮಮಾಗ್ನೇವಶ್ಚ ಇತಿ ಸೂಕ್ತ ಪೂರ್ವಕ ವಿಹವ್ಯೋ ವಿಶ್ವೇದೇವ ಇತಿ ಮಂತ್ರ ಪೂರ್ವಕ, ತಾಪಸೋಗ್ನಿ ವೈಶ್ವಾನರ ಇತಿ ಸೂಕ್ತ ಪೂರ್ವಕ, ನಮೋ ಮಹದ್ಭ್ಯೋ ಇತಿ ಮಂತ್ರ ಪೂರ್ವಕ ಶುನ್ಯೈಪೋಗ್ನಿ ಮಂತ್ರ ಪೂರ್ವಕ ಏತೇಷಾಂ ಮಂತ್ರಾಣಾಂ

ಪೂರ್ವಕ ಸಮಿಚ್ಛು ಆಜ್ಯ ದ್ರವ್ಯೈಶ್ಚ (ವೀಹಿ ತಿಲ) ಕರ್ಮಸಾದ್ಗುಣ್ಯ ದೇವತಾ ಪ್ರತ್ಯೇಕಂ ಏಕೈಕ ಸಂಖ್ಯಯಾ ಕೇವಲ ಆಜ್ಯ ದ್ರವ್ಯೇಣ, ಶೇಷೇಣ ಸ್ತಿಷ್ಠಕೃತಇಧ್ಯಸನ್ನಹನೇನ ರುದ್ರಮಯಸಮಗ್ನಿಂ, ದೇವಾ ವಿಷ್ಣುಮಗ್ನಿಂ , ವಾಯುಂ, ಸೂರ್ಯಂ, ಪ್ರಜಾಪತಿಂ ಚೈತಾಃ ಪ್ರಾಯಶ್ಚಿತ್ತ ದೇವತಾ ಆಜ್ಯೇನ, ವಿಶ್ವಾ ದೇವಾ ಸಂಸ್ತಾವೇಣ, ಅಂಗದೇವತಾಃ ಪ್ರಧಾನ ದೇವತಾಃ ಸರ್ವಾಸನ್ನಿಹಿತಾಸಂತು . ಏವಂ ಸಾಂಗೇನ ಕರ್ಮಣಾ ಸದ್ಯೋ ಯಕ್ಷೀ ||

ಓಂ ಭೂರ್ಭುವಸ್ಸುವ ಸ್ವಾಹಾ || ಪ್ರಜಾಪತಯ ಇದಂ ನ ಮಮ ||

ಅಸ್ಮಿನ್ ನಾಂಕಲ್ಪಿತ ಹೋಮೇ ಕರ್ಮಣಿ ಅನ್ನಾಧಾನ ಮುಹೂರ್ತಸುಮುಹೂರ್ತ

-ಸ್ತನಗೃಹ್ಣಂತು || ಸುಮುಹೂರ್ತೋಸ್ತು ||

ಅಥ ಪಾತ್ರಾಸಾಧನಂ

ಅಗ್ನೇಸ್ವಕಾಶಾದಷ್ಟಾಂಗುಲ ಪರಿಮಿತೇ ದೇಶೇ ಐಷಾನೀಂ ದಿಶಮಾರಭ್ಯ, ಪ್ರದಕ್ಷಿಣಂ ಸಮಂತಾ ಸೋದಕೇನ ಪಾಣಿನಾ ತ್ರಿಪರಿಮೃಜ್ಯ ಪೂರ್ವಮುಪರಿನಿಹರ್ತಾ ದೀರ್ಘಾಫಾಫಾ ಷೋಡಶ ದರ್ಭಾನಾದಾಯ ದಶಾಂಗುಲಿ ಪರಿಮಿತೇ ದೇಶೇ ಸಮಸಂಖ್ಯಯಾ ಪ್ರಾಚ್ಯಾಮುದಗಗ್ರೈಃ, ದಕ್ಷಿಣಸ್ಯಾಂ ಪ್ರಾಗ್ರಗ್ರೈಃ, ಪಶ್ಚಿಮಸ್ಯಾಂ ಉದಗಗ್ರೈಃ, ಉತ್ತರಸ್ಯಾಂ ಪ್ರಾಗ್ರಗ್ರೈಃ, ದರ್ಭ್ಯಃ ಪರಿಸ್ಪರಣೇಯಾತ್ || ಪೂರ್ವಪಶ್ಚಿಮಪರಿಸ್ಪರಣಂ ಮೂಲ -ಯೋರುಪರಿ, ದಕ್ಷಿಣ ಪರಿಸ್ಪರಣಂ ಉತ್ತರಪರಿಸ್ಪರಣಂ ಉದಗಗ್ರಯೋಃ, ಅಧಸ್ತಾದ್ಯವತಿ || ಏವಂ ಪರಿಸ್ಪೀರ್ಯ ||

ಬ್ರಹ್ಮಾಸನಾರ್ಥಂ ಅಗ್ನೇಃ ದಕ್ಷಿಣತೋ ಅಷ್ಟಾವಿಂಶತಿ ದರ್ಭಾಃ, ಪಾತ್ರಾಸಾಧನಾರ್ಥಂ ಉತ್ತರತಃ ಕಾಂಶ್ಚಿದ್ವರ್ಭಾಃ ಪ್ರಾಗ್ಗ್ರಾಮಾಸ್ತ್ರೀರ್ಯಃ ||

ಅಗ್ನೇರಪರಾಜಿತಾಂ ದಿಶಮಾರಭ್ಯ ತ್ರಿರಂಭಸಾಪರಿಷಿಚ್ಯ ಪಾತ್ರಾಸಾದನಂ ಕುರ್ಯಾತ್ ||

ಅಗ್ನೇರುತ್ತರ ಭಾಗೇ ಪೂರ್ವಮಾಸ್ತ್ರೀರ್ಣೇಷು ದರ್ಭೇಷು ಚರುಸ್ಥಾಲೀಂ, ಪೋಕ್ಷಣ ಪಾತ್ರಂ, ದರ್ವೀ, ಸ್ಯವೌ, ಪ್ರಣೇತಾಪಾತ್ರಮಾಜ್ಯಪಾತ್ರಂ, ಇಧ್ಯಂ ಬರ್ಹಿಶ್ಚ, ದಕ್ಷಿಣ ಇಧ್ಯಂ, ಉತ್ತರಂ ಬರ್ಹಿಃ, ಇತ್ಯೇತಾನಿ ಪಾತ್ರಾನ್ಯಾಸಾದ್ಯ, ಪೋಕ್ಷಣ ಪಾತ್ರಮುತ್ತಾನಿ ಕೃತ್ವಾ, ಪ್ರಾದೇಶಮಾತ್ರೇ ಪವಿತ್ರೇ ಕೃತ್ವಾ, ತತ್ಪಾತ್ರಸ್ಯೋಪರಿ ನಿದಾಯ , ಶುದ್ಧಾಭಿ-
ರದ್ಧಿಪೂರಯಿತ್ವಾ,ಹಸ್ತಯೋರಂಗುಷ್ಠೋಪಕನಿಷ್ಠಿಕಾಭ್ಯಾಂ ತೇ ಪವಿತ್ರೇ ಅಸಂಸ್ಪೃಷ್ಯೇ ಗೃಹೀತ್ವಾ, ತ್ರಿರುತ್ಪಾದಯ, ಪಾತ್ರಾನ್ಯುತ್ಪಾನಾನಿ ಕೃತ್ವಾ, ಇಧ್ಯಂ ಬರ್ಹಿಶ್ಚ ವಿಸೃಸ್ಯ, ಉತ್ತಾನೇನ ಹಸ್ತೇನ, ಸರ್ವಾಣಿ ಪಾತ್ರಾಣಿ ಉತ್ಪಾದಾಭಿರದ್ಧಿಃ ತ್ರಿ ಪೋಕ್ಷಯೇತ್ ||

ತತೋ ಯಥೋಕ್ತ ಲಕ್ಷಣಂ ಐಶಾನ್ಯಾಂ ದಿಶ ಸ್ಥಿತಂ ಬ್ರಾಹ್ಮಣಂ ಅಸ್ಮಿನ್ ರುದ್ರ ಹೋಮೇ ಬ್ರಹ್ಮತ್ವಂ ಕುರು, ಬ್ರಹ್ಮಾಣಂ ತ್ವಾಂ ವ್ಯಾಣೇ ಇತಿ ವ್ರತೋಸ್ಥಿ ಕರಿಷ್ಯಾಮಿ ||
ತತ್ಪಾಣಂ ಪಾಣನಾ ಗೃಹೀತ್ವಾ ವ್ಯಾಣಯಾತ್ || ಪ್ರಾನ್ಮುಖೋ ಯಜ್ಞೋಪವೀತಾಚಮ್ಯ, ಸಮಸ್ತ ಪಾಣಂನಂಗುಷ್ಠೋ ಭೂತ್ವಾ ಅಗ್ನೇನಾಗ್ನಿಂ ಪರೀತ್ಯ, ಆಸನಸ್ಥಿತ ದರ್ಭೇಷು ಏಕಂ ದರ್ಭಂ ಅಂಗುಷ್ಠಾನಾಮಿಕಾಭ್ಯಾಂ ಗೃಹೀತ್ವಾ, ನಿರಸ್ತುಃ ಪರಾವಸುಃ ಇತಿ ನೈರುತ್ಯಾಂ ದಿಶಿ ನಿರಸ್ಯ, ಅಪಸ್ತೃಷ್ಟ್ವಾ, ಇದಮಹಮರ್ವಾವಸೋಸ್ತದನೇ ಸೀದಾಮೀತ್ಯುಕ್ತ್ವಾ, ಉದನ್ಮುಖಿ ಏವ ವಾಮೋರುಪರಿ ದಕ್ಷಿಣ ಪಾದಂ ಸಂಸ್ಥಾಪ್ಯ, ಉಪವಿಶ್ಯ, ಬ್ರಹ್ಮಣೇ ನಮಃ ಗಂದಾದಿ

ಸಕಲಾಧನ್ಯೈಸ್ತಚ್ಚೀತಂ || ಅಸ್ಮು ||

ಓಂ ಬ್ರಹ್ಮಸ್ತತಿ ಬ್ರಹ್ಮಾ ಬ್ರಹ್ಮಸದನಾಶಿಷ್ಯತೇ, ಬ್ರಹ್ಮಸ್ತತೇ ಯಜ್ಞಂ ಗೋಪಾಯ , ಸ
ಯಜ್ಞಂಪಾಹಿ, ಸಯಜ್ಞಪತಿಂ ಪಾಹಿ, ಸಮಾಂ ಪಾಹಿ ಇತಿ ಜಪಿತ್ವಾ ||

ಸರ್ವದಾ ಯಜ್ಞಮನಾ ಏವ ಕುರ್ವೀತ ||

ತತಃ ಯಜಮಾನಃ ಪ್ರಣೇತಾಪಾತ್ರಂ ಅಗ್ನೇ ದಕ್ಷಿಣತೋ ನಿಧಾಯ, ತತ್ರ ಪವಿತ್ರೇ
ನಿಧಾಯ, ಉತ್ಪಾತಾಭಿರದ್ಧಿಃ ಪೂರಯಿತ್ವಾ, ಗಂಧಪುಷ್ಪಾಕ್ಷತಾನ್ ನಿಕ್ಷಿಪ್ಯ ಧೃತಪ್ರಾಣೋ
ಮುಖಂ ಸಮಮೃದ್ಯತ್ಯ ಓಂ ಬ್ರಹ್ಮೇ, ಅಪಃ ಪ್ರಣೇಶ್ಯಾಮಿ ಓಂ ಭೂರ್ಭುವಸ್ಸುವಃ ಬ್ರಹ್ಮಸ್ತತಿ
ಪ್ರಸೂತ, ಓಂ ಪ್ರಣಯ ಇತ್ಯುಚ್ಚೈರುಚ್ಚಾರಯೇತ್ ||

ನಾಸಿಕಾಂತಮೃದ್ಯತ್ಯ ಅಗ್ನೇರುತ್ತರತೋ ತ್ರಿಷುದರ್ಭೇಣು ನಿಧಾಯ, ಪವಿತ್ರೇ
ಗೃಹೀತ್ವಾ, ಅನ್ನೈಶ್ಚ ತ್ರಿಭಿಃ ದರ್ಭೈರಾಚ್ಚಾದಯೇತ್ ||

ತತಸ್ತೇ ಪವಿತ್ರೇ ಚರುಪಾತ್ರೇ ನಿಧಾಯ, ಚರುಂ ಗಾಯತ್ವಾ ಪೋಕ್ಷ್ಯ, ತತಸ್ತೇ ಪವಿತ್ರೇ
ಆಜ್ಯಪಾತ್ರೇ ನಿಧಾಯ, ತತ್ಪಾತ್ರಂ ಪುರತಃ ಸಂಸ್ಥಾಪ್ಯ, ಆಜ್ಯಮಾಸಿಚ್ಯ, ಅಗ್ನೇರುತ್ತರಸ್ಥಿತ
ಅಂಗಾರಾ ಭಸ್ಮನಾ ಸಹ ಅಗ್ನೇರುದಕ್ ಪರಿಸ್ತರಣಾದ್ಧಹಿನೀರೂಹ್ಯ | ಆಜ್ಯಸ್ಥಾಲೀಂ
ತೇಷ್ವಧಿಸ್ತೃತ್ಯ, ಜ್ವಲತಾ ದರ್ಭೋಲೂಕೇನ ಅವಜ್ಜಲ್ಯ, ಅಂಗುಷ್ಠ ಪರ್ವಮಾತ್ರಕಂ ಪಶ್ಚಾಳಿತ
ದರ್ಭಾಂಗ್ರದ್ವಯಂ ಅಜ್ಯೇ ಪ್ರತ್ಯಸ್ಯ | ಪುನಃ ಜ್ವಲತಾ ತೇನೈವ ದರ್ಭೋಲೂಕೇನ ಚರುನಾಸಹಾ
ಅಜ್ಯಂ ತ್ರಿಪರ್ಮಗ್ನಿಕರಣಂ ಕೃತ್ವಾ | ಅಂಗಾರಾ ಪ್ರತ್ಯೂಹ್ಯ | ತದಲ್ಕುಕಮುಪಾಸ್ಯ | ಅಪಸ್ಪೃಷ್ಟ್ವಾ
| ಆಜ್ಯಸ್ಥಾಲೀಂ ಭುವಿಕರ್ಷನ್ನಿವೋದಗುದ್ವಾಸ್ಯ | ತತ್ಸ್ಮಿತಮೇವಾಜ್ಯಂ |

ಸವಿತುಷ್ಪೇತಿ ಮಂತ್ರಸ್ಯ ಹಿರಣ್ಯಗರ್ಭಸವಿತಾ ಪುರ ಉಷ್ಠಿಕ್ ||

ಆಜ್ಯಸ್ಯೋತ್ತವನೇ ವಿನಿಯೋಗಃ || (ಬ್ರ.ಕ.ಸ ೧೫೫)

ಸ॒ವಿತು॑ಷ್ಪಾ॒ವ ಪ್ರ॑ಸ॒ವ ಉ॑ತ್ಪ॒ನಾಮ್ಯ॑ಚ್ಛಿದ್ರೇಣ ಪ॒ವಿತ್ರೇ॑ಣ |

ವ॒ಸೋ॑ಸ್ಸೂರ್ಯಸ್ಯ ರಶ್ಮಿ॑ಭಿಃ ||

ಇತ್ಯೇಕವಾರಂ ದ್ವಿಃ ತೂಷ್ಟೀಂ ತ್ರಿರತ್ನಯ, ಪವಿತ್ರ ಗ್ರಂಥಿಂ ವಿಸ್ತಸ್ಯ, ಅಪ ಉಪಸ್ತಸ್ಯ,
ಅಗ್ನೇ ಪ್ರಹೃತ್ಯ | ಅಗ್ನೇ ಪಶ್ಚಾತ್ ಪರಿಸ್ತರಣಾದ್ಭಹಿರಾತ್ಮನೋ ಭೂಮಿಂ ಸಂಪೋಕ್ಷ |
ತತ್ರ ಬರ್ಹಿಸಂನಹನೀಂ ರಜ್ಜುಮುದಗಗ್ರಾಂವಿತತ್ಯ, ತತ್ರ ಬರ್ಹಿಪ್ರಾಗ್ರಮುದಗಪ -ವರ್ಗಂ
ಅವಿರಳಮಾಸ್ತ್ರೀರ್ಯ |

ತತ್ರ ಆಜ್ಯಪಾತ್ರಂ ನಿಧಾಯ, ಸ್ಯವಾದಿ ಸಮಾರ್ಜನಂ ಕುರ್ಯಾತ್ ||

ದಕ್ಷಿಣ ಹಸ್ತೇ ನ ಸ್ಯಕ್ಸ್ಯವೌ ಗೃಹೀತ್ವಾ , ಸವ್ಯೇನ ಅಷ್ಟ ದರ್ಭಾನ್ನಾದಾಯ , ಸ
ಹೈವಾಗ್ನಿ ಪ್ರತಾಪ್ಯ, ಸ್ಯಚಂ ನಿಧಾಯ, ಸ್ಯವಂ ಸವ್ಯೇನ ಧಾರಯ್ ಸ್ಯವಂ ಬಿಲಂ
ದರ್ಭಾಗ್ರೈಃ ಪ್ರಾಗಾದಿಪ್ರಗವರ್ಗಂ ತ್ರಿ ಸಂವ್ಯಜ್ಯ, ಅಧಸ್ತಾದ್ವರ್ಭಾ ಗ್ರೇಣೈವಾಭ್ಯಾತ್ಮಂ
ಬಿಲಂಪೃಷ್ಠಂ, ತ್ರಿಸಮ್ಮೃಜ್ಯ , ತತೋ ದರ್ಭಾಣಾಂ ಮೂಲ್ಯೈಃ
ದಂಡಸ್ತಾಧಸ್ತಾದ್ಬಿಲಪೃಷ್ಠಾದಾರಭ್ಯ, ಯಾವದುಪರಿಷ್ಠಾದ್ಬಿಲಂ , ತಾವತ್ರಿಸಮ್ಮಜ್ಯ, ಅದ್ವಿಃ
ಪೋಕ್ಷ್ಯ, ಪ್ರತಾಪ್ಯ, ಆಜ್ಯಸ್ಥಾಲ್ಯಾಉತ್ತರತೋ ಸ್ಯಚಾಸ್ತೈಷ್ಠಂ ನಿಧಾಯ , ಉದಕಂ
ಸ್ಪೃಷ್ಟ್ವಾ ತೈರೇವ ದರ್ಭೈರ್ಜುಹುಂಚ್ಛಿವಮೇವ ಸಂವ್ಯಜ್ಯ ಸ್ಯವಾದುತ್ತರತೋ ನಿಧಾಯ,
ತಾನ್ದರ್ಭಾಣ್ ಅದ್ವಿಃ ಪೋಕ್ಷ್ಯ ಅಗ್ನಾವನುಪ್ರಹರೇತ್ ||

ತತಃ ಶ್ರುತಂ ಚ ಚರುಂ ಸ್ವವಗ್ಗುಹೀತೇನ ಆಜ್ಞೇನ ಅಭಿಘಾಯಃ ಉದಗುದ್ವಾಸ್ಯ
 ಅಗ್ನಾಜ್ಯ ಯೋರ್ಮಧ್ಯೇ ನೀತ್ವಾ ಆಜ್ಞಾದ್ವಕ್ಷಿಣತೋ ಬರ್ಹಿಷಿ ನಿಧಾಯ, ಪುನರಪ್ಯಭಿ -
 ಘಾಯಃ, ಹವಿಃ ಪೃಥಕ್ಪರಣಾಯ ಪಾತ್ರಾಂತರಂ ಚರ್ದ್ವಾಜ್ಯಯೋರ್ಮಧ್ಯೇ ನಿಧಾಯ ,
 ಏಕಾಂಗುಲಿ ಪರಿಮಿತೇ ದೇಶೇ ಗಂಧಾರ್ಜತ ಪುಷ್ಪೈಃ ಅಗ್ನಿಂ ಸಮಂತ್ರಮಭ್ಯರ್ಚಯೇತ್ ||

ವಿಶ್ವಾನಿ ನೋ ದುರ್ಗಹಾ ಇತಿ ಮಂತ್ರಸ್ಯ ವಸುಶ್ರುತ ಆತ್ರೇಯ ಋಷಿಃ ಅಗ್ನಿಃ ದೇವತಾ
 ತ್ರಿಷ್ಠುಪ್ ಭಂದಃ || (೫-೪-೯ ರಿಂದ ೧೧)

ಓಂ ವಿಶ್ವಾನಿ ನೋ ದುರ್ಗಹಾ ಜಾತವೇದಃ ಸಿಂಧುಂ ನ ನಾವಾ ದುರಿತಾತಿ
 ಪರ್ಷಿ | ಅಗ್ನೇ ಅತ್ರಿವನ್ನಮಸಾ ಗ್ನಣಾನೋ (ಓ) ೩ ಸ್ಮಾಕಂ ಬೋದ್ಯವಿತಾ
 ತನೂನಾಮ್ || ಓಂ ಯಸ್ವಾಹ್ಯದಾ ಕೀರಿಣಾ ಮನ್ಯಮಾನೋಮತ್ಯಂ ಮತ್ಯೋ
 ಜೋಹವೀಮಿ | ಜಾತವೇದೋ ಯಶೋ ಅಸ್ಮಾಸು ದೇಹಿ ಪ್ರಜಾಭಿರಗ್ನೇ
 ಅಮೃತತ್ವಮಶ್ಯಾಮ್ || ಯಸ್ಮೈ ತ್ವಂ ಸುಕೃತೇ ಜಾತವೇದ ಉ ಲೋಕಮಗ್ನೇ
 ಕೃಣವಃ ಸ್ಯೋನಮ್ | ಅಶ್ವಿನಂ ಸ ಪುತ್ರಿಣಂ ವೀರವಂತಂ ಗೋಮಂತಂ ರಯಿಂ
 ನಶತೇ ಸ್ತಸ್ಮಿ ||

ಆತ್ಮಾನಂ ಚ ಅಲಂಕೃತ್ಯ | ಹಸ್ತಂ ಪೃಷ್ಠಾಳ್ಯ | ಇಧ್ಯಬಂಧನ ರಜ್ಜುಂ ತತ್ಕ್ರಮ ನಿಧಾಯ
 , ಪಾಣನೇಧ್ಯನಾದಾಯ , ತ್ರಿರಿಧ್ಯಮಭಿಘಾಯಃ, ಮೂಲಮಧ್ಯಮಯೋಃ ಮಧ್ಯಭಾಗಂ
 ಗೃಹೀತ್ವಾ ಇಧ್ಯಮಲಂಕೃತ್ಯ , ಸ್ವಯಮಲಂಕೃತ್ಯ , ಬ್ರಹ್ಮಾಣಂ ಅಲಂಕೃತ್ಯ , ಬ್ರಹ್ಮೇ

ಇದ್ಮದಾಸ್ಯೇ ಇತಿ ಪ್ರಾರ್ಥ್ನಃ | ಬ್ರಹ್ಮಾ ಆಧತ್ಸ್ಯ ಇತಿ ಬ್ರೂಯಾತ್ ||

ಅಯಂತ ಇಧ್ಯ ಇತಿ ಮಂತ್ರಸ್ಯ ವಾಮದೇವೋ ಜಾತವೇದ ಋಷಿಃ ಅಗ್ನಿ ದೇವತಾ

ತ್ರಿಷ್ಟುಪ್ ಛಂದಃ || ಇದ್ಮಾದಾನೇ ವಿನಿಯೋಗಃ || (ಭ್ರೂಕ,ಸ,೧೫೬)

ಅಯಂ ತ ಇಧ್ಯ ಆತ್ಮಾ ಜಾತವೇದಸ್ಯೇನೇಧ್ಯಸ್ಯ ವರ್ಧಸ್ವ ಚೇದ್ಧ ವರ್ಧಯ
ಚಾಸ್ಮಾನ್ | ಪ್ರಜಯಾ ಪಶುಭಿಬ್ರಹ್ಮವರ್ಚಸೇನಾನ್ನಾದ್ಯೇನ ಸಮೇಧಯ ಸ್ವಾಹಾ

|| ಅಗ್ನಯೇ ಜಾತವೇದಸ ಇದಂ ನ ಮಮ ||

ಅಥ ಸ್ಯವೇಣಾಜ್ಯಂ ಗೃಹೀತ್ವಾ ಅಗ್ನೇ ವಾಯುವ್ಯ ಕೋಣಮಾರಭ್ಯ ಅಗ್ನೇಯೀ
ಪರ್ಯಂತಂ ಮನಸಾ ಪ್ರಜಾಪತಯೇ ಸ್ವಾಹಾ | ಪ್ರಜಾಪತಯ ಇದಂ ನ ಮಮ ||

ಪುನರಾಜ್ಯಂ ಗೃಹೀತ್ವಾ ನೈರುತೀಮಾರಭ್ಯ ಐಶಾನೀಪರ್ಯಂತಂ ಮನಸಾ ಪ್ರಜಾಪತಯೇ
ಸ್ವಾಹಾ | ಪ್ರಜಾಪತಯ ಇದಂ ನ ಮಮ || ಅಗ್ನೇರುತ್ತರದೇಶೇ ಅಗ್ನಯೇ ಸ್ವಾಹಾ ||

ಅಗ್ನಯ ಇದಂ ನ ಮಮ || ದಕ್ಷಿಣೇ ಸಮ ಪ್ರದೇಶೇ ಸೋಮಾಯ ಸ್ವಾಹಾ |
ಸೋಮಾಯ ಇದಂ ನ ಮಮ ||

|| ಅಥ ಪ್ರಧಾನಹೋಮಃ ||

ಕದ್ರುದ್ರಾಯೇತಿ ಸೂಕ್ತಸ್ಯ ಕಣ್ವೋ ರುದ್ರೋ ಗಾಯತ್ರೀ ಅಂತ್ಯಾ ಅನುಷ್ಟುಪ್ ಛಂದಃ
ವಿಹಿತ ಹವನೇ ವಿನಿಯೋಗಃ || (೧-೪೩ ಪೂರ್ತಿ)

ಕದ್ರುದ್ರಾಯ ಪ್ರಚೀತಸೇ ಮೀಳ್ವಷ್ಟಮಾಯ ತವ್ಯಸೇ | ವೋಚೀಮ ಶಂತಮಂ

ಹೃದೇ ಸ್ವಾಹಾ || ೧ || ಯಥಾ ನೋ ಅದಿತಿಃ ಕರತ್ವಶ್ಚೇ ನೃಭ್ಯೋ ಯಥಾ ಗವೇ
 | ಯಥಾ ತೋಕಾಯ ರುದ್ರಿಯಮ್ ಸ್ವಾಹಾ || ೨ || ಯಥಾ ನೋ ಮಿತ್ರೋ
 ವರುಣೋ ಯಥಾ ರುದ್ರಶ್ಚಿಕೇತತಿ | ಯಥಾ ವಿಶ್ವೇ ಸಜೋಷಸಃ ಸ್ವಾಹಾ || ೩ ||
 || ಗಾಥಪತಿಂ ಮೇಧಪತಿಂ ರುದ್ರಂ ಜಲಾಷಭೇಷಜಮ್ | ತಚ್ಚಂಯೋಃ
 ಸುಷ್ಮಮೀಮಹೇ ಸ್ವಾಹಾ || ೪ || ಯಃ ಶುಕ್ರ ಇವ ಸೂರ್ಯೋ ಹಿರಣ್ಯಮಿವ
 ರೋಚತೇ | ಶ್ರೇಷ್ಠೋ ದೇವಾನಾಂ ವಸುಃ ಸ್ವಾಹಾ || ೫ || ಶಂ ನಃ ಕರತ್ವವತೇ
 ಸುಗಂ ಮೇಷಾಯ ಮೇಷ್ಯೇ | ನೃಭ್ಯೋ ನಾರಿಭ್ಯೋ ಗವೇ ಸ್ವಾಹಾ || ೬ ||
 ಅಸ್ಮೈ ಸೋಮ ತ್ರಿಯಮಧಿ ನಿ ಧೇಹಿ ಶತಸ್ಯ ನೃಣಾಮ್ | ಮಹಿ
 ಶ್ರವಸ್ತುವಿನ್ಯಮ್ಲಮ್ ಸ್ವಾಹಾ || ೭ || ಮಾ ನಃ ಸೋಮಪರಿಭಾಧೋ
 ಮಾರಾತಯೋ ಜುಹುರಂತ | ಆ ನ ಇಂದೋ ವಾಜೇ ಭಜ ಸ್ವಾಹಾ || ೮ ||
 ಯಾಸ್ಮೈ ಪ್ರಜಾ ಅಮೃತಸ್ಯ ಪರಸ್ಮಿನ್ಧಾಮನ್ವತಸ್ಯ | ಮೂರ್ಧಾ ನಾಭಾ ಸೋಮ
 ವೇನ ಅಭೂಷಂತಿಃ ಸೋಮ ವೇದಃ ಸ್ವಾಹಾ || ೯ || (೧-೪೩-ಪೂರ್ತಿ)
 ಇಮಾರುದ್ರಾಯ ತವ ಇತಿ ಏಕಾದಶಸ್ಯ ಸೂಕ್ತಸ್ಯ ಕುತ್ಸ ಆಂಗೀರಸ ಋಷಿಃ
 ರುದ್ರೋ ದೇವತಾ ಜಗತಿ ಅಂತೇ ದ್ವೇ ತ್ರಿಷ್ಟುಪ್ ಛಂದಃ ವಿಹಿತ ಹವನೇ
 ವಿನಿಯೋಗಃ ||

ಇಮಾ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ವೀರಾಯ ಪ್ರ ಭರಾಮಹೇ
 ಮತಿಃ | ಯಥಾ ಶಮಸದ್ವಿಪದೇ ಚತುಷ್ಟದೇ ವಿಶ್ವಂ ಪುಷ್ಪಂ ಗ್ರಾಮೇ

ಅಸಿನ್ಮನಾತುರಮ್ ಸ್ವಾಹಾ || ೧ || ಮೃಳಾ ನೋ ರುದ್ರೋತ ನೋ
 ಮಯಸ್ಕುಧಿ ಕ್ಷಯದ್ವೀರಾಯ ನಮಸಾ ವಿಧೇಮ ತೇ | ಯಚ್ಚಂ ಚ ಯೋಶ್ಚ
 ಮನುರಾಯೇಜೇ ಪಿತಾ ತದಶ್ಯಾಮ ತವ ರುದ್ರ ಪ್ರಣೇತಿಷು ಸ್ವಾಹಾ || ೨ ||
 ಅಶ್ಯಾಮ ತೇ ಸುಮತಿಂ ದೇವಯಜ್ಯಯಾ ಕ್ಷಯದ್ವೀರಸ್ಯ ತವ ರುದ್ರ ಮೀಡ್ವಃ |
 ಸುಮ್ನಾಯನ್ನಿದ್ವಿತೋ ಅಸ್ಮಾಕಮಾ ಚರಾರಿಷ್ಟವೀರಾ ಜುಹವಾಮ ತೇ ಹವಿಃ
 ಸ್ವಾಹಾ || ೩ || ತ್ವೇಷಂ ವಯಂ ರುದ್ರಂ ಯಜ್ಞಸಾಧಂ ವಂಕುಂ ಕವಿಮವಸೇ
 ನಿ ಹ್ವಯಾಮಹೇ | ಆರೇ ಅಸ್ಮದ್ವೈವ್ಯಂ ಹೇಳೋ ಅಸ್ಯತು ಸುಮತಿಮಿದ್ವಯಮಸ್ಯಾ
 ವ್ಯನೇಮಹೇ ಸ್ವಾಹಾ || ೪ || ದಿವೋ ವರಾಹಮುರುಷಂ ಕಪರ್ದಿನಂ ತ್ವೇಷಂ
 ರೂಪಂ ನಮಸಾ ನಿ ಹ್ವಯಾಮಹೇ | ಹಸ್ರೇ ಬಿಭ್ರದ್ಭೇಷಜಾ ವಾರ್ಯಾಣಿ
 ಶರ್ಮ ವರ್ಮ ಚ್ಛರ್ದಿರಸ್ಮಭ್ಯಂ ಯಂಸತ್ ಸ್ವಾಹಾ || ೫ || ಇದಂ ಪಿತ್ರೇ
 ಮರುತಾಮುಚ್ಯತೇ ವಚಃ ಸ್ವಾದೋಃ ಸ್ವಾದೀಯೋ ರುದ್ರಾಯ ವರ್ಧನಮ್ |
 ರಾಸ್ವಾ ಚ ನೋ ಅಮೃತ ಮರ್ತಭೋಜನಂ ತ್ಮನೇ ತೋಕಾಯ ತನಯಾಯ
 ಮೃಳ ಸ್ವಾಹಾ || ೬ || ಮಾ ನೋ ಮಹಾಂತಮುತ ಮಾ ನೋ ಅರ್ಭಕಂ ಮಾ
 ನ ಉಕ್ಷಂತಮುತ ಮಾ ನ ಉಕ್ಷಿತಮ್ | ಮಾ ನೋ ವಧೀಃ ಪಿತರಂ ಮೋತ
 ಮಾತರಂ ಮಾ ನಃ ಪ್ರಿಯಾಸ್ತನ್ನೋ ರುದ್ರ ರೀರಿಷಃ ಸ್ವಾಹಾ || ೭ || ಮಾ
 ನಸ್ತೋಕೇ ತನಯೇ ಮಾ ನ ಆಯೌ ಮಾ ನೋ ಗೋಷು ಮಾ ನೋ ಅಶ್ವೇಷು
 ರೀರಿಷಃ | ವೀರಾನ್ಮಾ ನೋ ರುದ್ರ ಭಾಮಿತೋ ವಧೀರ್ಹವಿಷ್ಮಂತಃ ಸದಮಿತ್ವಾ

ಹವಾಮಹೇ ಸ್ವಾಹಾ || ೮ || ಉಪ ತೇ ಸ್ತೋಮಾನ್ವಶುಪಾ ಇವಾಕರಂ
 ರಾಸ್ವಾಪಿತರ್ಮರುತಾಂ ಸುಮ್ಮಮಸ್ಮೇ | ಭದ್ರಾ ಹಿ ತೇ ಸುಮತಿರ್ಮೃಳ ಯತ್ರಮಾಥಾ
 ವಯಮವ ಇತ್ಯೇ ವ್ಯಣೇಮಹೇ ಸ್ವಾಹಾ || ೯ || ಆರೇ ತೇ ಗೋಘ್ನಮುತ
 ಪೂರುಷಘ್ನಂ ಕ್ಷಯದ್ವೀರ ಸುಮ್ಮಮಸ್ಮೇ ತೇ ಅಸ್ತು | ಮೃಳಾ ಚ ನೋ ಅಧಿ ಚ
 ಬ್ರೂಹಿ ದೇವಾಧಾ ಚ ನಃ ಶರ್ಮ ಯಚ್ಚ ದ್ವಿಬರ್ಹಾಃ ಸ್ವಾಹಾ || ೧೦ ||
 ಅವೋಚಾಮ ನಮೋ ಅಸ್ಮಾ ಅವಸ್ಯವಃ ಶ್ರ್ತಣೋತು ನೋ ಹವಂ ರುದ್ರೋ
 ಮರುತ್ವಾನ್ | ತನ್ನೋ ಮಿತ್ರೋ ವರುಣೋ ಮಾಮಹಂತಾ ಮದಿತಿಃ ಸಿಂಧುಃ
 ಪೃಥಿವೀ ಉತ ದ್ಯೌಃ ಸ್ವಾಹಾ || ೧೧ ||

ಆ ತೇಪಿತರಿತಿ ಪಂಚದಶರ್ಚಸ್ಯ ಸೂಕ್ತಸ್ಯ ಗೃತ್ಸಮದ ಋಷಿಃ ರುದ್ರೋ ದೇವತಾ
 ತ್ರಿಷ್ಟುಪ್ ಛಂದಃ ಹೋಮೇ ವಿನಿಯೋಗಃ ||

ಆ ತೇ ಪಿತರ್ಮರುತಾಂ ಸುಮ್ಮಮೇತು ಮಾ ನಃ ಸೂರ್ಯಸ್ಯ
 ಸಂದೃಶೋಯುಯೋಥಾಃ | ಅಭಿ ನೋ ವೀರೋ ಅವತಿ ಕ್ಷಮೇತ ಪ್ರ
 ಜಾಯೇಮಹಿ ರುದ್ರ ಪ್ರಜಾಭಿಃ ಸ್ವಾಹಾ || ೧ || ತ್ವಾದತ್ಯೇಭೀ ರುದ್ರ ಶಂತಮೇಭಿಃ
 ಶತಂ ಹಿಮಾ ಅಶೀಯ ಭೇಷಜೇಭಿಃ | ವ್ಯ (ಅ) ೧ ಸೃದ್ವೇಷೋ ವಿತರಂ
 ವ್ಯಂಹೋ ವ್ಯಮೀವಾಶ್ಚಾತಯಸ್ವಾ ವಿಷೂಚೀಃ ಸ್ವಾಹಾ || ೨ || ಶ್ರೇಷ್ಠೋ ಜಾತಸ್ಯ
 ರುದ್ರ ತ್ರಿಯಾಸಿ ತವಸ್ತಮಸ್ತವಸಾಂ ವಜ್ರಬಾಹೋ | ಪರ್ಷಿಣಃ ಪಾರಮಂಹಸಃ
 ಸ್ತಸ್ಮಿ ವಿಶ್ವಾ ಅಭೀತೀ ರಪಸೋ ಯುಯೋಧಿ ಸ್ವಾಹಾ || ೩ || ಮಾ ತ್ವಾ ರುದ್ರ

ಚುಕ್ರುಧಾಮಾ ನಮೋಭಿರ್ಮಾ ದುಷ್ಟುತೀ ವ್ಯಷಭ ಮಾ ಸಹೂತೀ | ಉನ್ನೋ
 ವೀರಾ ಅರ್ಪಯ ಭೇಷಜೇಭಿರ್ಭಿಷಕ್ರಮಂ ತ್ವಾ ಭಿಷಜಾಂ ಶ್ರಣೋಮಿ ಸ್ವಾಹಾ
 || ೪ || ಹವೀಮಭಿರ್ಹವತೇ ಯೋ ಹವಿರ್ಭಿರವ ಸ್ತೋಮೇಭೀ ರುದ್ರಂ ದಿಷೀಯ
 | ಋದೂದರಃ ಸುಹವೋ ಮಾ ನೋ ಅಸ್ಯೈ ಬಭುಃ ಸುಶಿವೋ ರೀರಧನ್ಮನಾಯೈ
 ಸ್ವಾಹಾ ||೫|| ಉನ್ಮಾ ಮಮಂದ ವ್ಯಷಭೋ ಮರುತ್ವಾನ್ವಕ್ಷೀಯಸಾ ವಯಸಾ
 ನಾಧಮಾನಮ್ | ಘ್ನೋವ ಚ್ಚಾಯಾಮರಪಾ ಅಶೀಯಾವಿವಾಸೇಯಂ ರುದ್ರಸ್ಯ
 ಸುಮ್ಮಮ್ ಸ್ವಾಹಾ || ೬ || ಕ್ಷ (ಅ)ಗ ಸ್ಯ ತೇ ರುದ್ರ ಮೃಳಯಾಕುರ್ಹಸ್ತೋ
 ಯೋ ಅಸ್ತಿ ಭೇಷಜೋ ಜಲಾಷಃ | ಅಪಭರ್ತಾ ರಪಸೋ ದೈವ್ಯಸ್ಯಾಭೀ ನು
 ಮಾ ವ್ಯಷಭ ಚಕ್ಷಮೀಥಾಃ ಸ್ವಾಹಾ || ೭ || ಪ್ರ ಬಭ್ರವೇ ವ್ಯಷಭಾಯ ಶ್ವಿತೀಚೇ
 ಮಹೋ ಮಹೀಂ ಸುಷ್ಟುತಿಮೀರಯಾಮಿ | ನಮಸ್ಯಾ ಕಲ್ಮಲೀಕಿನಂ
 ನಮೋಭಿರ್ಗ್ನೋಮಸಿ ತ್ವೇಷಂ ರುದ್ರಸ್ಯ ನಾಮ ಸ್ವಾಹಾ || ೮ || ಸ್ಥಿರೇಭಿರಂಗೈಃ
 ಪುರುರೂಪ ಉಗ್ರೋ ಬಭುಃ ಶುಕ್ರೇಭಿಃ ಪಿಪಿಶೇ ಹಿರಣ್ಯೈಃ | ಈಶಾನಾದಸ್ಯ
 ಭುವನಸ್ಯ ಭೂರೇರ್ನವಾ ಉ ಯೋಷದ್ರುದ್ರಾದ್ಸುರ್ಯಮ್ ಸ್ವಾಹಾ || ೯ ||
 ಅರ್ಹನ್ನಿಭರ್ಷಿ ಸಾಯಕಾನಿ ಧನ್ವಾರ್ಹನ್ನಿಷ್ಯಂ ಯಜತಂ ವಿಶ್ವರೂಪಮ್ |
 ಅರ್ಹನ್ನಿದಂ ದಯಸೇ ವಿಶ್ವಮಬ್ಧಂ ನ ವಾ ಓಜೀಯೋ ರುದ್ರ ತ್ವದಸ್ತಿ ಸ್ವಾಹಾ
 || ೧೦ || ಸ್ತುಹಿ ಶ್ರುತಂ ಗರ್ತಸದಂ ಯುವಾನಂ ಮೃಗಂ ನ ಭೀಮಮುಪಹತ್ನು
 ಮುಗ್ರಮ್ | ಮೃಳಾ ಜರಿತ್ರೇ ರುದ್ರ ಸ್ತವಾನೋಽನ್ಯಂ ತೇ ಅಸ್ಮನ್ನಿ ವಪಂತು

ಸೇನಾಃ ಸ್ವಾಹಾ || ೧೧ || ಕುಮಾರಶ್ಚಿತ್ತಿತ್ತರಂ ವಂದಮಾನಂ ಪ್ರತಿ ನಾನಾಮ
 ರುದ್ರೋಪಯಂತಂ | ಭೂರೋದಾರತಾರಂ ಸತ್ವತಿಂ ಗ್ರಣೇಷೇ ಸ್ತುತಸ್ವಂ ಭೇಷಜಾ
 ರಾಸ್ಯಸ್ಮೇ ಸ್ವಾಹಾ || ೧೨ || ಯಾ ವೋ ಭೇಷಜಾ ಮರುತಃ ಶುಚೀನಿ ಯಾ
 ಶಂತಮಾ ವೃಷಣೋ ಯಾ ಮಯೋಭು | ಯಾನಿ ಮನುರವ್ಯಣೇತಾ ಪಿತಾ
 ನಸ್ತಾ ಶಂ ಚ ಯೋಶ್ಚ ರುದ್ರಸ್ಯ ವಶ್ಮಿ ಸ್ವಾಹಾ || ೧೩ || ಪರಿಣೋ ಹೇತೀ
 ರುದ್ರಸ್ಯ ವೃಜಾಃ ಪರಿ ತ್ವೇಷಸ್ಯ ದುರ್ಮತಿರ್ಮಹೀ ಗಾತ್ | ಅವ ಸ್ಕಿರಾ
 ಮಘವದ್ಯಸ್ಯನುಷ್ವ ಮೀಡ್ವಸೋಕಾಯ ತನಯಾಯ ಮೃಳ ಸ್ವಾಹಾ || ೧೪ ||
 ಏವಾ ಬಭ್ರೋ ವೃಷಭ ಚೇಕಿತಾನ ಯಥಾ ದೇವ ನ ಹ್ಯಣೇಷೇ ನ ಹಂಸಿ |
 ಹವನಶ್ಶುನೋ ರುದ್ರೇಹ ಬೋಧಿ ಬೃಹದ್ದದೇಮ ವಿದಥೇ ಸುವೀರಾಃ ಸ್ವಾಹಾ
 || ೧೫ || (೨-೩೩ ಪೂರ್ತಿ)

ಆವೋರಾಜಾನಮಿತಿ ಮಂತ್ರಸ್ಯ ವಾಮದೇವ ಋಷಿಃ ಅಗ್ನಿದೇವತಾ ತ್ರಿಷ್ಪುಷ್
 ಛಂದಃ ಹೋಮೇ ವಿನಿಯೋಗಃ || (೪-೩-೧)

ಆ ವೋ ರಾಜಾನಮದ್ವರಸ್ಯ ರುದ್ರಂ ಹೋತಾರಂ ಸತ್ಯಯಜಂ
 ರೋದಸ್ಯೋಃ | ಅಗ್ನಿಂ ಪುರಾ ತನಯಿತ್ನೋರಚಿತ್ತಾದ್ಧಿರಣ್ಯರೂಪಮವಸೇ
 ಕೃಣುಧ್ವಮ್ ಸ್ವಾಹಾ ||

ತವ ಶ್ರಿಯೇ ಇತಿ ಮಂತ್ರಸ್ಯ ವಸುಶ್ಶುತೋ ಆತ್ರೇಯ ಋಷಿಃ ರುದ್ರೋ ದೇವತಾ ತ್ರಿಷ್ಪುಷ್
 ಛಂದಃ ಹೋಮೇ ವಿನಿಯೋಗಃ (೫-೩- ೩ಮತ್ತು ೪)

ತವ ಶ್ರಿಯೇ ಮರುತೋ ಮರ್ಜಯಂತ ರುದ್ರ ಯತ್ರೇ ಜನಿಮ
 ಚಾರುಚಿತ್ರಮ್ | ಪದಂ ಯದ್ವಿಷ್ಣೋರುಪಮಂ ನಿಧಾಯಿ ತೇನ ಪಾಸಿ ಗುಹ್ಯಂ
 ನಾಮ ಗೋನಾಮ್ ಸ್ವಾಹಾ || ತವ ಶ್ರಿಯಾ ಸುದೃಶೋ ದೇವ ದೇವಾಃ
 ಪುರೂ ದಧಾನಾ ಅಮೃತಂ ಸಪಂತ | ಹೋತಾರಮಗ್ನಿಂ ಮನುಷೋ ನಿ
 ಷೇದುರ್ದಶಸ್ಯಂತ ಉಶಿಜಃ ಶಂಸಮಾಯೋಃ ಸ್ವಾಹಾ ||

ತಮುಷ್ಪು ಹಿ ಯ ಸ್ವಿಷು ಇತಿ ಮಂತ್ರಸ್ಯ ಅತ್ರಿ ಋಷಿಃ ರುದ್ರೋ ದೇವತಾ ತ್ರಿಷ್ಪುಷ್
 ಛಂದಃ ಹೋಮೇ ವಿನಿಯೋಗಃ || (೫-೪೨-೧೧)

ತಮುಷ್ಪುಹಿ ಯಃ ಸ್ವಿಷುಃ ಸುಧನ್ವಾ ಯೋ ವಿಶ್ವಸ್ಯ ಕ್ಷಯತಿ ಭೇಷಜಸ್ಯ |
 ಯಕ್ಷ್ವಾ ಮಹೇ ಸೌಮನಸಾಯ ರುದ್ರಂ ನಮೋಭಿದೇವಮಸುರಂ ದುವಸ್ಯ
 ಸ್ವಾಹಾ ||

ಸೋಮಾರುದ್ರಾಯೇತಿ ಚತುಷ್ಪಸ್ಯ ಸೂಕ್ತಸ್ಯ ಭರದ್ವಾಜೋ ಬಾರ್ಹಸ್ಪತ್ಯಃ
 ಋಷಿಃ ಸೋಮಾರುದ್ರಾ ದೇವತಾ ತ್ರಿಷ್ಪುಷ್ ಛಂದಃ ಹೋಮೇ
 ವಿನಿಯೋಗಃ || (೬-೭೪ಪೂರ್ವ)

ಸೋಮಾರುದ್ರಾ ಧಾರಯೇಥಾಮಸುರ್ಯ(ಅ)ಗ್ನಿಂ ಪ್ರ ವಾಮಿಷ್ಪ -
 ಯೋಽರಮಶ್ರುವಂತು | ದಮೇದಮೇ ಸಪ್ತ ರತ್ನಾ ದಧಾನಾ ಶಂ ನೋ ಭೂತಂ

ದ್ವಿಪದೇ ಶಂ ಚತುಷ್ಟದೇ ಸ್ವಾಹಾ || ೧ || ಸೋಮಾರುದ್ರಾ ವಿ ವ್ಯಹತಂ
 ವಿಷೋಚೀಮಮೀವಾ ಯಾ ನೋ ಗಯಮಾವಿವೇಶ | ಆರೇ ಬಾಧೇಥಾಂ ನಿರ್ಋತಿಂ
 ಪರಾಚೈರಸ್ಮೇ ಭದ್ರಾ ಸೌಶ್ರವಸಾನಿ ಸಂತು ಸ್ವಾಹಾ || ೨ || ಸೋಮಾರುದ್ರಾ
 ಯುವಮೇತಾನ್ಯಸ್ಮೇ ವಿಶ್ವಾ ತನೂಷು ಭೇಷಜಾನಿ ಧತ್ತಮ್ | ಅವ ಸ್ಯತಂ
 ಮುಂಚತಂ ಯನ್ನೋ ಅಸ್ತಿ ತನೂಷು ಬದ್ಧಂ ಕೃತಮೇನೋ ಅಸ್ಮತ್ ಸ್ವಾಹಾ ||
 ೩ || ತಿಗ್ಮಾಯುಧೌ ತಿಗ್ಮಹೇತೀ ಸುಶೇವೌ ಸೋಮಾರುದ್ರಾವಿಹ ಸು ಮೃಳತಂ ನಃ
 | ಪ್ರ ನೋ ಮುಂಚತಂ ವರುಣಸ್ಯ ಪಾಶಾದ್ಗೋಪಾಯತಂ ನಃ ಸುಮನಸ್ಯ
 ಮಾನಾ ಸ್ವಾಹಾ || ೪ ||

ಇಮಾ ರುದ್ರಾ ಸ್ಥಿರ ಇತಿ ಚತುಷ್ಟಸ್ಯ ಸೂಕ್ತಸ್ಯ ವಸಿಷ್ಠ ಋಷಿಃ ರುದ್ರೋ ದೇವತಾ
 ಜಗತ್ಯಾತ್ಯತ್ರಿಷ್ಟುಪ್ ಛಂದಃ ಹೋಮೇ ವಿನಿಯೋಗಃ ||

ಇಮಾ ರುದ್ರಾಯ ಸ್ಥಿರಧನ್ವನೇ ಗಿರಃ , ಕ್ಷಿಪ್ರೇಷವೇ ದೇವಾಯ ಸ್ವಧಾವ್ನೇ
 | ಅಷಾಳ್ವಾಯ ಸಹಮಾನಾಯ ವೇಧಸೇ ತಿಗ್ಮಾಯುಧಾಯ ಭರತಾ ಶ್ರಣೋತು
 ನಃ ಸ್ವಾಹಾ || ೧ || ಸ ಹಿ ಕ್ಷಯೇಣ ಕ್ಷಮ್ಯಸ್ಯ ಜನ್ಮನಃ ಸಾಮ್ರಾಜ್ಯೇನ ದಿವ್ಯಸ್ಯ
 ಚೇತತಿ | ಅವನ್ನವಂತೀರುಪ ನೋ ದುರಶ್ಚರಾನಮೀವೋ ರುದ್ರ ಜಾಸು ನೋ
 ಭವ ಸ್ವಾಹಾ || ೨ || ಯಾ ತೇ ದಿದ್ಯದವಸ್ಯಷ್ಟಾ ದಿವಸ್ಪರಿ ಕ್ಷ್ಮಯಾ ಚರತಿ ಪರಿ
 ಸಾ ವ್ಯಣಕ್ತು ನಃ | ಸಹಸ್ರಂ ತೇ ಸ್ವಪಿವಾತ ಭೇಷಜಾ ಮಾನಸೋಕೇಷು
 ತನಯೇಷು ರೀರಿಷಃ ಸ್ವಾಹಾ || ೩ || ಮಾ ನೋ ವಧೀ ರುದ್ರ ಮಾ ಪರಾ ದಾ

ಮಾ ತೇ ಭೂಮ ಪ್ರಸಿತೌ ಹೀಳಿತಸ್ಯ | ಆ ನೋ ಭಜ ಬರ್ಹಿಷಿ ಜೀವಶಂಸೇ
ಯೂಯಂ ಪಾತ ಸ್ತಸ್ಮಿಭಿಃ ಸದಾ ನಃ ಸ್ವಾಹಾ || ೪ || [೭-೪೬ ಪೂರ್ತಿ]
ಅಸ್ಮೇ ರುದ್ರ ಮೇಹನಾ ಇತಿ ಮಂತ್ರಸ್ಯ ಪ್ರಗಾಥ ಕಾಣ್ಣ ಋಷಿಃ ದೇವಾಃ ದೇವತಾ ತ್ರಿಷ್ಟುಪ್
ಛಂದಃ ಹೋಮೇ ವಿನಿಯೋಗಃ || (೮-೬೩-೧೨)

ಅಸ್ಮೇ ರುದ್ರಾ ಮೇಹನಾ ಪರ್ವತಾಸೋ ವೃತ್ತಹತ್ಯೇ ಭರಹೂತೌ
ಸಜೋಷಾಃ | ಯಃ ಶಂಸತೇ ಸ್ತುವತೇ ಧಾಯಿ ಪಜ್ರ ಇಂದ್ರಜ್ಯೇಷ್ಠಾ ಅಸ್ಮಾ
ಅವಂತು ದೇವಾಃ ಸ್ವಾಹಾ ||

ತ್ವಂ ಸೋಮ ಪ್ರಚಿಕಿತೋ ಇತಿ ತ್ರಯೋನಿವಿಂಶತ್ಯರ್ಚಸ್ಯ ಸೂಕ್ತಸ್ಯ ಗೋತಮೋ
ರಾಹೂಗಣ ಋಷಿಃ ಸೋಮೋ ದೇವತಾ ತ್ರಿಷ್ಟುಪ್ ಪಂಚಮ್ಯಾದ್ಯಾ ಷೋಡಶ
ಗಾಯತ್ರೈ ಸಪ್ತದಶ ಉಷ್ಣಿಕ್ ಛಂದಃ ಹೋಮೇ ವಿನಿಯೋಗಃ || (೧-೯೧ ಪೂರ್ತಿ)

ತ್ವಂ ಸೋಮ ಪ್ರ ಚಿಕಿತೋ ಮನೀಷಾ ತ್ವಂ ರಜಿಷ್ಯಮನು ನೇಷಿ ಪಂಥಾಮ್
| ತವ ಪ್ರಣೇತೀ ಪಿತರೋ ನ ಇಂದೋ ದೇವೇಷು ರತ್ನಮಭಜಂತ ಧೀರಾಃ
ಸ್ವಾಹಾ || ೧ || ತ್ವಂ ಸೋಮ ಕ್ರತುಭಿಃ ಸುಕ್ರತುರ್ಭೂಸ್ವಂ ದಕ್ಷೈಃ ಸುದಕ್ಷೋ
ವಿಶ್ವವೇದಾಃ | ತ್ವಂ ವೃಷಾ ವೃಷತ್ವೇಭಿರ್ಮಹಿತ್ವಾ ದ್ಯುಮ್ನೇಭಿದ್ಯುಮ್ನೈ ಭವೋ
ನ್ಯಚಕ್ಷಾಃ ಸ್ವಾಹಾ || ೨ || ರಾಜ್ಞೋ ನು ತೇ ವರುಣಸ್ಯ ವ್ರತಾನಿ ಬೃಹದ್ಗುಭೀರಂ
ತವ ಸೋಮ ಧಾಮ | ಶುಚಿಷ್ಟಮಸಿ ಪ್ರಿಯೋ ನ ಮಿತ್ರೋ ದಕ್ಷಾಯೋ
ಅರ್ಯಮೇವಾಸಿ ಸೋಮ ಸ್ವಾಹಾ || ೩ || ಯಾ ತೇ ಧಾಮಾನಿ ದಿವಿ ಯಾ

ಪೃಥಿವ್ಯಾಂ ಯಾ ಪರ್ವತೇಷ್ವೋಷಧೀಷ್ವಪ್ಸು | ತೇಭಿರ್ನೋ ವಶ್ಚೈಃ ಸುಮನಾ
 ಅಹೇಳನ್ರಜ -ನ್ನೋಮ ಪ್ರತಿ ಹವ್ಯಾ ಗೃಭಾಯ ಸ್ವಾಹಾ || ೪ || ತ್ವಂ
 ಸೋಮಾಸಿ ಸತ್ಪತಿಸ್ತಂ ರಾಜೋತ ವೃತ್ರಹಾ | ತ್ವಂ ಭದ್ರೋ ಅಸಿ ಕೃತುಃ
 ಸ್ವಾಹಾ || ೫ || ತ್ವಂ ಚ ಸೋಮ ನೋ ವಶೋ ಜೀವಾತುಂ ನ ಮರಾಮಹೇ
 | ಪ್ರಿಯಸೋತ್ರೋ ವನಸ್ಪತಿಃ ಸ್ವಾಹಾ || ೬ || ತ್ವಂ ಸೋಮ ಮಹೇ ಭಗಂ ತ್ವಂ
 ಯೂನ ಋತಾಯತೇ | ದಕ್ಷಂ ದಧಾಸಿ ಜೀವಸೇ ಸ್ವಾಹಾ || ೭ || ತ್ವಂ ನಃ
 ಸೋಮ ವಿಶ್ವತೋ ರಕ್ಷಾ ರಾಜನ್ನಘಾಯತಃ | ನ ರಿಷ್ಯೇತ್ಪಾವತಃ ಸಖಾ ಸ್ವಾಹಾ
 || ೮ || ಸೋಮಯಾಸ್ಮೇ ಮಯೋಭುವ ಊತಯಃ ಸಂತಿ ದಾಶುಷೇ |
 ತಾಭಿರ್ನೋವಿತಾ ಭವ ಸ್ವಾಹಾ || ೯ || ಇಮಂ ಯಜ್ಞಮಿದಂ ವಜೋ ಜುಜುಷಾಣ
 ಉಪಾಗಹಿ | ಸೋಮ ತ್ವಂ ನೋ ವೃಧೇ ಭವ ಸ್ವಾಹಾ || ೧೦ || ಸೋಮ
 ಗೀರ್ಭಿಷ್ಟ್ವಾವಯಂ ವರ್ಧಯಾಮೋ ವಚೋವಿದಃ | ಸುಮೃಳೀಕೋ ನ ಆ
 ವಿಶ ಸ್ವಾಹಾ || ೧೧ || ಗಯಸ್ಥಾನೋ ಅಮೀವಹಾ ವಸುವಿತ್ತುಷ್ಟಿವರ್ಧನಃ |
 ಸುಮಿತ್ರಃ ಸೋಮ ನೋ ಭವ ಸ್ವಾಹಾ || ೧೨ || ಸೋಮ ರಾರಂಧಿ ನೋ ಹೃದಿ
 ಗಾವೋ ನ ಯವಸೇಷ್ವಾ | ಮರ್ಯ ಇವ ಸ್ವ ಓಕ್ಯೇ ಸ್ವಾಹಾ || ೧೩ || ಯಃ
 ಸೋಮ ಸಖ್ಯೇ ತವ ರಾರಣದ್ವೇವ ಮರ್ತ್ಯಃ | ತಂ ದಕ್ಷಃ ಸಚತೇ ಕವಿಃ ಸ್ವಾಹಾ
 || ೧೪ || ಉರುಷ್ಯಾ ಕೋ ಅಬಿಶಸ್ತೇಃ ಸೋಮ ನಿ ಪಾಹ್ಯಂಹಸಃ | ಸಖಾ
 ಸುಷೇವ ಏಧಿ ನಃ ಸ್ವಾಹಾ || ೧೫ || ಆ ಪ್ಯಾಯಸ್ತು ಸಮೇತು ತೇ ವಿಶ್ವತಃ ಸೋಮ

ವೃಷ್ಣಮ್ | ಭವಾ ವಾಜಸ್ಯ ಸಂಗಥೇ ಸ್ವಾಹಾ || ೧೬ || ಆ ಪ್ಯಾಯಸ್ವ
 ಮದಿಂತಮ ಸೋಮ ವಿಶ್ವೇಭಿರಂಶುಭಿಃ | ಭವಾ ನಃ ಸುಶ್ರವಸ್ತಮಃ ಸಖಾ
 ವೃಧೇ ಸ್ವಾಹಾ || ೧೭ || ಸಂ ತೇ ಪಯಾಂಸಿ ಸಮುಯಂತು ವಾಜಾಃ ಸಂ
 ವೃಷ್ಣಾನ್ಯಭಿಮಾತಿಷಾಹಃ | ಆಪ್ಯಾಯಮಾನೋ ಅಮೃತಾಯ ಸೋಮ ದಿವಿ
 ಶ್ರವಾಂಸ್ಯುತ್ತಮಾನಿ ಧಿಷ್ವ ಸ್ವಾಹಾ || ೧೮ || ಯಾ ತೇ ಧಾಮಾನಿ ಹವಿಷಾ
 ಯಜಂತಿ ತಾ ತೇ ವಿಶ್ವಾ ಪರಿಭೂರಸ್ತು ಯಜ್ಞಮ್ | ಗಯಸ್ಥಾನಃ ಪ್ರತರಣಃ
 ಸುವೀರೋವೀರಹಾ ಪ್ರ ಚರಾ ಸೋಮ ದುರ್ಯಾನ್ ಸ್ವಾಹಾ || ೧೯ ||
 ಸೋಮೋ ಧೇನುಂ ಸೋಮೋ ಅವಂತಮಾಶುಂ ಸೋಮೋ ವೀರಂ ಕರ್ಮಣ್ಯಂ
 ದದಾತಿ | ಸಾದನ್ಯಂ ವಿದಧ್ಯಂ ಸಭೇಯಂ ಪಿತೃಶ್ರವಣಂ ಯೋ ದದಾಶದಸ್ಯೈ
 ಸ್ವಾಹಾ || ೨೦ || ಅಷಾಲ್ಹಂ ಯುತ್ಸು ಪೃತನಾಸು ಪಪ್ರಿಂ ಸ್ವರ್ಷಾಮಪ್ನಾಂ
 ವೃಜನಸ್ಯ ಗೋಪಾಮ್ | ಭರೇಷುಜಾಂ ಸುಕ್ಷಿತಿಂ ಸುಶ್ರವಸಂ ಜಯಂತಂ ತ್ವಾಮನು
 ಮದೇಮ ಸೋಮ ಸ್ವಾಹಾ || ೨೧ || ತ್ವಮಿವಾ ಓಷಧೀಃ ಸೋಮ
 ವಿಶ್ವಾಸ್ತಮಪೋ ಅಜನಯಸ್ವಂ ಗಾಃ | ತ್ವಮಾ ತತಂಥೋರ್ವ (ಅ)೧
 ತರಿಕ್ಷಂ ತ್ವಂ ಜ್ಯೋತಿಷಾ ವಿ ತಮೋ ವವರ್ಥಃ ಸ್ವಾಹಾ || ೨೨ || ದೇವೇನ ನೋ
 ಮನಸಾ ದೇವ ಸೋಮ ರಾಯೋ ಭಾಗಂ ಸಹಸಾವನ್ನಭಿ ಯುಧ್ಯ | ಮಾ ತ್ವಾ
 ತನದೀಶಿಷೇ ವೀರ್ಯಸ್ಯೋಭಯೇಭ್ಯಃ ಪ್ರ ಚಿಕಿತ್ಸಾ ಗವಿಷ್ವೈ ಸ್ವಾಹಾ || ೨೩ ||

ತ್ವಂ ಸೋಮಾಸಿ ಧಾರಯುರ್ಮಂದ್ರ ಇತಿ ದ್ವಾತ್ರಿಂಶದ್ಭರ್ಜಿಸ್ಯ ಸೂಕ್ತಸ್ಯ

ಭರದ್ವಾಜಕಾಶ್ಯಪಗೋತವಾತ್ರಿವಿಶ್ವಾಮಿತ್ರಜಮದಗ್ನಿ ವಸಿಷ್ಠಾಶ್ವಿಷ್ಠಾನಾಂ
ವಸಿಷ್ಠಸ್ಲಾಂಬರುದ್ರೋ ಗಾಯತ್ರಿ | ಪವಸ್ವ ಸೋಮಮನ್ನಿಯಂನ್ನಿತಿ ತಿಸೋದ್ವಿ
ಪದಾಗಾಯತ್ರಿ ಸಪ್ತಮಿ ಶ್ಯನುಷ್ಪಸ್ತ್ರಿಂಶತ್ತುರ ಉಷ್ಣಿಕ್ ಭಂದಃ ಹೋಮೇ ವಿನಿಯೋಗಃ
(೯-೬೭ ಪೂರ್ತಿ)

ತ್ವಂ ಸೋಮಾಸಿ ಧಾರಯುರ್ಮಂದ್ರ ಓಜಿಷ್ಠೋ ಅದ್ಧರೇ | ಪವಸ್ವ
ಮಂಹಯದ್ರಯಿಃ ಸ್ವಾಹಾ || ೧ || ತ್ವಂ ಸುತೋ ನೃವಾದನೋ
ದಧನ್ವಾನ್ಮತ್ಸರಿಂತಮಃ | ಇಂದ್ರಾಯ ಸೂರಿರಂಧಸಾ ಸ್ವಾಹಾ || ೨ || ತ್ವಂ
ಸುಷ್ವಾಣೋ ಅದ್ರಿಭಿರಭೃಷ್ಠ ಕನಿಕ್ರದತ್ | ದ್ಯುಮಂತಂ ಶುಷ್ಕಮುತ್ತಮಮ್
ಸ್ವಾಹಾ || ೩ || ಇಂದುಹಿನ್ವಾನೋ ಅರ್ಷತಿ ತಿರೋ ವಾರಾಣ್ಯವ್ಯಯಾ |
ಹರಿರ್ವಾಜ -ಮಚಿಕ್ರದತ್ ಸ್ವಾಹಾ || ೪ || ಇಂದೋ ವ್ಯವ್ಯಮರ್ಷಸಿ ವಿ
ಶ್ರವಾಂಸಿ ವಿ ಸೌಭಗಾ | ವಿ ವಾಚಾನ್ಮೋಮ ಗೋಮತಃ ಸ್ವಾಹಾ || ೫ || ಆ
ನ ಇಂದೋ ಶತ್ಗ್ವಿನಂ ರಯಿಂ ಗೋಮಂತಮಶ್ವಿನಮ್ | ಭರಾ ಸೋಮ
ಸಹಸ್ತ್ರೀನಮ್ ಸ್ವಾಹಾ || ೬ || ಪವಮಾನಾಸ ಇಂದವಸ್ತಿರಃ ಪವಿತ್ರಮಾಶವಃ |
ಇಂದ್ರಂ ಯಾಮೇಭಿರಾಶತ ಸ್ವಾಹಾ || ೭ || ಕಕುಹಃ ಸೋಮೋ ರಸ
ಇಂದುರಿದ್ರಾಯಿ ಪೂರ್ವ್ಯಃ | ಆಯುಃ ಪವತ ಆಯವೇ ಸ್ವಾಹಾ || ೮ ||
ಹಿನ್ವಂತಿ ಸೂರಮಸ್ರಯಃ ಪವಮಾನಂ ಮಧುಶ್ಚತಮ್ | ಅಭಿಗಿರಾ ಸಮಸ್ತರನ್

ಸ್ವಾಹಾ || ೯ || ಅ॒ವಿ॒ತಾ ನೋ॑ ಅ॒ಜಾಶ್ಚಃ ಪೂ॒ಷಾ ಯಾ॑ಮನಿಯಾಮನಿ । ಆ
 ಭ॒ಕ್ಷ॒ತ್ಯನ್ಯಾ॑ಸು ನಃ ಸ್ವಾಹಾ || ೧೦ || ಅ॒ಯಂ ಸೋ॑ಮಃ ಕ॒ಪದಿ॑ನೇ ಘೃ॒ತಂ ನ
 ಪ॒ವತೇ॑ ಮಧು । ಆ ಭ॒ಕ್ಷ॒ತ್ಯನ್ಯಾ॑ಸು ನಃ ಸ್ವಾಹಾ || ೧೧ || ಅ॒ಯಂ ತ ಆ॒ಘ್ರಣೇ॑
 ಸು॒ತೋ ಘೃ॒ತಂ ನ ಪ॒ವತೇ॑ ಶುಚಿ । ಆ ಭ॒ಕ್ಷ॒ತ್ಯನ್ಯಾ॑ಸು ನಃ ಸ್ವಾಹಾ || ೧೨ ||
 ವಾಚೋ॑ ಜಂತುಃ ಕ॒ವೀನಾಂ॑ ಪ॒ವಸ್ವ॑ ಸೋ॒ಮ ಧಾ॑ರಯ । ದೇ॒ವೇಷು॑ ರ॒ತ್ನಧಾ॑
 ಅ॒ಸಿ ಸ್ವಾಹಾ॑ || ೧೩ || ಆ ಕ॒ಲಶೇ॑ಷು ಧಾ॒ವತಿ॑ ಶೈ॒ನೋ ವ॒ರ್ಮ ವಿ ಗಾ॑ಹತೇ ।
 ಅ॒ಭಿ ದ್ರೋ॒ಣಾ ಕನಿ॑ಕ್ರದತ್ ಸ್ವಾಹಾ || ೧೪ || ಪರಿ॒ಪ್ರ ಸೋ॑ಮ ತೇ ರ॒ಸೋಃಸರ್ಜಿ॑
 ಕ॒ಲಶೇ॑ ಸುತಃ । ಶೈ॒ನೋ ನ ತ॒ಕ್ಷೋ ಅ॒ರ್ಷತಿ॑ ಸ್ವಾಹಾ || ೧೫ || ಪ॒ವಸ್ವ॑ ಸೋ॒ಮ
 ಮ॒ಂದಯ॑ನ್ನಿಂದ್ರಾಯ ಮಧು॑ಮತ್ತಮಃ ಸ್ವಾಹಾ || ೧೬ || ಅ॒ಸ್ಯಗ್ನ್ ದೇ॒ವೀತಯೇ॑
 ವಾ॒ಜಯ॑ಂತೋ ರ॒ಥಾಽವ॑ ಸ್ವಾಹಾ || ೧೭ || ತೇ ಸು॒ತಾಸೋ॑ ಮ॒ದಿಂತ॑ಮಾಃ
 ಶು॒ಕ್ರಾ ವಾ॒ಯುಮ॑ಸ್ಯಕ್ಷತ ಸ್ವಾಹಾ || ೧೮ || ಗ್ರಾ॒ವ್ಲಾ ತು॒ನ್ನೋ ಅ॒ಭಿಷ್ಟು॑ತಃ
 ಪ॒ವಿತ್ರಂ॑ ಸೋ॒ಮ ಗಚ್ಛ॑ಸಿ । ದ॒ಧತ್ಸೋ॒ತ್ರೇ ಸು॒ವೀರ್ಯಮ್ ಸ್ವಾಹಾ॑ || ೧೯ ||
 ಏ॒ಷ ತು॒ನ್ನೋ ಅ॒ಭಿಷ್ಟು॑ತಃ ಪ॒ವಿತ್ರ॑ಮತಿ ಗಾಹತೇ । ರ॒ಕ್ಷೋಹಾ॑ ವಾ॒ರಮ॑ವ್ಯಯಮ್
 ಸ್ವಾಹಾ॑ || ೨೦ || ಯದಂತಿ॑ ಯ॒ಚ್ಚ ದೂ॑ರಕೇ ಭಯಂ ವಿ॒ಂದತಿ॑ ಮಾ॒ಮಿಹ ।
 ಪ॒ವಮಾ॑ನ ವಿ ತ॒ಜ್ಞಹಿ॑ ಸ್ವಾಹಾ || ೨೧ || ಪ॒ವಮಾ॑ನಃ ಸೋ॒ ಅದ್ಯ॑ ನಃ ಪ॒ವಿತ್ರೇ॑ಣ
 ವಿ॒ಚರ್ಷಿ॑ಣಃ । ಯಃ ಪೋ॒ತಾ ಸ ಪು॑ನಾತು ನಃ ಸ್ವಾಹಾ || ೨೨ || ಯ॒ತ್ರೇ
 ಪ॒ವಿತ್ರ॑ಮ॒ರ್ಚಿಷ್ಯ॑ಗ್ನೇ ವಿ॒ತತ॑ಮಂತರಾ । ಬ್ರ॒ಹ್ಮ ತೇ॑ನ ಪು॒ನೀಹಿ॑ ನಃ ಸ್ವಾಹಾ ||

೨೩ || ಯತ್ನೇ ಪವಿತ್ರಮರ್ಚಿವದಗ್ನೇ ತೇನ ಪುನೀಹಿ ನಃ | ಬ್ರಹ್ಮಸಮ್ಯಕ್ ಪುನೀಹಿ
 ನಃ ಸ್ವಾಹಾ || ೨೪ || ಉಭಾಭ್ಯಾಂ ದೇವ ಸವಿತಃ ಪವಿತ್ರೇಣ ಸವೇನ ಚ | ಮಾಂ
 ಪುನೀಹಿ ವಿಶ್ವತಃ ಸ್ವಾಹಾ || ೨೫ || ತ್ರಿಭಿಷ್ಟಂ ದೇವ ಸವಿತವರ್ಷಿಷ್ಯೈಃ
 ಸೋಮ ಧಾಮಭಿಃ | ಅಗ್ನೇ ದಕ್ಷೈಃ ಪುನೀಹಿ ನಃ ಸ್ವಾಹಾ || ೨೬ || ಪುನಂತು
 ಮಾಂ ದೇವಜನಾಃ ಪುನಂತು ವಸವೋ ಧಿಯಾ | ವಿಶ್ವೇ ದೇವಾ ಪುನೀತ ಮಾ
 ಜಾತವೇದಃ ಪುನೀಹಿ ಮಾ ಸ್ವಾಹಾ || ೨೭ || ಪ್ರ ಪ್ರಾಯಸ್ವ ಪ್ರ ಸ್ಯಂದಸ್ವ
 ಸೋಮ ವಿಶ್ವೇಭಿರಂಶುಭಿಃ | ದೇವೇಭ್ಯ ಉತ್ತಮಂ ಹವಿಃ ಸ್ವಾಹಾ || ೨೮ || ಉಪ
 ಪ್ರಿಯಂ ಪನಿಷ್ವತಂ ಯುವಾನಮಾಹುತೀವ್ಯಧಮ್ | ಅಗ್ನಂ ಬಿಭ್ರತೋ ನಮಃ
 ಸ್ವಾಹಾ || ೨೯ || ಅಲಾಯಸ್ಯ ಪರಶುರ್ನನಾಶ ತಮಾ ಪವಸ್ವ ದೇವ ಸೋಮ
 | ಅಮಿಂ ಚಿದೇವ ದೇವ ಸೋಮ ಸ್ವಾಹಾ || ೩೦ || ಯಃ ಪಾವಮಾನೀರಧೈತ್ಯಷಿಭಿಃ
 ಸಂಭೃತಂ ರಸಮ್ | ಸರ್ವಂ ಸ ಪೂತಮಶ್ವಾತಿ ಸ್ವದಿತಂ ಮಾತರಿಶ್ವನಾ ಸ್ವಾಹಾ
 || ೩೧ || ಪಾವಮಾ ನೀಯೋ ಅಧೈತ್ಯಷಿಭಿಃ ಸಂಭೃತಂ ರಸಮ್ | ತಸ್ಮೈ
 ಸರಸ್ವತೀ ದುಹೇ ಕ್ಷೀರಂ ಸರ್ಪಿರ್ಮಧೂದಕಮ್ ಸ್ವಾಹಾ || ೩೨ ||

ಆಯಾ ರುಚಾ ಹರಿಣ್ಯಾ ಇತಿ ತ್ರಿಚರ್ಚಸ್ಯ ಸೂಕ್ತಸ್ಯ ಅನಾನತಃ ಪಾರುಚ್ಛೇಪಿಃ
 ಋಷಿಃ ಪವಮಾನಃ ಸೋಮೋ ದೇವತಾ ಅತ್ಯಷ್ಟಿ ಭಂದಃ ಹೋಮೇ ವಿನಿಯೋಗಃ ||

(೯-೧೧೧-ಪೂರ್ತಿ)

ಅಯಾ ರುಚಾ ಹರಿಣ್ಯಾ ಪುನಾನೋ ವಿಶ್ವಾ ದ್ವೇಷಾಂಸಿ ತ್ರರತಿ ಸ್ವಯುಗ್ಧಭಿಃ

ಸೂರೋ ನ ಸ್ವಯುಗ್ವಭಿಃ | ಧಾರಾ ಸುತಸ್ಯ ರೋಚತೇ ಪುನಾನೋ ಅರುಷೋ
 ಹರಿಃ | ವಿಶ್ವಾ ಯದ್ರೂಪಾ ಪರಿಯಾಸ್ಯ ಕ್ವಭಿಃ ಸಪ್ತಾಸ್ಯೇಬಿರ್ಋಕ್ವಭಿಃ ಸ್ವಾಹಾ ||
 ೧ || ತ್ವಂ ತ್ಯತ್ಕಣೇನಾಂ ವಿದೋ ವಸು ಸಂ ಮಾತ್ಯಭಿರ್ಮರ್ಜಯಸಿ ಸ್ವ ಆ
 ದಮ ಋತಸ್ಯ ಧೀತಿಭಿರ್ದಮೇ | ಪರಾವತೋ ನ ಸಾಮ ತದ್ಯತ್ರಾ ರಣಂತಿ
 ಧೀತಯಃ | ತ್ರಿಧಾತುಭಿರರುಷೀಭಿರ್ವಯೋ ದಧೇ ರೋಚಮಾನೋ ವಯೋ
 ದಧೇ ಸ್ವಾಹಾ || ೨ || ಪೂರ್ವಾಮನು ಪ್ರದಿಶಂ ಯಾತಿ ಚೇಕಿತತ್ಸಂ ರಶ್ಮಿಭಿರ್ಯತತೇ
 ದರ್ಶತೋ ರಥೋ ದೈವ್ಯೋ ದರ್ಶತೋ ರಥಃ | ಅಗ್ಮನ್ನುಕ್ಥಾನಿ ಪೌಂಸ್ಯೇಂದ್ರಂ
 ಜೈತ್ರಾಯ ಹರ್ಷಯನ್ | ವಜ್ರಶ್ಚ ಯದ್ಭವಥೋ ಅನಪಚ್ಯತಾ
 ಸಮತ್ಸನ್ನಪಚ್ಯತಾ ಸ್ವಾಹಾ || ೩ ||

ಸಹಸ್ರಶೀರ್ಷೇತಿ. ಷೋಳಶರ್ಚಸ್ಯ ಸೂಕ್ತಸ್ಯ ನಾರಾಯಣಃ ಪುರುಷೋನುಷ್ಪುಪ್
 ನಾರಾಯಣ ಋಷಿಃ ಪುರುಷೋ ದೇವತಾ ಅನುಷ್ಪುಪ್ ಛಂದಃ ಪುರುಷ ಸೂಕ್ತ ಮಂತ್ರ
 ಹೋಮೇ ವಿನಿಯೋಗಃ ||

ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ | ಸ ಭೂಮಿಂ ವಿಶ್ವತೋ
 ವೃತ್ವಾತ್ಯತಿಷ್ಯದ್ವಶಾಂಗುಲಮ್ ಸ್ವಾಹಾ || ಪುರುಷ ಏವೇದಂ ಸರ್ವಂ ಯದ್ಭೂತಂ
 ಯಚ್ಚ ಭವ್ಯಮ್ | ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋಹತಿ ಸ್ವಾಹಾ
 || ಏತಾ ವಾನಸ್ಯ ಮಹಿವ್ರಾತೋ ಜ್ಯಾಯಾಂ ಶ್ಚ ಪೂರುಷಃ |
 ಪಾದೋಽಸ್ಯ ವಿಶ್ವಾಭೂತಾನಿ ತ್ರಿಪಾದಸ್ಯಾಮೃತಂ ದಿವಿ ಸ್ವಾಹಾ || ತ್ರಿಪಾ ದೂರ್ಧ್ವ

ಉದ್ಯೋತ್ಪುರುಷಃ ಪಾದೋಽಸ್ಯೇಹಾ ಭವತ್ಪುನಃ | ತತೋ
 ವಿಷ್ವಜ್ಜ್ವಲಾಮತ್ನಾನಾನಶನೇ ಅಭಿಸ್ವಾಹಾ || ತಸ್ಮಾದ್ವಿರಾಳಜಾಯತ ವಿರಾಜೋ
 ಅಧಿ ಪೂರುಷಃ | ಸ ಜಾತೋ ಅತ್ಯರಿಚ್ಯತ ಪಶ್ಚಾದ್ಭೂಮಿಮಥೋ ಪುರಃ ಸ್ವಾಹಾ
 || ಯತ್ತುರುಷೇಣ ಹವಿಷಾ ದೇವಾ ಯಜ್ಞಮತನ್ವತ | ವಸಂತೋ ಅಸ್ಯಾಸೀದಾಜ್ಯಂ
 ಗ್ರೀಷ್ಮ ಇಧ್ಯಃ ಶರದ್ಧವಿಃ ಸ್ವಾಹಾ || ತಂ ಯಜ್ಞಂ ಬರ್ಹಿಷಿ ಪ್ರೌಕ್ಷನ್ಪುರುಷಂ
 ಜಾತಮಗ್ರತಃ | ತೇನ ದೇವಾ ಅಯಜಂತ ಸಾಧ್ಯಾ ಋಷಯಶ್ಚ ಯೇ ಸ್ವಾಹಾ ||
 ತಸ್ಮಾದ್ಯಜ್ಞತ್ಸರ್ವಹುತಃ ಸಂಭೃತಂ ಪ್ರಷದಾಜ್ಯಮ್ | ಪಶೂನ್ ಸ್ತಾಂಶ್ಚಕೇ
 ವಾಯವ್ಯಾನಾರಣ್ಯಾನ್ಗ್ರಾಮ್ಯಾಶ್ಚ ಯೇ ಸ್ವಾಹಾ || ತಸ್ಮಾದ್ಯಜ್ಞತ್ಸರ್ವಹುತ ಋಚಿಃ
 ಸಾಮಾನಿ ಜಜ್ಞಿರೇ | ಛಂದಾಂಸಿ ಜಜ್ಞಿರೇ ತಸ್ಮಾದ್ಯಜುಸ್ತಸ್ಮಾದಜಾಯತ ಸ್ವಾಹಾ
 || ತಸ್ಮಾದಶ್ಚಾ ಅಜಾಯಂತ ಯೇ ಕೇ ಚೋಭಯಾದತಃ | ಗಾವೋ ಹ ಜಜ್ಞಿರೇ
 ತಸ್ಮತ್ಸಸ್ಮಾಜ್ಜಾತಾ ಅಜಾವಯಃ ಸ್ವಾಹಾ || ಯತ್ತುರುಷಂ ವ್ಯದಧುಃ ಕತಿಧಾ
 ವ್ಯಕಲ್ಪಯನ್ | ಮುಖಂ ಕಿಮಸ್ಯ ಕೌ ಬಾಹೂ ಕಾ ಊರೂ ಪಾದಾ ಉಚ್ಚೇತೇ
 ಸ್ವಾಹಾ || ಬ್ರಾಹ್ಮಣೋಽಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ | ಊರೂ
 ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ ಸ್ವಾಹಾ || ಚಂದ್ರಮಾ
 ಮನಸೋ ಜಾತಶ್ಚಕ್ಷೋಃ ಸೂರ್ಯೋ ಅಜಾಯತ | ಮುಖಾದಿಂದ್ರಶ್ಚಾಗ್ನಿಶ್ಚ
 ಪ್ರಾಣಾದ್ವಾಯುರಜಾಯತ ಸ್ವಾಹಾ || ನಾಭ್ಯಾ ಆಸೀದಂತರಿಕ್ಷಂ ಶೀರ್ಷ್ಣೋ
 ದ್ಯೌಃ ಸಮವರ್ತತ | ಪದ್ಭ್ಯಾಂ ಭೂಮಿದಿಶಃ ಶ್ಲೋತ್ರಾತ್ಕಥಾ ಲೋಕಾಃ

ಅಕಲ್ಪಯನ್ ಸ್ವಾಹಾ || ಸಪ್ತಾಸ್ಯಾಸನ್ನರಿಧಯಸ್ತ್ರಿಃ ಸಪ್ತ ಸಮಿಧಃ ಕೃತಾಃ | ದೇವಾ
 ಯದ್ಯಜ್ಞಂ ತನ್ನಾನಾ ಅಬಧ್ನನ್ನರುಷಂ ಪಶುವಾ ಸ್ವಾಹಾ || ಯಜ್ಞೇನ
 ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ | ತೇ ಹ ನಾಕಂ
 ಮಹಿಮಾನಃ ಸಚಂತ ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ ಸ್ವಾಹಾ ||

(೧೦-೯೦ ಪೂರ್ತಿ)

ಮಮಾಗ್ನೇ ವರ್ಚ ಇತಿ ದಶರ್ಚಸ್ಯ ಸೂಕ್ತಸ್ಯ ವಿಹವ್ಯಃ ವಿಶ್ವೇ ದೇವಾ ಸ್ತ್ರಿಷ್ಟುಪ್ ಅಂತ್ಯಾ
 ಜಗತೀ ಹೋಮೇ ವಿನಿಯೋಗಃ || (೧೦-೧೨೮ಪೂರ್ತಿ)

ಮಮಾಗ್ನೇ ವರ್ಚೋ ವಿಹವೇಷ್ಟಸ್ತು ವಯಂ ತ್ವೇಂಧಾನಾಸ್ತನ್ವಂ ಪುಷೇಮ |
 ಮಹ್ಯಂ ನಮಂತಾಂ ಪ್ರದಿಶಶ್ಚತಸ್ತಸ್ತಯಾದ್ಯಕ್ಷೇಣ ಪ್ರತನಾ ಜಯೇಮ ಸ್ವಾಹಾ
 || ೧ || ಮಮ ದೇವಾ ವಿಹವೇ ಸಂತು ಸರ್ವ ಇಂದ್ರವನ್ತೋ ಮರುತೋ
 ವಿಷ್ಟುರಗ್ನಿಃ | ಮಮಾಂತರಿಕ್ಷಮುರುಲೋಕಮಸ್ತು ಮಹ್ಯಂ ವಾತಃ ಪವತಾಂ
 ಕಾಮೇ ಅಸ್ಮಿನ್ ಸ್ವಾಹಾ || ೨ || ಮಯಿ ದೇವಾ ದ್ರವಿಣಮಾ ಯಜಂತಾಂ
 ಮಯ್ಯಾಶೀರಸ್ತು ಮಯಿ ದೇವಹೂತಿಃ | ದೈವ್ಯಾ ಹೋತಾರೋ ವನುಷಂತ
 ಪೂರ್ವೇರಿಷ್ಟಾಃ ಸ್ಯಾಮತನ್ನಾ ಸುವೀರಾಃ ಸ್ವಾಹಾ | ೩ || ಮಹ್ಯಂ ಯಜಂತು
 ಮಮ ಯಾನಿ ಹವ್ಯಾಕೂತಿಃ ಸತ್ಯಾ ಮನಸೋ ಮೇ ಅಸ್ತು | ಏನೋ ಮಾ ನಿ
 || ಗಾಂ ಕತಮಚ್ಚನಾಹಂ ವಿಶ್ವೇ ದೇವಾಸೋ ಅಧಿ ವೋಚತಾ ನಃ ಸ್ವಾಹಾ || ೪ |
 ದೇವೀಃ ಷಳರ್ವೀರರು ನಃ ಕೃಣೋತ ವಿಶ್ವೇ ದೇವಾಸ ಇಹ ವೀರಯದ್ಧಮ್

ಮಾ ಹಾಸ್ಯಹಿ ಪ್ರಜಯಾ ಮಾ ತನೂಭಿರ್ಮಾ ರಧಾಮ ದ್ವಿಷತೇ ಸೋಮ
 ರಾಜನ್ ಸ್ವಾಹಾ || ೫ || ಅಗ್ನೇ ಮನ್ಯಂ ಪ್ರತಿನುದನ್ ಪರೇಷಾಮದಬ್ಧೋ
 ಗೋಪಾಃ ಪರಿ ಪಾಹಿ ನಸ್ವಮ್ | ಪ್ರತ್ಯಂಚೋ ಯಂತು ನಿಗುತಃ ಪುನಸ್ತೇ (ಏ)
 ೩ ಮೈಷಾಂ ಚಿತ್ರಂ ಪ್ರಭುಧಾಂ ವಿ ನೇಷತ್ ಸ್ವಾಹಾ || ೬ || ಧಾತಾ ಧಾತ್ಯಕಾಂ
 ಭುವನಸ್ಯ ಯಸ್ಯ ತಿರ್ದೇವಂ ತ್ರಾತಾರಮಭಿಮಾತಿಷಾಹಮ್ | ಇಮಂ
 ಯಜ್ಞಮಶ್ವಿನೋಭಾ ಬೃಹಸ್ಪತಿರ್ದೇವಾಃ ಪಾಂತು ಯಜಮಾನಂ ನೃಧಾತ್
 ಸ್ವಾಹಾ || ೭ || ಉರುವ್ಯಚಾ ನೋ ಮಹಿಷಃ ಶರ್ಮ ಯಂಸದಸ್ಮಿನ್, ಹವೇ
 ಪುರುಹೂತಃ ಪುರುಕ್ಷುಃ | ಸ ನಃ ಪ್ರಜಾಯೈ ಹರ್ಯಶ್ಚ ಮೃಳಯೇಂದ್ರ ಮಾ
 ನೋ ರೀರಿಷೋ ಮಾ ಪರಾ ದಾಃ ಸ್ವಾಹಾ || ೮ || ಯೇ ನಃ ಸಪತ್ನಾ ಅಪ ತೇ
 ಭವಂತಿದ್ರಾಗ್ನಿಭ್ಯಾಮವ ಬಾಧಾಮಹೇ ತಾನ್ | ವಸವೋ ರುದ್ರಾ ಅದಿತ್ಯಾ
 ಉಪರಿಸ್ಪೃಶಂ ಮೋಗ್ರಂ ಚೇತ್ತಾರಮಧಿರಾಜಮಕ್ರನ್ ಸ್ವಾಹಾ || ೯ ||
 ಅವಾಂಚಮಿಂದ್ರಮಮುತೋ ಹವಾಮಹೇ ಯೋ ಗೋಜಿದ್ಧನಜಿದಶ್ವಜಿದ್ಯಃ
 | ಇಮಂ ನೋ ಹವ್ಯಂ ವಿಹವೇ ಜುಷಸ್ವಾಸ್ಸ ಕುಲೋ ಹರಿವೋ ಮೇದಿನಂ ತ್ವಾ
 ಸ್ವಾಹಾ ೧೦ || (ಅಂತಃ ಪರಿಶಿಷ್ಟ)

ಅಗ್ನೇ ಅಚ್ಯಾ ವದೇಹ ಇತಿ ಷಳರ್ಚಸ್ಯ ಸೂಕ್ತಸ್ಯ ಅಗ್ನಿಸ್ತಾಪಸ ಋಷಿಃ ವಿಶ್ವೇ ದೇವಾ
 ದೇವತಾ ಅನುಷ್ಠುಪ್ ಭಂದಃ ಹೋಮೇ ವಿನಿಯೋಗಃ : (೧೦-೧೪೧)

ಅಗ್ನೇ ಅಚ್ಯಾ ವದೇಹ ನಃ ಪ್ರತ್ಯಚ್ಛ್ಃ : ಸುಮನಾ ಭವ | ಪ್ರ ನೋ ಯಚ್ಛ್ಃ

ವಿಶ್ವತೇ ಧನದಾ ಅಸಿ ನಸ್ವಮ್ ಸ್ವಾಹಾ || ೧ || ಪ್ರ ನೋ ಯಚ್ಚತ್ಯಮಾ
 ಪ್ರ ಭಗಃ ಪ್ರ ಬೃಹಸ್ಪತಿಃ | ಪ್ರ ದೇವಾಃ ಪ್ರೋತ ಸೂನೃತಾ ರಾಯೋ ದೇವೀ
 ದದಾತು ನಃ ಸ್ವಾಹಾ || ೨ || ಸೋಮಂ ರಾಜಾನಮವಸೇಽಗ್ನಿಂ
 ಗೀರ್ಭಿರ್ಹವಾಮಹೇ | ಆದಿತ್ಯಾನ್ , ವಿಷ್ಣುಂ ಸೂರ್ಯಂ ಬೃಹ್ಮಾಣಂ ಚ
 ಬೃಹಸ್ಪತಿಮ್ ಸ್ವಾಹಾ || ೩ || ಇಂದ್ರವಾಯೂ ಬೃಹಸ್ಪತಿಂ ಸುಹವೇಹ
 ಹವಾಮಹೇ | ಯಥಾ ನಃ ಸರ್ವ ಇಜ್ಜನಃ ಸಂಗತ್ಯಾ ಸುಮನಾ ಅಸತ್ ಸ್ವಾಹಾ
 || ೪ || ಅರ್ಯಮಣಂ ಬೃಹಸ್ಪತಿಮಿಂದ್ರಂ ದಾನಾಯ ಚೋದಯ | ವಾತಂ
 ವಿಷ್ಣುಂ ಸರಸ್ವತೀಂ ಸವಿತಾರಂ ಚ ವಾಜಿನಮ್ ಸ್ವಾಹಾ || ೫ || ತ್ವಂ ನೋ ಅಗ್ನೇ
 ಅಗ್ನಿಭಿರ್ಬ್ರಹ್ಮ ಯಜ್ಞಂ ಚ ವರ್ಧಯ | ತ್ವಂ ನೋ ದೇವತಾತಯೇ ರಾಯೋ
 ದಾನಾಯ ಚೋದಯ ಸ್ವಾಹಾ || ೬ ||

ನಮೋ ಮಹದ್ಭ್ಯೋ ನಮೋ ಇತಿ ಮಂತ್ರಸ್ಯ ಶುನಶೇಫ ಆಜೀರರ್ತಿ ಋಷಿಃ ದೇವಾ
 ದೇವತಾ ತ್ರಿಷ್ಠುಪ್ ಛಂದ ಹೋಮೇ ವಿನಿಯೋಗಃ || (೧-೨೭-೧೩)

ನಮೋ ಮಹದ್ಭ್ಯೋ ನಮೋ ಅರ್ಭಕೇಭ್ಯೋ ನಮೋ ಯುವಭ್ಯೋ ನಮು
 ಆಶಿನೇಭ್ಯಃ | ಯಜಾಮ ದೇವಾನ್ , ಯದಿ ಶಕ್ವಾಮ ಮಾ ಜ್ಯಾಯಸಃ ಶಂಸಮಾ
 ವಕ್ಷಿ ದೇವಾಃ ಸ್ವಾಹಾ ||

ಆದಿತ್ಯಾತ್ಮಕ ರುದ್ರಾಯ ಇದಂ ನ ಮಮ ||

ಸಾದ್ಗುಣ್ಯ ದೇವತಾಃ

ಆತೂನ ಇಂದ್ರ ಇತಿ ಮಂತ್ರಸ್ಯ ಕಾಣ್ವ ಕುಸೀದ ಋಷಿಃ | ಅಗ್ನಿ ದೇವತಾ |

ಗಾಯತ್ರೀ ಛಂದಃ || (೮-೮೧-೧)

ಆ ತೂ ನ ಇಂದ್ರ ಕ್ಷುಮಂತಂ ಚಿತ್ರಂ ಗ್ರಾಭಂ ಸಂ ಗೃಭಾಯ | ಮಹಾಹಸ್ವೀ
ದಕ್ಷಿಣೇನ ಸ್ವಾಹಾ || ವಿನಾಯಕಾಯ ಇದಂ ನ ಮಮ ||

ಜಾತವೇದಸ ಇತಿ ಮಂತ್ರಸ್ಯ ಕೃಷ್ಣೋ ಮಾರೀಚ ಋಷಿಃ |

ದುರ್ಗಾ ದೇವತಾ | ತ್ರಿಷ್ಟುಪ್ ಛಂದಃ || (೧-೯೯-೧)

ಜಾತವೇದಸೇ ಸುನವಾಮ ಸೋಮಮರಾತೀಯತೋ ನಿ ದಹಾತಿ ವೇದಃ | ಸ
ನಃ ಪರ್ಷದತಿ ದುರ್ಗಾಣಿ ವಿಶ್ವಾ ನಾವೇವ ಸಿಂಧುಂ ದುರಿತಾತ್ಮಗ್ನಿಃ || ಸ್ವಾಹಾ ||

ದುರ್ಗಾಯೈ ಇದಂ ನ ಮಮ ||

ಕ್ಷೇತ್ರಸ್ಯ ಪತಿನಾ ಇತಿ ಮಂತ್ರಸ್ಯ ವಾಮದೇವ ಋಷಿಃ | ಕ್ಷೇತ್ರಪತಿ ದೇವತಾ |

ತ್ರಿಷ್ಟುಪ್ ಛಂದಃ || (೪-೫೭-೧)

ಕ್ಷೇತ್ರಸ್ಯ ಪತಿನಾ ವಯಂ ಹಿತೇನೇವ ಜಯಾಮಸಿ |
ಗಾಮಶ್ಚಂ ಪೋಷಯಿತ್ವಾ ಸ ನೋ ಮೃಳಾತೀದೃಶೇ ಸ್ವಾಹಾ ||

ಕ್ಷೇತ್ರಪಾಲಕ ಇದಂ ನ ಮಮ ||

ಕ್ರಾಣಾ ಶಿಶುರ್ಮಹೀನಾಂ ಇತಿ ಮಂತ್ರಸ್ಯ ತ್ರಿಶಃ ಋಷಿಃ |

ಪವಮಾನಃ ಸೋಮಃ ದೇವತಾ | ಉಷ್ಣಿಕ್ ಛಂದಃ || (೯-೧೦೨-೧)

ಕ್ರಾಣಾ ಶಿಶುರ್ಮಹೀನಾಂ ಹಿನ್ವನ್ನೃತಸ್ಯ ದೀಧಿತಿಮ್ |

ವಿಶ್ವಾ ಪರಿ ಪ್ರಿಯಾ ಭುವದಧ ದ್ವಿತಾ ಸ್ವಾಹಾ ||

ವಾಯವ ಇದಂ ನ ಮಮ ||

ಆದಿತ್ಯತ್ಯಸ್ಯ ರೇತಸೋ ಇತಿ ಮಂತ್ರಸ್ಯ ವತ್ಸಃ ಕಾಣ್ವಃ ಋಷಿಃ |

ಇಂದ್ರೋ ದೇವತಾ | ಗಾಯತ್ರೀ ಭಂದ || (೮-೬-೨೦)

ಆದಿತ್ಯತ್ಯಸ್ಯ ರೇತಸೋ ಜ್ಯೋತಿಷ್ಪಶ್ಯಂತಿ ವಾಸರಮ್ |

ಪರೋ ಯದಿಧ್ಯತೇ ದಿವಾ ಸ್ವಾಹಾ || ಅಂತರಿಕ್ಷ ಇದಂ ನ ಮಮ ||

ಅಶ್ವಿನಾ ವರ್ತಿರಶ್ಮದಾ ಇತಿ ಮಂತ್ರಸ್ಯ ಗೋತೋಮೋ ರಾಹುಗಣಃ ಋಷಿಃ |

ಅಶ್ವಿನೌ ದೇವತಾ | ಉಷ್ಣಿಕ್ ಭಂದಃ || (೧-೯೨-೧೬)

ಅಶ್ವಿನಾ ವರ್ತಿರಸ್ಮದಾ ಗೋಮದ್ವಸ್ತ್ರಾ ಹಿರಣ್ಯವತ್ |

ಅರ್ವಾಗ್ರಥಂ ಸಮನಸಾ ವಿ ಯಚ್ಛತಮ್ ಸ್ವಾಹಾ ||

ಅಶ್ವಿಭ್ಯ ಇದಂ ನ ಮಮ ||

ವಾಸೋಷ್ವತೇ ಪ್ರತಿ ಜಾನೀ ಇತಿ ಮಂತ್ರಸ್ಯ ವ್ಸಿಷ್ಠ ಋಷಿಃ |

ವಾಸೋಷ್ವತಿಃ ದೇವತಾ | ತ್ರಿಷ್ಠುಪ್ ಭಂದಃ || (೨-೫೪-೧)

ವಾಸೋಷ್ವತೇ ಪ್ರತಿ ಜಾನೀಹ್ಯಸ್ಮಾನ್ವಾವೇಶೋ ಅನಮೀವೋ ಭವಾ ನಃ |

ಯತ್ಕ್ಷೇಮಹೇ ಪ್ರತಿ ತನ್ನೋ ಜುಷಸ್ವ ಶಂ ನೋ ಭವ ದ್ವಿಪದೇ ಶಂ ಚತು

ಷ್ವದೇ ಸ್ವಾಹಾ || ವಾಸ್ತುಪುರುಷಾಯೇದಂ ನ ವಮ ||

ತ್ರಿಯಂಬಕಂ ಯಜಾಮಹೇ ಇತಿ ಮಂತ್ರಸ್ಯ ಕುತ್ಸೋ ಋಷಿಃ |

ರುದ್ರೋ ದೇವತಾ | ಜಗತೀ ಭಂದಃ || (೭-೫೯-೧೨)

ತ್ರಿ॑ಯಂ॒ಬಕಂ ಯ॒ಜಾಮ॑ಹೇ ಸು॒ಗಂಧಿಂ ಪು॒ಷ್ಪಿ॒ವರ್ಧ॑ನಂ | ಉ॒ರ್ವಾ॒ರು॒ಕಮಿ॒ವ
ಬಂಧ॑ನಾನ್ಪ್ರ॒ತ್ಯೋ ಮು॑ರ್ಕ್ಷೀಯ ಮಾ॒ಮೃತಾತ್ ಸ್ವಾ॒ಹಾ ||

ಮೃತ್ಯುಂಜಯಾಯ ಇದಂ ನ ಮಮ ||

ಶ್ರಿಯೇ ಜಾತ ಶ್ರಿಯ ಇತಿ ಮಂತ್ರಸ್ಯ ಕಣ್ವ ಋಷಿಃ |

ಪವಮಾನಃ ಸೋಮೋ ದೇವತಾ | ತ್ರಿಷ್ಠುಪ್ ಭಂದಃ | (೯-೯೪-೪)

ಶ್ರಿಯೇ॑ ಜಾತಃ ಶ್ರಿಯ॑ ಆ ನಿರಿಯಾಯ॑ ಶ್ರಿಯಂ॑ ವಯೋ ಜರಿತ್ಯಭ್ಯೋ ದಧಾತಿ
| ಶ್ರಿಯಂ॑ ವಸಾನಾ॑ ಅಮೃತ॒ತ್ವಮಾಯ॑ನ್ಭವಂತಿ ಸತ್ಯಾ॑ ಸಮಿ॒ಥಾ ಮಿ॒ತದ್ರೌ ಸ್ವಾ॒ಹಾ
|| ಶ್ರಿಯ ಇದಂ ನ ಮಮ ||

ಕೃತು ಸಂರಕ್ಷಣ ದೇವತಾಃ

ಇಂದ್ರಂ ವೋ ವಿಶ್ವತಃ ಪರಿ ಇತಿ ಮಂತ್ರಸ್ಯ ಮಧುಚ್ಚಂದಾ ವೈಶ್ವಾಮಿತ್ರಃ ಋಷಿಃ |

ಇಂದ್ರೋ ದೇವತಾ | ಗಾಯತ್ರೀ ಭಂದಃ | (೧-೨-೧೦)

ಇಂದ್ರಂ॑ ವೋ॒ ವಿಶ್ವ॑ತಸ್ವರಿ॒ ಹವಾ॑ಮಹೇ ಜನೇ॒ಭ್ಯಃ | ಅ॒ಸ್ಮಾಕ॑ಮಸ್ತು ಕೇ॒ವಲಃ
ಸ್ವಾ॒ಹಾ || ಇಂದ್ರಂ ಲೋಕಪಾಲಕಾಯ ಇದಂ ನ ಮಮ ||

ಅಗ್ನಿಂ ದೂತಂ ವ್ಯಣೇಮಹೇ ಇತಿ ಮಂತ್ರಸ್ಯ ಮೇಧಾತಿಥಿಃ ಕಾಣ್ವ ಋಷಿಃ | ಅಗ್ನಿದೇವ
ತಾ | ಗಾಯತ್ರೀ ಭಂದಃ | (೧-೧೨-೧)

ಅ॒ಗ್ನಿಂ ದೂ॑ತಂ ವ್ಯ॒ಣೇ॑ಮಹೇ ಹೋ॒ತಾರಂ॑ ವಿ॒ಶ್ವವೇ॑ದಸಮ್ |

ಅಸ್ಯ ಯಜ್ಞಸ್ಯ ಸುಕ್ರತುಮ್ ಸ್ವಾಹಾ ||

ಅಗ್ನಿಂ ಲೋಕಪಾಲಕಾಯ ಇದಂ ನ ಮಮ ||

ಯಮಾಯ ಸೋಮಂ ಸುನುತ ಇತಿ ಮಂತ್ರಸ್ಯ ಯಮ ಋಷಿಃ | ಯಮ ದೇವತಾ |

ಅನುಷ್ಟುಪ್ ಭಂದಃ || (೧೦-೧೪-೧೩)

ಯಮಾಯ ಸೋಮಂ ಸುನುತ ಯಮಾಯ ಜುಹುತಾ ಹವಿಃ |
ಯಮಂ ಹ ಯಜ್ಞೋ ಗಚ್ಛತ್ಯಗ್ನಿದೂತೋ ಅರಂಕೃತಃ ಸ್ವಾಹಾ ||

ಯಮಂ ಲೋಕಪಾಲಕಾಯ ಇದಂ ನಮಮ ||

ಮೋಷುಣಃ ಪರಾಪರಾ ಇತಿ ಮಂತ್ರಸ್ಯ ಅಘೋರಕಾಣ್ವ ಋಷಿಃ | ನಿರಋತಿ ದೇವತಾ |

ಗಾಯತ್ರೀ ಭಂದಃ | (೧-೩೮-೬)

ಮೋಷುಣಃ ಪರಾಪರಾ ನಿರ್ಮುತಿರ್ದುರ್ಹಣಾಽವಧೀತ್ |
ಪದೀಷ್ಟ ತೃಷ್ಣಯಾ ಸಹ ಸ್ವಾಹಾ ||

ನಿರ್ಮುತಿಂ ಲೋಕಪಾಲಕಾಯ ಇದಂ ನ ಮಮ ||

ತತ್ತಾಯಾಮಿ ಬ್ರಹ್ಮಣಾ ಇತಿ ಮಂತ್ರಸ್ಯ ಶುನಃಶೇಪ ಅಜೀಗರ್ತ ಋಷಿಃ | ವರುಣೋ

ದೇವತಾ | ತ್ರಿಷ್ಟುಪ್ ಭಂದಃ | (೧-೨೪-೧೧)

ತತ್ತಾ ಯಾಮಿ ಬ್ರಹ್ಮಣಾ ವಂದಮಾನಸ್ತದಾ ಶಾಸ್ತ್ರೇ ಯಜಮಾನೋ ಹವಿರ್ಭೀಃ
| ಅಹೇಳಮಾನೋ ವರುಣೇಹ ಬೋಧ್ಯುರುಶಂಸ ಮಾನ ಅಯುಃ ಪ್ರ ಮೋಷೀಃ
ಸ್ವಾಹಾ || ವರುಣಂ ಲೋಕಪಾಲಕಾಯ ಇದಂ ನ ಮಮ |

ತವವಾಯು ವೃತಸ್ತತೇ ಇತಿ ಮಂತ್ರಸ್ಯ ವ್ಯಶ್ವೋ ವಾಂಗಿರಸಃ ಋಷಿಃ | ವಾಯು ದೇವತಾ

| ಗಾಯತ್ರೀ ಭಂದಃ || (೮-೨೬-೨೧)

ತವವಾಯು ವೃತಸ್ತತೇ ತ್ವಷ್ಟುಜಾರ್ವಮಾತರದ್ಭುತ |

ಅವಾಂಸ್ಯಾ ವ್ಯನೋ ಮಹೇ ಸ್ವಾಹಾ ||

ವಾಯುಂ ಲೋಕಪಾಲಕಾ ಇದಂ ನ ಮಮ ||

ಸೋಮೋ ಧೇನುಂ ಸೋಮೋ ಇತಿ ಮಂತ್ರಸ್ಯ ಗೋತಮೋ ರಾಹುಗಣ ಋಷಿಃ |

ಸೋಮೋ ದೇವತಾ | ತ್ರಿಷ್ಟುಪ್ ಭಂದಃ || (೧-೯೧-೨೦)

ಸೋಮೋ ಧೇನುಂ ಸೋಮೋ ಅವಂತಮಾಶುಂ ಸೋಮೋ ವೀರಂ ಕರ್ಮಣ್ಯಂ
ದದಾತಿ | ಸಾದನ್ಯಂ ವಿದಥ್ಯಂ ಸಭೇಯಂ ಪಿತೃಶ್ರವಣಂ ಯೋ

ದದಾಶದಸ್ಯೈ ಸ್ವಾಹಾ || ಕುಬೇರಂ ಲೋಕಪಾಲಕಾಯ ಇದಂ ನ ಮಮ ||

ತಮೀಶಾನಂ ಜಗತ ಇತಿ ಮಂತ್ರಸ್ಯ ಗೋತಮೋ ರಾಹುಗಣೋ ಋಷಿಃ | ವಿಶ್ವೇದೇವಾ

ದೇವತಾ | ಜಗತೀ ಭಂದಃ || (೧-೮೯-೫)

ತಮೀಶಾನಂ ಜಗತಸ್ತಸ್ಥುಷಸ್ತತಿಂ ಧಿಯಂಜಿನ್ವಮವಸೇ ಹೂಮಹೇ
ವಯಮ್ | ಪೂಷಾ ನೋ ಯಥಾ ವೇದಸಾಮಸದ್ವ್ಯಧೇ ರಕ್ಷಿತಾ ಪಾಯುರ
ದಭಃ ಸ್ತಸ್ತಯೇ ಸ್ವಾಹಾ || ಈಶಾನಂ ಲೋಕಪಾಲಕಾಯ ಇದಂ ನ ಮಮ ||

|| ಅಥ ಸ್ವಿಷ್ಟಕೃದ್ಧೋಮ ||

ಯದಸ್ಯ ಕರ್ಮಣೋ ಇತಿ ಮಂತ್ರಸ್ಯ ಹಿರಣ್ಯಗರ್ಭ ಋಷಿಃ ಅಗ್ನಿದೇವತಾ ತ್ರಿಷ್ಟುಪ್

ಭಂದಃ ಸ್ವಿಷ್ಟಕೃದ್ಗೋಮೇ ವಿನಿಯೋಗಃ || (ಬ್ರ.ಕ . ಸ ೮೨)

ಯದಸ್ಯ ಕರ್ಮಣೋಽತ್ಯರೀರಿಚಂ ಯದ್ವಾ ನ್ಯೂನಮಿಹಾಕರಮ್ |
ಅಗ್ನಿಷ್ಟತ್ಸ್ವಿಷ್ಟಕೃದ್ವಿದ್ವಾ ಸರ್ವಂ ಸ್ವಿಷ್ಟಂ ಸುಹುತಂ ಕರೋತು ಮೇ ||
ಅಗ್ನಯೇ ಸ್ವಿಷ್ಟಕೃತೇ ಸುಹುತಹುತೇ ಸರ್ವಪ್ರಾಯಶ್ಚಿತ್ತಾಹಿತೀನಾಂ
ಕಾಮಾನಾಂ ಸಮರ್ಥಯಿತ್ರೇ ಸರ್ವಾನ್ನಃ ಕಾರ್ಮಾ ಸಮರ್ಥಯ ಸ್ವಾಹಾ ||
ಅಗ್ನಯೇ ಸ್ವಿಷ್ಟಕೃತೇ ಇದಂ ನ ಮಮ ||

ಅನಂತರಂ ಇಧ್ಯ ಬಂಧನ ರಜ್ಜು ಗ್ರಂಥಿಂ ವಿಸ್ತಸ್ಯ , ಪೋಕ್ಷ್ಯ , ಘೃತೇನಾಪ್ಲಾವ್ಯ
ಪಶು - ಪತಯೇ ರುದ್ರಾಯ ಸ್ವಾಹಾ ರುದ್ರಾಯ ಪಶುಪತಯೇ ಇದಂ ನ ಮಮ ||

ಅಪ ಉಪಸ್ಪೃಷ್ಯಾ ||

ಸುವೇಣ ಆಜ್ಯಮಾದಾಯ , ಪ್ರಾಯಶ್ಚಿತ್ತಾರ್ಥಂ ಸಪಾಜ್ಯಾಹುತಿಂ ಜುಹುಯಾತ್ ||
ಅಯಾಶ್ಚಾಗ್ನೇ ಇತ್ಯಸ್ಯ ಮಂತ್ರಸ್ಯ ವಿಮದ ಋಷಿಃ ಅಗ್ನಿ ದೇವತಾ ಪಂಕ್ತಿ ಭಂದಃ ||
ಪ್ರಾಯಶ್ಚಿತ್ತಾರ್ಥಮಾಜ್ಯಹೋಮೇವಿನಿಯೋಗಃ || (ಬ್ರ.ಕ.ಸ= ೮೩)

ಅಯಾಶ್ಚಾಗ್ನೇಽಸ್ಯ ನಭಿಶ್ಚಿಸ್ತೀಶ್ಚ ಸತ್ಯಮಿತ್ತ್ವಮಯಾ ಅಸಿ | ಅಯಾಸಾ ವಯಸಾ
ಕೃತೋಽಯಾರ್ಸಹ ವ್ಯಮೂಹಿಷೇಽಯಾ ನೋ ಧೇಹಿ ಭೇಷಜಂ ಸ್ವಾಹಾ ||

ಅಗ್ನಯ ಅಯಸ ಇದಂ ನ ಮಮ ||

ಅತೋದೇವಾ ಇತಿ ಮಂತ್ರಸ್ಯ ಮೇಧಾತಿಥಿ ಋಷಿಃ |

ದೇವಾ ದೇವತಾ | ಗಾಯತ್ರೀ ಭಂದಃ ||

॥ ಅತೋ ದೇವಾ ಅವಂತು ನೋ ಯತೋ ವಿಷ್ಣುರ್ವಿಚಕ್ರಮೇ ।

ಪ್ರಥಿವ್ಯಾಽಸಪ್ತಧಾಮಭಿ ಸ್ವಾಹಾ ॥ ದೇವೇಭ್ಯ ಇದಂ ನ ಮಮ ॥

ಇದಂ ವಿಷ್ಣುರಿತಿ ಮಂತ್ರಸ್ಯ ಮೇಧಾತಿಥಿ ಋಷಿಃ ವಿಷ್ಣು ದೇವತಾ ಗಾಯತ್ರೀ ಛಂದಃ ॥

ಇದಂ ವಿಷ್ಣುರ್ವಿಚಕ್ರರಮೇ ತ್ರೇಧಾ ನಿದಧೇ ಪದಂ ।

॥ ಸಮೂಲ್ಹಮಸ್ಯ ಪಾಂಸುರೇ ಸ್ವಾಹಾ ॥ ವಿಷ್ಣವ ಇದಂ ನ ಮಮ ॥

ವ್ಯಾಹೃತೀನಾಂ ವ್ಯಸ್ತಾನಾಂ ಸಮಸ್ತಮಂತ್ರಾಣಾಂ ವಿಶ್ವಾಮಿತ್ರೋ ಜಮದಗ್ನಿಭರದ್ವಾಜ

ಋಷಯಃ ಅಗ್ನಿರ್ವಾಯುಸ್ಸೂರ್ಯೋ ದೇವತಾಃ ಗಯತ್ಯಾ ಉಷ್ಣಿಕ್ ಅನುಷ್ಠುಪ್ ಛಂದಾಸಿ

ಸಮಸ್ತ ವ್ಯಾಹೃತೇ ಪ್ರಜಾಪತಿ ಪ್ರಜಾಪತಿ ಸ್ವಾಹಾ ॥

ಓಂ ಭೂ ಸ್ವಾಹಾ ॥ ಅಗ್ನಯ ಇದಂ ನ ಮಮ ॥

ಓಂ ಭುವ ಸ್ವಾಹಾ ॥ ವಾಯವ ಇದಂ ನ ಮಮ ॥

ಓಂ ಸ್ವ १ ಸ್ವಾಹಾ ॥ ಸೂರ್ಯಾಯೇದಂ ನ ಮಮ ॥

ಓಂ ಭೂಭುವಸ್ವಃ १ ಸ್ವಾಹಾ । ಪ್ರಜಾಪತಯ ಇದಂ ನ ಮಮ ॥

ಅಥ ಬ್ರಹ್ಮಾ ಕರ್ತಾರಂ ಪರೀತ್ಯ ವಾಯುವ್ಯ ಭಾಗೇ ಸ್ಥಿತ್ವಾ ಏತಏವಾ ಜುಹುಯಾತ್ ॥

ಛಂದರ್ಷಿ ವರ್ಜ್ಯಂ ॥

ಅತೋ ದೇವಾ ಅವಂತು ನೋ ಯತೋ ವಿಷ್ಣುರ್ವಿಚಕ್ರಮೇ |

ಪೃಥಿವ್ಯಾಽಸ್ಪೃಧಾಮಭಿ ಸ್ವಾಹಾ || ದೇವೇಭ್ಯ ಇದಂ ನ ಮಮ ||

ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿಧೇ ಪದಂ |

ಸಮೂಲ್ಹಮಸ್ಯ ಪಾಂಸುರೇ ಸ್ವಾಹಾ || ವಿಷ್ಣವ ಇದಂ ನ ಮಮ ||

ಓಂ ಭೂ ಸ್ವಾಹಾ || ಅಗ್ನಯ ಇದಂ ನ ಮಮ ||

ಓಂ ಭುವ ಸ್ವಾಹಾ || ವಾಯವ ಇದಂ ನ ಮಮ ||

ಓಂ ಸ್ವ ಾ ಸ್ವಾಹಾ || ಸೂರ್ಯಾಯೇದಂ ನ ಮಮ ||

ಓಂ ಭೂರ್ಭುವಸ್ವಃ ಾ ಸ್ವಾಹಾ | ಪ್ರಜಾಪತಯ ಇದಂ ನ ಮಮ ||

ಅಸ್ಮಿನ್ ಕರ್ಮಣಿ ಮಂತ್ರ, ತಂತ್ರ, ವಿಧಿ, ವಿಪರ್ಯಾಸ, ಜ್ಞಾತಾಜ್ಞಾತ ಆದಿ

ಪ್ರಾಯಶ್ಚಿತ್ತಾರ್ಥಂ ಅನಾಜ್ಞಾತ ಮಂತ್ರ ತ್ರಯೇಣ ಆಜ್ಯ ಹೋಮಂ ಹೋಷ್ಯೇ ||

ಅನಾಜ್ಞಾತಮಿತಿ ಮಂತ್ರ ದ್ವಯಸ್ಯ ಹಿರಣ್ಯಗರ್ಭ ಋಷಿಃ ಅಗ್ನಿದೇವತಾ ಅನುಷ್ಠುಪ್

ಭಂದಃ | ಜ್ಞಾತಾಜ್ಞಾತಕೃತ ದೋಷ ನಿರಹರಣಾರ್ಥೇ ಆಜ್ಯಹೋಮೇ ವಿನಿಯೋಗಃ ||

ಅನಾಜ್ಞಾತಂ ಯದಾಜ್ಞಾತಂ ಯಜ್ಞಸ್ಯ ಕ್ರಿಯತೇ ಮಿಥು | ಅಗ್ನೇ ತದಸ್ಯ ಕಲ್ಪಯ

ತ್ವಂ ಹಿ ವೇತ್ಥ ಯಥಾತಥಂ ಸ್ವಾಹಾ || ಅಗ್ನಯ ಇದಂ ನ ಮಮ ||

ಪುರುಷಸಂಮಿತೋ ಯಜ್ಞೋ ಯಜ್ಞಃ ಪುರುಷಸಂಮಿತಃ | ಅಗ್ನೇ ತದಸ್ಯ

ಕಲ್ಪಯ ತ್ವಂ ಹಿ ವೇತ್ಥ ಯಥಾತಥಂ ಸ್ವಾಹಾ || ಅಗ್ನಯ ಇದಂ ನ ಮಮ ||

ಯತ್ಪಾಕತ್ರ ಮನಸಾ ಇತಿ ಮಂತ್ರಸ್ಯ ತ್ರಿತ ಅಪ್ತ ಋಷಿಃ ಅಗ್ನಿಃ ದೇವತಾ ತ್ರಿಷ್ಠುಪ್

ಛಂಢಃ ||

ಯತ್ಪಾಕತ್ವಾ ಮನಸಾ ದೀನದಕ್ಷಾನ ಯಜ್ಞಸ್ಯ ಮನ್ವತೇ ಮರ್ತ್ಯಾಸಃ |
ಅಗ್ನಿಷ್ವದ್ಭೋತಾ ಕ್ರತುವಿದ್ವಿಜಾನನ್ಯಜಿಷ್ಠೋ ದೇವಾ ಋತುಶೋ ಯಜಾತಿ ಸ್ವಾಹಾ ||
|| ಅಗ್ನಯ ಇದಂ ನ ಮಮ || (ಬ್ರ ಕ ಸ ೮೨) ಮತ್ತು (೧೦-೨-೫)

ಯದ್ಭೋ ದೇವಾ ಇತಿ ಮಂತ್ರಸ್ಯ ಅಭಿತಪ ಋಷಿಃ ಮರುತ ದೇವತಾ ತ್ರಿಷ್ಠುಪ್ ಛಂಢಃ
ಯದ್ಭೋ ದೇವಾ ಅತಿಪಾತಯಾನಿ ವಾಚಾ ಚ ಪ್ರಯುತೀ ದೇವಹೇಳನಮ್ |
ಅರಾಯೋ ಅಸ್ಮಾ ಅಭಿ ದುಚ್ಚನಾಯತೇಃನ್ಯತ್ರಾಸ್ಮಿನ್ನರುತನ್ನಿಧೇತನ ಸ್ವಾಹಾ ||
ಮರುದ್ಭ್ಯೋ ದೇವೇಭ್ಯ ಇದಂ ನ ಮಮ || ಸರ್ವ ಪ್ರಾಯಶ್ಚಿತ್ತಾರ್ಥಂ
ಓಂ ಭೂಭುರ್ವಸ್ವ ೧ ಸ್ವಾಹಾ || ಪ್ರಜಾಪತಯ ಇದಂ ನ ಮಮ ||

ಸರ್ವ ಕಾರ್ಯ ಪ್ರಪೂರ್ಣಂ ಭದ್ರದ್ರವ್ಯದಾಂ ಪೂರ್ಣಾಹುತಿಂ ಜುಹುಯಾತ್ ||
ಸ್ಯಕಮಾದಾಯ ಅಜ್ಞೇನ ಸಮಬಿಲಂ ಪೂರಯಿತ್ವಾ ತದುಪರಿ ಸ್ಯವಂವ್ಯನ್ಮುಖಂ ಕೃತ್ವಾ
ಸುವಾಗ್ರೇ ಕುಸುಮಾಕ್ಷರ್ತಾ ನಿಧಾಯ, ವಾಯುವ್ಯದೇಶೇ ತಿಷ್ಠ್ವ ಸಮರುಜುಕಾಯಃ
ಸ್ಯಕ್ ಸ್ಯವೌ ಶಂಖಮುದ್ರಯಾ ಗೃಹೀತ್ವಾ ಸ್ಯವಾಗ್ರೇನ್ಯಪ್ತೀಲೋಚನಃ ಪ್ರಸನ್ನಾತಾರ್ಸ
ಪೂರ್ಣಾಹುತಿಂ ಹೋಷ್ಯಾಮಿ ||

ಪೂರ್ಣಾಹುತಿ ಅಂಗತ್ವೇನ ಮೃಡೇ ನಾಮಕ ಅಗ್ನೀಂ ಆವಾಹನ

ಪೂರ್ಣಾಹುತಿ ದ್ರವ್ಯ ಪೂಜಂ ಕರಿಷ್ಯೇ ||

ಪೂರ್ಣಾಹುತಿ ದ್ರವ್ಯ ದೇವತಾಭ್ಯೋ ನಮಃ |

ದ್ಯಾಯಾಮಿತ್ಯಾದಿ ಪೂಜಾಂ ಸಮರ್ಪಯಾಮಿ ||

ಪೂರ್ಣಾಹುತಿ ಅಂಗತ್ವೇನ ಮೃಡ ನಾಮಕ ಯಜ್ಞೇಶ್ವರಮಾವಾಹಯಾಮಿ | ಅವಾಹನಾದಿ
ಷೋಡಶೋಪಚಾರ ಪೂಜಾಂ ಸಮರ್ಪಯಾಮಿ ||

ಅಥ ಪೂರ್ಣಾಹುತಿಃ ||

ಸಮುದಾದೂರ್ಮೀರಿತೈಕಾದಶರ್ಚಸ್ಯ ಸೂಕ್ತಸ್ಯ ವಾಮದೇವ ಋಷಿಃ ಅಗ್ನಿಃ ಸೂರ್ಯೋ
ವಾಘೋ ವಾ ಗೋ ವಾ ಘೃತಂ ವಾ ದೇವತಾ ತ್ರಿಷ್ಟುಪ್ ಛಂದಃ ಅಂತ್ಯಾ ಜಗತಿ ಪೂರ್ಣಾಹುತಿ
ಹೋಮೇ ವಿನಿಯೋಗಃ || (೪-೫೮ ಪೂರ್ತಿ)

ಸಮುದ್ರಾದೂರ್ಮೀರ್ಮಧುಮಾ ಉದಾರದುಪಾಂಶುನಾ ಸಮಮೃತತ್ವ
|| ಮಾನಟ್ | ಘೃತಸ್ಯ ನಾಮ ಗುಹ್ಯಂ ಯದಸ್ತಿ ಜಿಹ್ವಾ ದೇವಾನಾಮಮೃತಸ್ಯ
ನಾಭಿಃ || ೧ || ವಯಂ ನಾಮ ಪ್ರ ಬ್ರವಾಮಾ ಘೃತಸ್ಯಾಸ್ಮಿನ್, ಯಜ್ಞೇ
|| ಧಾರಯಾಮಾ ನಮೋಭಿಃ | ಉಪ ಬ್ರಹ್ಮಾ ಶೃಣವಚ್ಚಸ್ಯಮಾನಂ ಚತುಃ-
ಶೃಂಗೋಽವಮೀದ್ಗರ ಏತತ್ || ೨ || ಚತ್ವಾರಿ ಶೃಂಗಾ ತ್ರಯೋ ಅಸ್ಯ ಪಾದಾ
ದ್ವೇ ಶೀರ್ಷೇ ಸಪ್ತ ಹಸ್ತಾಸೋ ಅಸ್ಯ | ತ್ರಿಧಾ ಬದ್ಧೋ ವೃಷಭೋ ರೋರವೀತಿ
ಮಹೋ ದೇವೋ ಮರ್ತ್ಯಾ ಆ ವಿವೇಶ || ೩ || ತ್ರಿಧಾ ಹಿತಂ ಪನೇಭಿರ್ಗುಹ್ಯಮಾನಂ
ಗವಿ ದೇವಾಸೋ ಘೃತಮನ್ವವಿಂದನ್ | ಇಂದ್ರ ಏಕಂ ಸೂರ್ಯ ಏಕಂ ಜಜಾನ
ವೇನಾದೇಕಂ ಸ್ವಧಯಾ ನಿಷ್ಪತಕ್ಷುಃ || ೪ || ಏತಾ ಅರ್ಷಂತಿ ಹೃದ್ಯಾತ್
ಸಮುದ್ರಾಚ್ಛತವ್ರಜಾ ರಿಪುಣಾ ನಾವಚಕ್ಷೇ | ಘೃತಸ್ಯ ಧಾರಾ ಅಭಿ ಚಾಕಶೀಮಿ

ಹಿರಣ್ಯಯೋ ವೇತಸೋ ಮಧ್ಯ ಆಸಾಮ್ || ೫ || ಸಮ್ಯಕ್ ಸ್ರವಂತಿ ಸರಿತೋ
 ನ ಧೇನಾ ಅಂತ ಹೃದಾ ಮನಸಾ ಪೂಯಮಾನಾಃ | ಏತೇ ಅರ್ಷಂತ್ಯೂರ್ಮಯೋ
 ಘೃತಸ್ಯ ಮೃಗಾಽವ ಕ್ಷಿಪಣೋರೀಷಮಾಣಾಃ || ೬ || ಸಿಂಧೋರಿವ ಪ್ರಾದ್ಧನೇ
 ಶೂಘನಾಸೋ ವಾತಪ್ರಮಿಯಃ ಪತಯಂತಿ ಯಹ್ವಾಃ | ಘೃತಸ್ಯ ಧಾರಾ ಅರುಷೋ
 ನ ವಾಜೀ ಕಾಷ್ಠಾ ಭಿಂದನ್ನೂರ್ಮಿಭಿಃ ಪಿನ್ವಮಾನಃ || ೭ || ಅಭಿ ಪ್ರವಂತ
 ಸಮನೇವ ಯೋಷಾಃ ಕಲ್ಯಾಣ (ಅ) ೧ : ಸ್ಮಯಮಾನಾಸೋ ಅಗ್ನಿಮ್ |
 ಘೃತಸ್ಯ ಧಾರಾಃ ಸಮಿಧೋ ನಸಂತ ತಾ ಜುಷಾಣೋ ಹರ್ಯತಿ ಜಾತವೇದಾ ||
 ೮ || ಕನ್ಯಾ ಇವ ವಹತುಮೇತವಾ ಉ ಅಂಜ್ಯಂಜಾನಾ ಅಭಿ ಚಾಕಶೀಮಿ | ಯತ್ರ
 ಸೋಮಃ ಸೂಯತೇ ಯತ್ರ ಯಜ್ಞೋ ಘೃತಸ್ಯ ಧಾರಾ ಅಭಿ ತತ್ ಪವಂತೇ ||
 ೯ || ಅಭೃರ್ಷತ ಸುಷ್ಪುತಿಂ ಗವ್ಯಮಾಜಿಮಸ್ಮಾಸು ಭದ್ರಾ ದ್ರವಿಣಾನಿ ಧತ್ತ |
 ಇಮಂ ಯಜ್ಞಂ ನಯತ ದೇವತಾ ನೋ ಘೃತಸ್ಯ ಧಾರಾ ಮಧುಮತ್ ಪವಂತೇ
 || ೧೦ || ಧಾಮಂತೇ ವಿಶ್ವಂ ಭುವನಮಧಿ ಶ್ರಿತಮಂತಃ ಸಮುದ್ರೇ ಹೃದ್ಯ (ಆ)
 ೧ ರಂತರಾಯುಷಿ | ಅಪಾಮನೀಕೇ ಸಮಿಧೇ ಯ ಅಭೃತಸ್ಸಮಶ್ಯಾಮ ಮಧುಮಂತಂ
 ನ ಊರ್ಮಿಮ್ ||೧೧|| ಸ್ವಾಹಾ || ಅದ್ಯ ಇದಂ ನ ಮಮ ||

ವಿಜ್ಯೋತಿಷಾ ಇತಿ ಮಂತ್ರಸ್ಯ ವ್ಯಷೋ ಜಾನಃ ಋಷಿಃ ಅಗ್ನಿಃ ದೇವತಾ ತ್ರಿಷ್ಪುಪ್ ಭಂದಃ
 ಅವಶಿಷ್ಟ ಆಜ್ಯ ಹೋಮೇ ವಿನಿಯೋಗಃ || (೫-೨-೯)

ವಿ ಜ್ಯೋತಿಷಾ ಬ್ರಹ್ಮತಾ || ಭಾತ್ಯಗ್ನಿರಾವಿರ್ವಿಶ್ವಾನಿ ಕ್ಷಣುತೇ ಮಹಿತ್ವಾ |

ಪ್ರಾದೇವೀಮಾರ್ಯಾಃ ಸಹತೇ ದುರೇವಾ ಶಿಶೀತೇ ಶೃಂಗೇ ರಕ್ಷಸೇ ವಿನಿಕ್ಷೇಃ
 ಸ್ವಾಹಾ || ಅಗ್ನಯ ಇದಂ ನ ಮಮ ||

ಸೃಕ್ಸವಾಭ್ಯಾಂ ದಕ್ಷಿಣೋತ್ತರ ಗೃಹೀತಾಭ್ಯಾಂ ವಿಶ್ವೇಭ್ಯೋ ದೇವೇಭ್ಯಸ್ಸಂಸ್ತಾವಭಾಗೇಭ್ಯ
 ಸ್ವಾಹಾ || ಸಂಸ್ತಾವಭಾಗೇಭ್ಯೋ ವಿಶ್ವೇಭ್ಯೋ ದೇವೇಭ್ಯ ಇದಂ ನ ಮಮ ||

|| ಅಥ ಪೂರ್ಣ ಪಾತ್ರಮಾರ್ಜನಂ ||

ಪೂರ್ವಾಸಾಧಿತ ಪೂರ್ಣ ಪಾತ್ರಂ ಆಸ್ತೀಣ ಒರ್ಹಷಿ ದಕ್ಷಿಣ ಪಾಣಿನಾನಿಧಾಯ ತತ್ರ
 ಗಂಗಾದಿ ಪುಣ್ಯನದೀಸ್ಮರಣಪೂರ್ವಕಂ ದಕ್ಷಿಣ ಪಾಣಿನಾಸ್ಪೃಷ್ಣ ||
 ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ |

ನರ್ಮದೇಸಿಂಧು ಕಾವೇರಿ ಜಲೇ ಅಸ್ಮಿನ್ ಸನ್ನಿಧಿಂ ಕುರು ||
 ಪೂರ್ಣಮಸಿ ಪೂರ್ಣಂ ಮೇ ಭೂಯಾಸ್ಸುಪೂರ್ಣಮಸಿ ಸುಪೂರ್ಣಂ ಮೇ
 ಭೂಯಾಸ್ಸದಸಿಸನ್ಮೇ ಭೂಯಾಸ್ಸರ್ವಮಸಿ ಸರ್ವಂ ಮೇ ಭೂಯಾಃ, ಅಕ್ಷಿಶಿರಸಿ
 ಮಾ ಮೇ ಕ್ಷೇಷಾಃ || ಇತಿ ಜಪಿತ್ವಾ ಕುಶಾಗ್ರೈ ಪ್ರಾಗ್ನಾದಿ ದಿಕ್ಷು ಸಿಂಚೇತ್ ||

ಪ್ರಾಚ್ಯಾಂ ದಿಶಿ ದೇವಾ ಋತ್ವಿಜೋ ಮಾರ್ಜಯಂತಾಂ ದಕ್ಷಿಣಾಸ್ಯಾಂ ದಿಶಿ
 ಮಾಸಾಃ ಪಿತರೋ ಮಾರ್ಜಯಂತಾಂ || ಅಪ ಉಪಸ್ಕೃತ್ಯ || ಪ್ರತೀಚ್ಯಾಂ ದಿಶಿ
 ಗೃಹಾಃ ಪಶವೋ ಮಾರ್ಜಯಂತಾಮುದೀಚ್ಯಾಂ ದಿಶ್ಯಾಪ ಓಷಧಯೋ
 ವನಸ್ಪತಯೋಮಾರ್ಜಯಂತಾಮೂರ್ಧ್ವಾಯಾಂ ದಿಶಿ ಯಜ್ಞಸ್ಸಂವತ್ಸರಃ
 ಪ್ರಜಾಪತಿಮಾರ್ಜಯಂತಾಂ ||

ಇತಿ ಪ್ರತಿದಿಶಂ ಸಿಕ್ವಾ ಸ್ವಶಿರಸಿ ಕುಶಾಗ್ರೈಃ ಜಲಮಾಸಿಂಚೇತ್ ||

ಅಪೋ ಅಸ್ಮಾನಿತಿ ಮಂತ್ರಸ್ಯ ದೇವಶ್ರವ ಋಷಿಃ ಆಪ ದೇವತಾ ತ್ರಿಷ್ಟುಪ್ ಛಂದಃ ||

ಮಾರ್ಜನೇ ವಿನಿಯೋಗಃ || (ಬ್ರಹ ಸ=೧೫೨)

ಅಪೋ ಅಸ್ಮಾನ್ಮಾತರಶ್ಯಂಧಯಂತು ಘೃತೇನ ನೋ ಘೃತಪ್ಪಃ ಪುನಂತು |

ವಿಶ್ವಂ ಹಿ ರಿಪ್ಸಂ ಪ್ರವಹಂತಿ ದೇವೀರುದಿದಾಭ್ಯಃ ಶುಚಿರಾಪೂತ ಏಮಿ ||

ಇದಮಾಪ ಇತಿ ಮಂತ್ರಸ್ಯ ಮೇಧಾತಿಥಿ ಋಷಿಃ ಆಪಃ ದೇವತಾ ಅನುಷ್ಟುಪ್ ಛಂದಃ

ಮಾರ್ಜನೇ ವಿನಿಯೋಗಃ || (೧-೨೩-೨೨)

ಇದಮಾಪಃ ಪ್ರವಹತ ಯತ್ಕಿಂ ಚ ದುರಿತಂ ಮಯಿ | ಯದ್ವಾಹಮಭಿದು--

ದ್ರೋಹ ಯದ್ವಾ ಶೇಪ ಉತಾನ್ಯತಮ್ || ಸುಮಿತ್ಯಾನ್ ಆಪ ಓಷಧಯಸ್ಸಂತು

|| ಇತಿ ಸ್ವಶಿರಸಿ ದರ್ಭಾಗ್ರೈಃ ಸಂಪೋಕ್ಷ್ಯ ವಾಮಭಾಗಸ್ಥಿತ ಪತ್ನೀಂ ಸಂಸ್ಕಾರ್ಯಶ್ಚ
ಪೋಕ್ಷಯೇತ್ ||

ದುರ್ಮಿತ್ಯಾತ್ಸೈ ಸಂತು | ಯೋಸ್ಮಾನ್ ದ್ವೇಷ್ಟಿ ಯಂ ಚ ವಯಂ ದ್ವಿಷ್ಟಃ |

ಇತಿ ಮಂತ್ರೇಣ ನಿರಋತು ದೇಶೇ ಅಪಸಿಂಚೇತ್ ||

ಬ್ರಹ್ಮಾ ಯಜಮಾನಸ್ಯ ವಾಮಭಾಗಸ್ಥಿತಪತ್ನೀಂಜಲೌ ಮಾಹಂ ಪ್ರಜಾಮಿತಿ ಮಂತ್ರೇಣ

ಪೂರ್ಣಪಾತ್ರೋದಕಂ ಪತ್ಯಜ್ಜುಖಂ ನಿಷಿಚ್ಯ ||

ಮಾಹಂ ಪ್ರಜಾಂ ಪರಾಸಿಚಂ ಯಾನಸ್ಸಯಾವರೀಸ್ಥನ | ಸಮುದ್ರೇ ವೋ ನಿನಯಾನಿ

ಸ್ವಂ ಪಾಥೋ ಅಪೀಥ || ಅಕ್ಷತಂ ಶಿರಸಿ ಧಾರಯೇತ್ ||

ಶಾಂತಿರಸ್ತು--ಪುಷ್ಪಿರಸ್ತು--ವೃದ್ಧಿರಸ್ತು--ಅವಿಘ್ನವಸ್ತು--ಯುಷ್ಯವಸ್ತು--
 ಆರೋಗ್ಯವಸ್ತು--ಸ್ವಸ್ಥಸ್ತು--ಶಿವಂಕರ್ಮಾಸ್ತು--ಕರ್ಮಸಮೃದ್ಧಿರಸ್ತು--ಧರ್ಮ
 ಸಮೃದ್ಧಿರಸ್ತು--ಪುತ್ರಸಂಪದಸ್ತು--ವೇದಸಮೃದ್ಧಿರಸ್ತು--ಶಾಸ್ತ್ರಸಮೃದ್ಧಿರಸ್ತು--
 ಧನಧಾನ್ಯಸಮೃದ್ಧಿರಸ್ತು ॥ ಅಕ್ಷತಾನ್ ಶಿರಸಿ ದಾರಯೇತ್ ॥

ಪ್ರಾಗಾದಿ ಪರಿಸ್ವರಣಂ ಉತ್ತರೇವಿಸ್ಯಜೇತ್ | ಬ್ರಹ್ಮಣೇ ವರಂ ದದಾಮಿ ॥ ಬ್ರಹ್ಮಣೇ
 ನಮಃ ಗಂಧಾದಿ ಸಕಲಾರಾಧನೈಸ್ಸರ್ಚಿತಮಸ್ತು ॥ ಅಥ ಹೋಮ ಸಾದ್ಗುಣ್ಯಾರ್ಥಂ ಬ್ರಹ್ಮತ್ವ
 ದಕ್ಷಿಣಾಂ ತುಭ್ಯಮಹಂ ಸಂಪ್ರದದೇ ನ ಮಮ ॥ ಹೋಮ ಸಾದ್ಗುಣ್ಯಮಸ್ತು ॥

ಅಗ್ನೇ ತ್ವ ಇತಿ ಚತುಸ್ಕಾಣಾಂ ಮಂತ್ರಸ್ಯ ಶ್ರುತಬಂಧುವಿಪ್ರಬಂಧುಶ್ಚಮುಷಿಃ ಅಗ್ನಿಃ
 ದೇವತಾ ದ್ವಿಪದಾ ಛಂದಃ ಅಗ್ನಿ ಉಪಸ್ಥಾನೇ ವಿನಿಯೋಗಃ ॥ (೫-೨೪-ಪೂರ್ತಿ)

ಅಗ್ನೇ ತ್ವಂ ನೋ ಅಂತಮ ಉತ ತ್ರಾತಾ ಶಿವೋ ಭವಾ ವರೂಢ್ಯಃ |
 ವಸುರಗ್ನಿರ್ವಸುಶ್ರವಾ ಅಚ್ಛಾ ನಕ್ಷಿ ದ್ಯುಮತ್ತಮಂ ರಯಿಂ ದಾಃ || ಸ ನೋ
 ಬೋಧಿ ಶ್ರುಧೀ ಹವಮುರುಷ್ಯಾಣೋ ಅಘಾಯತಃ ಸಮಸ್ಮಾತ್ | ತಂ ತ್ವಾ
 ಶೋಚಿಷ್ಯ ದೀದಿವಃ ಸುಮ್ನಾಯ ಸೂನಮೀಮಹೇ ಸಖಿಭ್ಯಃ ||

ಓಂ ಚಮ ಇತ್ಯಸ್ಯ ಹಿರಣ್ಯಗರ್ಭಸ್ಸಾರಸ್ವತಾ ಅಗ್ನಿಸ್ತ್ರಿಷ್ಟುಪ್ ॥ ಅಗ್ನಿ ಪ್ರಾರ್ಥನೇ ವಿ-ಗಃ ॥

ಓಂ ಚ ಮೇ ಸ್ವರಶ್ಚ ಮೇ ಯಜ್ಞೋ ಪಚತೇ ನಮಶ್ಚ | ಯತ್ರೇ ನ್ಯಾನಂ
 ತಸ್ಮೈಶ್ಚ ಉಪಯತ್ರೇತಿರಿಕ್ತಂ ತಸ್ಮೈಶ್ಚೇ ನಮಃ || ಸ್ವಸ್ತಿ ಶ್ರುದ್ಧಾಂ ಮೇಧಾಂ
 ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಮ್ | ಆಯುಷ್ಯಂ ತೇಜ ಆರೋಗ್ಯಂ

ದೇಹಿ ಮೇ ಹವ್ಯವಾಹನ ।

ಶ್ರಿಯಂ ದೇಹಿಮೇ ಹವ್ಯವಾಹನ ಓಂ ನಮ ಇತಿ ।

ಗೋತ್ರೋಚ್ಚಾರಣ ಪೂರ್ವಕಂ ಅಭಿವದೇತ್ ॥

ಹೋಮಾಂತೇ ಶ್ರೀ ಯಜ್ಞಪುರುಷಾಯ ನಮಃ ಧ್ಯಾನಮಿತ್ಯಾದಿ

ಪೂಜಾಂ ಸಮರ್ಪಯಾಮಿ ॥

ಅನೇನ ಮಯಾಕೃತ ನವಗ್ರಹ ಮೃತ್ಯುಂಜಯ, ದುರ್ಗಾ , ಋಗ್ವೇದೋಕ್ತ
ರುದ್ರ ಹೋಮೇನ ಯಜ್ಞೇಶ್ವರ ಪ್ರೀಣಾತು ॥

ಅಗ್ನೇ ನಯ ಸುಪಥಾ ಇತಿ ಸೂಕ್ತಸ್ಯ ಅಗಸ್ತ್ಯೋ ಮೈತ್ರಾವರುಣಃ ಋಷಿಃ ಅಗ್ನಿಃ
ದೇವತಾ ತ್ರಿಷ್ಟುಪ್ ಭಂದಃ ಅಗ್ನಿ ಪ್ರದಕ್ಷಿಣ ನಮಸ್ಕಾರೇವಿನಿಯೋಗಃ ॥

ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್, ವಿಶ್ವಾನಿ ದೇವ ವಯುನಾನಿ
ವಿದ್ವಾನ್ । ಯುಯೋಧ್ಯ (ಅ) ೧ ಸ್ಮಜ್ಜುಹುರಾಣ ಮೇನೋ ಭೂಯಿಷ್ಠಾಂ ತೇ
ನಮಃಉಕ್ತಂ ವಿಧೇಮ ॥ ೧ ॥ ಅಗ್ನೇ ತ್ವಂ ಪಾರಯಾ ನವ್ಯೋ ಅಸ್ಮಾನ್ಸ್ತಸ್ಮಿಭಿರತಿ
ದುರ್ಗಾಣಿ ವಿಶ್ವಾ । ಪೂಶ್ಚ ಪೃಥ್ವೀ ಬಹುಲಾ ನ ಉರ್ವೀ ಭವಾ ತೋಕಾಯ
ತನಯಾಯ ಶಂ ಯೋಃ ॥ ೨ ॥ ಅಗ್ನೇ ತ್ವಮಸ್ಮದ್ಯುಯೋಧ್ಯಮೀವಾ ಅನಗ್ನಿತ್ರಾ
ಅಭ್ಯಮಂತ ಕೃಷ್ಣೀಃ । ಪುನರಸ್ಮಭ್ಯಂ ಸುವಿತಾಯ ದೇವ ಕ್ಷಾಂ
ವಿಶ್ವೇಭಿರಮೃತೇಭಿರ್ಯಜತ್ರ ॥ ೩ ॥ ಪಾಹಿ ನೋ ಅಗ್ನೇ ಪಾಯುಭಿರಜಸ್ತ್ರೈರುತ

ಪ್ರಿಯೇ ಸದನ ಆ ಶುಶುಕ್ವಾನ್ | ಮಾ ತೇ ಭಯಂ ಜರಿತಾರಂ ಯವಿಷ್ಯ ನೂನಂ
 ವಿದನ್ಮಾಪರಂ ಸಹಸ್ವಃ || ೪ || ಮಾ ನೋ ಅಗ್ನೇ ವ ಸೃಜೋ ಅಘಾಯಾವಿಷ್ಯವೇ
 ರಿಪವೇ ದುಚ್ಛುನಾಯೈ | ಮಾ ದತ್ತತೇ ದಶತೇ ಮಾದತೇ ನೋ ಮಾ ರೀಷತೇ
 ಸಹಸಾವನ್ವರಾ ದಾಃ || ೫ || ವಿ ಘ ತ್ವಾವಾ ಋತಜಾತ ಯಂಸದ್ಧ್ಯಣಾನೋ
 ಅಗ್ನೇ ತನ್ನೇ (ಏ) ೩ ವರೂಥಮ್ | ವಿಶ್ವಾದ್ಧಿರಿಕ್ಷೋರುತ ವಾ
 ನಿನಿತ್ನೋರಭಿಹೃತಾಮಸಿ ಹಿ ದೇವ ವಿಷ್ವಟ್ || ೬ || ತ್ವಂ ತಾ ಅಗ್ನ ಉಭಯಾನ್,
 ವಿ ವಿದ್ವಾನ್ ವೇಷಿ ಪ್ರಪಿತ್ತೇ ಮನುಷೋ ಯಜತ್ರ | ಅಭಿಪಿತ್ತೇ ಮನವೇ
 ಶಾಸ್ಯೋ ಭೂರ್ಮಮೃಜೇನ್ಯ ಉಶಿಗ್ನಿ ನಾರ್ಕ್ತಃ || ೭ || ಅವೋಚಾಮ
 ನಿವಚನಾನ್ಯಸ್ಮಿನ್ಮಾನಸ್ಯ ಸೂನುಃ ಸಹಸಾನೇ ಅಗ್ನಿ | ವಯಂ ಸಹಸ್ರಮೃಷಿಭಿಃ
 ಸನೇಮ ವಿದ್ಯಾಮೇಷಂ ವ್ಯಜನ್ತಂ ಜೀರದಾನುಮ್ || ೮ ||

[೧-೧೮೯ ಪೂರ್ತಿ]

ಬೋಧಾಮೇ ಅಸ್ಯ ವಚಸೋ ಇತಿ ಮಂತ್ರಸ್ಯ ದೀರ್ಘತಮಾ ಔಚಥ್ಯ ಋಷಿಃ

ಅಗ್ನಿಃ ದೇವತಾ ತ್ರಿಷ್ಟುಪ್ ಭಂದಃ ನಮಸ್ಕಾರೇ ವಿನಿಯೋಗಃ ||

ಬೋಧಾ ಮೇ ಅಸ್ಯ ವಚಸೋ ಯವಿಷ್ಯ ಮಂಹಿಷ್ಯಸ್ಯ ಪ್ರಭೃತಸ್ಯ ಸ್ವಧಾವಃ |

ಪೀಯತಿ ತ್ವೋ ಅನು ತ್ವೋ ಗೃಣಾತಿ ವಂದಾರುಸ್ತೇ ತನ್ವಂ ವಂದೇ ಅಗ್ನೇ ||

ನಮಸ್ತೇ ಗಾರ್ಹಪತ್ಯಾಯ ನಮಸ್ತೇ ದಕ್ಷಿಣಾಗ್ನಯೇ | ನಮ ಆಹವನೀಯಾಯ

ಮಹಾ -ವೇದ್ಯೈ ನಮೋ ನಮಃ || ಕಾಂಡದ್ವಯೋಪಪಾದ್ಯಾಯ

ಕರ್ಮಬ್ರಹ್ಮಸ್ವರೂಪಿಣೀ | ಸ್ವರ್ಗಾಪವರ್ಗ ರೂಪಾಯ ಯಜ್ಞೇಶಾಯ
 ನಮೋನಮಃ || ಯಜ್ಞೇಶಾಚ್ಯುತ ಗೋವಿಂದ ಮಾಧವಾನಂತ ಕೇಶವ | ಕೃಷ್ಣ
 ವಿಷ್ಣೋ ಹೃಷೀಕೇಶ ವಾಸುದೇವ ನಮೋಸ್ತುತೇ || ಪ್ರಮಾದಾತ್ಕುರುತಂ ಕರ್ಮ
 ಪ್ರತ್ಯವೇಶಾಧ್ವರೇಸಯತು |

ಸ್ಮರಣಾ ದೇವತದ್ವಿಷ್ಟೋಃ ಸಂಪೂರ್ಣಂ ಸ್ಯಾದಿತಿ ಸ್ಮೃತಿಃ ||

ಪುನಃ ಪೂಜಾ ಕೃತ್ವಾ || ಪ್ರಸಾದಗ್ರಹಣ ಕೃತ್ವಾ ||

ಕಾಯೇನವಾಚಾ ಮನಸ್ಸೈಂದ್ರಿಯೈವ-----ಸಮರ್ಪಯಾಮಿ ||

ನಿಯಮ ದಿನೇ ಜಪಾಂತೇ ದಶಾಂಶ ತರ್ಪಣಂ | (ದಶಾಂಶ ಹೋಮಂ)

ಕೃತ್ವಾ ಮಂಗಳನೀರಾಜನಂ ಕೃತ್ವಾ | ಉದ್ವಾಸ್ಯ | ನವಗ್ರಹಾಭ್ಯಾಂ,
 ಮೃತುಂ ಜಯಾಂ, ದುರ್ಗಾಮಹಾಲಕ್ಷ್ಮಿಂ ಆದಿತ್ಯಾತ್ಮಕ ರುದ್ರ ಕಲಶವಸ್ತ್ರ
 ಪ್ರತಿಮಾದಾನಾದಿ ಕೃತ್ವಾ |

ದಶಾಂಶ ಬ್ರಾಹ್ಮಣಾನಾಂ ಭೋಜಯಿತ್ವಾ |

ತೇಷಾಂ ಅಶೀರ್ವಾದಂ ಗೃಹೀತ್ವಾ | ಏವಂ ಕೃತೇ ಗ್ರಹಭಾಧಾ ವಿನಶ್ಯತಿ |

ನ್ಯೂನಾತಿರಿಕ್ತ ಪರಿಪೂರ್ಣಾರ್ಥಂ ತದ್ವಿಷ್ಟೋರಿತಿ ಮಂತ್ರಂ ಜಪಿತ್ವಾ ||

ತದ್ವಿಷ್ಟೋಃ ಪರಮಂ ಪದಂ ಸದಾ ಪಶ್ಯಂತಿ ಸೂರಯಃ | ದಿವೀವ

ಚಕ್ಷುರಾತತಮ್ || ತದ್ವಿಷ್ಟಪ್ರಾಸೋ ವಿಪನ್ಯವೋ ಜಾಗ್ರವಾಂಸಃ ಸಮಿಂಧತೇ |

ವಿಷ್ಟೋರ್ಯತ್ಪರಮಂ ಪದಮ್ ||

ಅಗ್ನೇರೈಶಾನ್ಯದೇಶೇ ಭಸ್ಮಮಾದಾಯ ||

ಮಾನಸೋಕ್ತೇ ತನಯೇ ತಿ ಮಂತ್ರಸ್ಯ ಕುತ್ಸ ಅಂಗಿರಸಃ ಋಷಿಃ ರುದ್ರೋ

ದೇವತಾ ಜಗಶೀ ಛಂದಃ ವೇಧಾವಿಧಾರಣೇ ವಿನಿಯೋಗಃ ||

(೧-೧೧೪-೮)

ಮಾ ನಸೋಕ್ತೇ ತನಯೇ ಮಾ ನ ಆಯೌ ಮಾ ನೋ ಗೋಷು ಮಾ ನೋ
ಅಶ್ವೇಷು ರೀರಿಷಃ | ವೀರಾನ್ಮಾ ನೋ ರುದ್ರ ಭಾಮಿತೋ ವಧೀರ್ಹವಿಷ್ಮಂತಃ
ಸದಮಿತ್ವಾ ಹವಾಮಹೇ ||

ಬೃಹತ್ಸಾಮ ಇತ್ಯಸ್ಯ ನಕುಲ ಋಷಿಃ ಇಂದ್ರೋ ದೇವತಾ ತಿಷ್ಠುಪ್ ಛಂದಃ ||

ಬೃಹತ್ಸಾಮ ಕ್ಷತ್ರಭೃದ್ವೃದ್ಧವೃಷ್ಟ್ಯಂ ತ್ರಿಷ್ವಭೌಜಶ್ಚುಭಿತಮುಗ್ರವೀರಂ |
ಇಂದ್ರಸೋಮೇನ ಪಂಚದಶೇನ ಮಧ್ಯಮಿದಂ ವಾತೇನ ಸಗರೇಣ ರಕ್ಷ ||
ಸುಮಂಗಲೀರಿಯಂ-----ವಿಪರೇತನ ||

ಯಸ್ಯಸ್ಮತ್ಯಾ ಚ ನಾಮೋಕ್ತ್ಯಾ ತಪೋ ಹೋಮ ಕ್ರಿಯಾದಿಷುಃ ||

ನ್ಯಾನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ ||

ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ಥನ |

ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಾಸ್ತು ಮೇ ||

ತಸ್ಮಿನ್ ದಿನೇಸಕೃದ್ಭಕ್ತ್ಯಾ ಸುಗಂಧಂಧರಣೀತಲೇ |

ಬ್ರಹ್ಮಚಾರೀ ಭವೇದ್ರಾತ್ರೌ ಜಿತಕ್ರೋಧೋ ಜಿತೇದ್ರಿಯಃ |

ಏವಂ ಧ್ಯಾನಂ ಪ್ರಕುರ್ವೀತ ಗ್ರಹಾಂಶ್ಚ ಪರಿತೋಷಯೇತ್ |
 ವಕ್ಷ್ಯೇ ಸುಗತಿ ತಿಷ್ಠೇತ್ ಕಿಂ ನಸಿದ್ಧ್ಯತಿ ತಸ್ಯವ್ಯಯ |
 ಗ್ರಹಾಧಾರಂ ಮನುಷ್ಯೈಶ್ಚ ಜ್ವರಕ್ಲೇಷ ಭಯಾನಿ ಚ |
 ಭಾವಾಭಾವೌ ಚ ಜಗತಾಂ ಗ್ರಹಪೂಜೋತ್ತಮಸ್ತುತಃ |
 ತಸ್ಮಾತ್ಸರ್ವ ಪ್ರಯತ್ನೇನ ಗ್ರಹ ಜಪ್ಯಂ ಚ ಕಾರಯೇತ್ |
 ಯೋ ದೋಷೈಶ್ಚೈವ ನಿರುಕ್ತೋ ವಿಪುಲಾಂಶ್ಚ ನಮೋಸ್ತು ತೇ
 ಸರ್ವಪಾಪವಿನಿರ್ಮುಕ್ತೋ ಇಹಲೋಕೇ ಮಹೀಯತೇ |
 ಯ ಇದಂ ಶ್ರಣುಯಾನ್ನಿತ್ಯಂ ಶ್ರದ್ಧಾಭಕ್ತಿ ಸಮನ್ವಿತಃ |
 ಸರ್ವಶತ್ರು ವಿನಾಶಾಯ ಲಭತೇ ವಾಂಛಿತಂ ಫಲಂ ||

ತತ್ಸತ್ ಬ್ರಹ್ಮಾರ್ಪಣಮಸ್ತು

ಪುಸ್ತಕಗಳಿಗೆ ಸಂಪರ್ಕಿಸಿರಿ :

ಕವಿಮಾಧವ ವೇದಾಂತ ಪುಸ್ತಕ ಭಂಡಾರ
ಗೋಕುಲ ರಸ್ತೆ, ಎಸ್.ಐ.ಟಿ ೧ ನೇ ಕ್ರಾಸ್
ಎಸ್. ಎಸ್. ಪುರಂ, ತುಮಕೂರು=೨. ಫೋನ್=೨೨೫೧೧೨೨

ಎಸ್. ಶ್ರೀನಿವಾಸ್ (ಶ್ರೀ ಲಲಿತ)

ಎಸ್.ಎನ್.ಎಸ್. ಬ್ರದರ್ಸ್,

ಉತ್ತರಾದಿಮಠ ರಸ್ತೆ, ಬೆಂಗಳೂರು

ಟಿ.ಎನ್.ಕೃಷ್ಣಯ್ಯ ಶೆಟ್ಟಿ ಅಂಡ್ ಸನ್ಸ್

೨೩೪, ಚಿಕ್ಕಪೇಟೆ. ಬೆಂಗಳೂರು.೨.

ದೂರವಾಣಿ - ೨೨೫೮೨೧೨

ವೇದಾಂತ ಬುಕ್ ಹೌಸ್

ಉಮಾ ಟಾಕೀಸ್ ಹತ್ತಿರ,

ಚಾಮರಾಜಪೇಟೆ, ಬೆಂಗಳೂರು

ಶ್ರೀ ಎಸ್. ವಿ. ಜೋಯಿಸ್

ನಂ. ೨೮೧, ಸ್ವಸ್ತಿಶ್ರೀ, ೧೨ ನೇ ಕ್ರಾಸ್,

ವಿಜಯನಗರ ರೈಲ್ವೆ ಲೇಔಟ್, ಮೈಸೂರು - ೧೬

ದೂರವಾಣಿ : ೦೮೨೧ - ೨೫೧೪೬೭೧



ನಮಾಮಿ ಶಿರಸಾ ದೇವೀಂ ಶುಭ್ರವಸ್ತ್ರಾಂ ಸರಸ್ವತೀಮ್